



ఇన్నే అఱల భారత కన్డ నాకిల్స్ సమైత్తన-బెంగళూరు

సంచియ హోన్స్మ్య విరచిత

కలిఖదెయ ధమ



గద్దానువాద: విద్యాన్ ఎన్. రంగనాథమ్



కన్డ శాహిల్ పరిషత్తు
పంపమాకది రస్తే
ఛాచురాజవేణి చేంగక్కలు-330017

ಕಾರ್ಯಕ್ರಮ ತ್ವರಿತ ಸಾಧೀಯ

೨೫-೪-೧೯೮೮

೨೨ನೇ ಅಪ್ರಿಲ್ ಭಾರತ ಕನ್ನಡ ಸಾಹಿತ್ಯ ಸಮೀಕ್ಷಣೆ, ಬೆಂಗಳೂರು

ಸಂಚಿಯ ಹೊಸ್ಸಮೈ ವಿರಚಿತ

ಹದಿಬದೆಯ ಧರ್ಮ

ಗದ್ಯಾನುವಾದ
ವಿದ್ವಾನ್ ಎನ್. ರಂಗನಾಥ ಶರ್ಮ



ಕನ್ನಡ ಸಾಹಿತ್ಯ ಪರಿಪತ್ತಿ
ವಂಪಮಹಾಕವಿ ರಸ್ತೆ, ಚಾಮರಾಜಪೇಟೆ
ಬೆಂಗಳೂರು - ೫೬೦೦೧೮

HADIBADEYA DHARMA - BY SANCHIYA HONNAMMA

Original with prose rendering by Vidwan N. Ranganatha Sharma

Published by Kannada Sahitya Parishat

Pampa Mahakavi Road, Chamarajapet, Bangalore - 560018

Pages : xi + 141 Price . Rs. 60=00 , 2011

ಮುದ್ರಣದ ವರ್ಷ	: ೨೦೧೧
ಪ್ರತಿಗಳು	: ೧೦೦೦
ಚೆಲೆ	: ಅರವತ್ತು ರೂಪಾಯಿಗಳು

© ಹಕ್ಕುಗಳನ್ನು ಕಾಯ್ದಿರಿಸಿದೆ.

ಪ್ರಕಟಣಾ ಸಮಿತಿ

ಅಧ್ಯಕ್ಷರು - ಡಾ. ನಲ್ಲಿಯ ಪ್ರಸಾದ್ ಆರ್.ಕೆ.

ಸಂಚಾಲಕರು - ಮೇಲ್, ಎಬ್.ಕೆ.ಮಜಲಿಗೌಡ

ಸದಸ್ಯರು

ಶ್ರೀ ಸಂಗಮೇಶ ಬಾದವಾಡಿಗಿ

ಶ್ರೀ ಮಂಡಲೀಕ ಹಾಲಂಬಿ

ಡಾ. ಗಿರಿಧಿ ಗೋವಿಂದರಾಜು

ಡಾ. ಎಚ್. ಜಯಮೃ ಕರಿಯಣ್ಣ

ಮೇಲ್, ಎನ್.ಜೆ.ಸಿಧ್ರಾಮಯ್ಯ

ಶ್ರೀ ಕುಂ.ಎರಭದ್ರಪ್ಪ

ಶ್ರೀ ಬಿ.ಆರ್.ಮೋಲಿಸ್ ಪಾಟೀಲ

ಶ್ರೀ ವಿಷ್ಣು ನಾಯ್ಯ

ಶ್ರೀ ಮಾನಸ

ಡಾ. ಬೃಹಮಂಗಲ ರಾಮೇಗೌಡ

ಶ್ರೀ ಪ್ರದೀಪ್ ಕುಮಾರ ಕಲ್ಯಾಂ

ಸಮೈಜ್ ನಾಧ್ಯಕ್ಷರು - ನಾಡೆಂಜ ಡಾ. ಗೀತಾ ನಾಗಭೂಷಣ
ಇತನೇ ಅಶೀಲ ಭಾರತ ಕನ್ನಡ ಸಾಹಿತ್ಯ ಸಮೈಜನ

ನಿರ್ದೇಶಕರು - ಶ್ರೀ ಮನು ಬಳಿಗಾರ್
ಕನ್ನಡ ಮತ್ತು ಸಂಸ್ಕृತಿ ನಿರ್ದೇಶನಾಲಯ

ಮುಖ್ಯಾತ್ಮಕ ವಿನಾಯಕ : ಶ್ರೀ ಎನ್. ಅವನಾಥ್

ಮುದ್ರಣ : ಬಿ.ಎಂ.ಶ್ರೀ ಅಪ್ಪುಕೂಟಿ ಆಫ್ ಪ್ರೆಸ್ ಕನ್ನಡ ಸಾಹಿತ್ಯ ಪರಿಷತ್ತು
ಪಂಪಮಾರ್ಗದ ರಸ್ತೆ, ಬಾಹುರಾಡಪೇಟೆ, ಬೆಂಗಳೂರು - ೪೪

ಅಧ್ಯಕ್ಷರ ನುಡಿ

ಕನ್ನಡ ಸಾಹಿತ್ಯ ಪರಿಪಠಿನಿಂದ ಮರುಮಾರ್ಗಗಳುತ್ತಿರುವ ಮತ್ತು ಹೋಸದಾಗಿ ಮುದ್ರಿತವಾಗುತ್ತಿರುವ ವಿವಿಧ ಪ್ರಕಾರಗಳ ಮುಸ್ತಕಗಳನ್ನು ಸಹ್ಯದರ್ಶಿಯಾಗಿ ಸ್ವೀಕರಿಸಲು ಯೋಗ್ಯವಾಗುವಂತೆ ಆಕರ್ಷಕ ವಿನಾಯಕಗಳಲ್ಲಿ ಸಿದ್ಧಪಡಿಸಿದ ಮೇಲೆ ತ್ವರಿತ ಮಾರಾಟದ ಪ್ರಮಾಣ ಹೆಚ್ಚಿತ್ತಿರುವುದನ್ನು ಕಂಡು ನನಗೆ ಮಹದಾನಂದವಾಗಿದೆ. ಈದೊಗರು ಬಯಸುವ ಮುಸ್ತಕಗಳನ್ನು ಅವರ ಶೇಗೆ ತಲುಪುವಂತೆ ಮಾಡುವುದೇ ಮುಸಹೇದ್ಯಮದ ಪ್ರಾಥಮಿಕ ಅರ್ಥ. ಈ ಉದ್ದೇಶವನ್ನು ಅಶ್ವತ್ಥ ಗಂಭೀರವಾಗಿ ಪರಿಗೊಂಡಿ. ಕಾಲಕಾಲಕ್ಕೆ ಬರಲಾಗುತ್ತಿರುವ ಏದುಗರ ಅಭಿರೂಚಿಗೆ ಸಂಬಿಂಧಿತ. ಆ ಕ್ಷೇತ್ರದಲ್ಲಿ ಒಹು ವೇಗವಾಗಿ ಸಾಂಕುಚಿತದ ಪ್ರಕಾರಕರ ನಡುವೆ ಕನ್ನಡ ಸರಸ್ವತಿಯ ರೂಪ ಉಧಾನ ಮಾಡುತ್ತಿದ್ದೀರುವೆಂದು ಭಾವಿಸಿ ಕನ್ನಡ ಸಾಹಿತ್ಯ ಪರಿಷತ್ತ ತಂತ್ರಜ್ಞ, ನಿಯಮ್ಯಜಾಗಿ ಇರುವ ಕಾಲ ಮುದ್ರಿತವೋಯಿತು. ಹೋಸಕಾಲದ ಅಗಕ್ಕೆ ಅಪಗೂರ್ಖವಾಗಿ ಬದಲಾಗುವುದರಲ್ಲಿ ಸಾಹಿತ್ಯ ಪರಿಷತ್ತಿನ ಜೆವಂತಿಕೆಯಿಂದಿಂದ ಬಲವಾಗಿ ನಂಬಿ ನಡೆಯುತ್ತಿರುವವನು ನಾನು ಕನ್ನಡದಲ್ಲಿ ಇತ್ತೀಚೆಗೆ ಬರುತ್ತಿರುವ ವೈವಿಧ್ಯಮಯ ಮುಸ್ತಕಗಳನ್ನು ನೋಡಿರು ಮೊದಲು ಅವಗೇಷಣ್ಣ ಕೆಳಗೊತ್ತಿಕೊಂಡು. ಘ್ರಾಂತವಾಗಿ ಘ್ರಾಂತವೇ. ಸ್ವಲ್ಪ ಹೀಗಿರಿದಿಂದಲೂ ನಂತರ ದಂರದಿಂದಬೂ ನೋಡಿ ಮುಳಗೊಂಡು ಪುಟ ತೆರುವಜೆಕ್ಕಿನ್ನುತ್ತದೆ. ಪಂಚೋಂತ್ರಿಯಿಗಳಲ್ಲಿ ಸಾಲಗೆಯೊಂದನ್ನು ಮೊರತುಪಡಿಸಿ ಉಳಿದವುಗಳಲ್ಲಿ ತೋರೆಯದ ದಿವಸುವಿವಿನಿಸ್ತು. ಮುಸ್ತಕಪ್ರೇಮಿಗಳು ಯಾರೂ ಈ ಭವಸುವಿನಿಮ್ಮಾನದಿಂದ ಬಿಡಿಸಿಕೊಳ್ಳಲಾರೂ.

ಲೇಖಕ-ಮಾರಾಟಿಗಾರ-ಇಂದುಗಾರಿಗೆ ವಿಭಿನ್ನ ರೀತಿಯ ಸುಖವ್ಯಾಪ್ತಿಸುವ ವ್ಯಾಪ್ತಿಯೇಯಲ್ಲಿ ಮುಸ್ತಕೇಂದ್ರಮ ಮುಖುಗಿಮೋಗಿರುವಾಗ ಪರಿಷತ್ತ ತಟಸ್ತ ತಲ್ಲಿನ ತಯಾರಿಸಿರುವುದು ಸಾಧ್ಯವೇ ಇಲ್ಲ. ಗತಕ್ಕೆಪದ್ದದ ಸ್ವಾಂತ್ರ್ಯವಾಗಿ ಉಳಿದಿರುವ, ಅದರ ಇವತ್ತಿನ ಅಭಿರೂಚಿಗೆ ಸ್ವಲ್ಪದಂಥ ಮುಖಿಪುಟ, ವರ್ಣ ಸಂಯೋಜನೆ, ಚೈತ್ರ ವಿಷಾಂಸ, ಒಳಗಿನ ಕಾಗದಗಳನ್ನು ಸಂಪೂರ್ಣ ಬದಲಾಯಿಸು ಚಂದರಾಣೆಸಿದರ ಮತ್ತು ಇಂದುಗರು ವರ್ತಿರ ಬರುತ್ತಾರೆ ಕ್ಯಾಪ್ಯಿಂದ ಎತ್ತಿ ನೋಡುತ್ತಾರೆ. ಕೊಳ್ಳುವ ಮನಸು ಮಾಡುತ್ತಾರೆ, ಮನಯ ಕಾಣುಗಳನ್ನು ಮುಸ್ತಕಗಳಂದ ಅಲಂಕರಿಸುತ್ತಾರೆ. ಪುಸಕವೇಂದರ ಪುಟ ಪುಟಗಳಲ್ಲಿ ಪ್ರತಿಬೆ-ಪಾಂಕಿತ್ಯಗಳ ವಿದ್ಯುತ್ ಪ್ರವಾಹ ಹರಿದು ಓದುಗರನ್ನು ರಸರ್ವೇಮಾಂಚಸ್ಗೊಳಿಸುವುದು ಎಪ್ಪು ಮುಖ್ಯವೇ ನಮಗೆ ಬೇಕಾದ್ದು ಅದರಲ್ಲಿನೋ ಇದೆ ಎನ್ನುವ ಸೂಕಣೆ ಮುಸ್ತಕದತ್ತ ನೋಟ ಹಾಯಿಸುತ್ತಿದ್ದಂತೆ ಸಿಗುವುದೂ ಆಷ್ಟೇ ಮುಖಿ ಆಧುನಿಕ ಮುದ್ರಣ ತಂತ್ರಜ್ಞನಿರ್ದ ಸಾಧ್ಯತೆಗಳನ್ನು ಸಮರ್ಪಕವಾಗಿ ಅಳವಡಿಸಿಕೊಳ್ಳುವುದರಿಂದಲೂ ಯಶಸ್ವಿನ ಹದ್ದಾರ್ಥ ನಿರ್ಮಾಣವಾಗುತ್ತದೆಯಂಬ ಮಾತ್ರ ಸಾಧ್ಯವೇ. ಇಂದ್ಲೂ ಉತ್ತರಂತನ-ಮಂಧನ. ಪರಿಶೈ-ಪ್ರಯೋಗ, ಅವರ್ಯೋಗ-ಪರಾಮರ್ಥನಾಗ ಪರಿಷಾಮವಾಗಿಯೇ ವರ್ತಮಾನದ ಮುಸ್ತಕ ಪ್ರಕಟಣಯ ಹಿಂಸಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತ ಅತವಿರೂಪದ ಮತ್ತು ಹೆಚ್ಚಿರುವ ಹೆಚ್ಚಿಗಳನ್ನು ಇಡಲು ಸಾಧ್ಯವಾಗಿದೆ. ಬೆಂಗಳೂರು ಮತ್ತು ಹೊರಗೆ ನಡೆಯುತ್ತಿರುವ ಮುಸ್ತಕ ಮೇಳ-ಮುಸ್ತಕ ಪ್ರದರ್ಶನಗಳಲ್ಲಿ ಜಯಭೇರಿ ಬಾರಿಸಲು ಸಾಧ್ಯವಾಗಿದೆ. ಅಂಗಿರ ಕನ್ನಡ ರಾಜ್ಯೋತ್ಸವದ ನೆನೆಂಬಿಗೆ ವರ್ವಾದಿಸಿದ್ದ ಮುಸ್ತಕ ಪ್ರದರ್ಶನ ಮತ್ತು ಮಾರಾಟದಲ್ಲಿ ದಾಖಿಲೆಯ ವಿವಿಧವಾಟಿ ನಡುವಿಲ್ಲ ಸಾಧ್ಯವಾಗಿದೆ. ವಿವಿಧ ಪ್ರಕಾರದ ಮುಸ್ತಕಗಳ ರಿಯಾಯಿತೆ ನೀಡಿದ್ದರ ಪರಿಷಾಮವಾಗಿ ಬಿಟ್ಟು ೧೦ ಲಕ್ಷ ರೂಪಾಯಿ ಮೌಲ್ಯದ ದಬಿವಾಟಿ ಪರಿಷತ್ತಿನ ಮುಸ್ತಕಗಳ ಗೂಪ್ಯಾಟ ಮೂಲ ಬಂಡವಾಳವಾಗಿದೆ. ಪರಿಷತ್ತ ತಮ್ಮ ಒಂದು ಮುಸ್ತಕವನ್ನು ಪ್ರಕಟಣೆಕೆಂಬ ಅಭಿಲಾಷೆಯನ್ನು ವ್ಯಕ್ತಪಡಿಸಿ ನಾಡಿನ ಮೂಲಕ್ಕಾಗಿ ತೆಲುಗು ಪತ್ರ ಪರಿದ್ವಿಷಿಸಿಕೊಳ್ಳುತ್ತಾರೆ. ಅನೆಕರು ಹಸ್ತಪ್ರತಿಳಿನ್ನೇ ಕಳಿಹಿಸಿಕೊಳ್ಳುತ್ತಾರೆ. ಅಂತಹ ಮನವಿಗಳ ವರ್ಜನೆ ಪರಿಷತ್ತಿನ ಸಾಧ್ಯವೇ ಅಂತಿಮ ಹಾಗೆ ಎಲ್ಲ ಮುಸ್ತಕಗಳನ್ನು ಮರುಮಾತಿಲ್ಲದೆ ಪ್ರಕಟಿಸುವುದು ಪರಿಷತ್ತಿಗೆ ಸಾಧ್ಯವೇ ಇಲ್ಲ. ಅದು ಸಾಧ್ಯವೇ ಅಲ್ಲ. ಮುಸ್ತಕದ ರಕ್ತ-ಯೋಗ್ಯತೆಗಳನ್ನು ಜಾರಿಸಿಯಾಡಿ ಅಂತಿಮ ನಿರ್ಧಾರವನ್ನು ತಗ್ದಿಕೊಳ್ಳುವ ಪರಿಶೀಲನೆ ಸಮಿತಿಯ ಅಗ್ರಿಧವುದನ್ನು ಎದುರಿಸಿಯೇ ಶ್ವರಿ ಪ್ರಕಟಿಸಿಕೊಳ್ಳುತ್ತಾರೆ. ಈ ಬಾರಿಯ ಅಕರ್ಜಾತ್ತಿಯನ್ನು ಅರ್ಥಮಾರ್ಪಣವಾಗಿ ನಿಂಗಲಿಸುವುದಕ್ಕಾಗಿಯೇ ಸಜ್ಜಗೊಂಡಿರುವ ಈ ಮುಸ್ತಕಗಳು ಶ್ರೀತಿಸುವ ಸಹ್ಯದೆಯರ ಮಡಿಲನ್ನು ನೇರಲಿ. ಅವರ ಜ್ಞಾನಫಂಡಾರವನ್ನು ವಿಸರ್ಸಲಿ, ಅವರನ್ನು ರಸಾನೆಂದರಲ್ಲಿ ಮುಖುಗಿಸಲಿ ಎಂದು ಹಾರ್ಡ್‌ಪ್ರೈಸ್‌ನೇ. ಓದುಗರ ರಚನಾತ್ಮಕ ಸಲಹ ಮತ್ತು ಪ್ರತಿಕ್ರಿಯಿಗಳಿಗೆ ಸದಾ ಸಾಗುತ್ತದೆ.

ಅಂಗಿರ ಫ್ರಿಮರಿ ೪ ರಿಂದ ೬ ರವರೆಗೆ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿರುವ ಡೆನೆರಿ ಅರ್ಥಿಲ ಭಾರತ ಕನ್ನಡ ಸಮ್ಮೇಳನದ ನೆನಿಂಬಾಗಿ ಹಲವು ವೋಲಿಕ ಕೃತಿಗಳನ್ನು ಕನ್ನಡ ಸಾಧ್ಯತ್ವ ಪರಿಷತ್ತ ಪ್ರಕಟಣೆಕೆಂಬ ಮುಸ್ತಕಗಳ ಗೂಪ್ಯಾಟದ ಮೂಲ ಬಂಡವಾಳವಾಗಿದೆ. ಪರಿಷತ್ತ ತಮ್ಮ ಒಂದು ಮುಸ್ತಕವನ್ನು ಪ್ರಕಟಣೆಕೆಂಬ ಅಭಿಲಾಷೆಯನ್ನು ವ್ಯಕ್ತಪಡಿಸಿ ನಾಡಿನ ಮೂಲಕ್ಕಾಗಿ ತೆಲುಗು ಪತ್ರ ಪರಿದ್ವಿಷಿಸಿಕೊಳ್ಳುತ್ತಾರೆ. ಅಂತಹ ಮನವಿಗಳ ವರ್ಜನೆ ಪರಿಷತ್ತಿನ ಸಾಧ್ಯವೇ ಅಂತಿಮ ಹಾಗೆ ಎಲ್ಲ ಮುಸ್ತಕಗಳನ್ನು ಮರುಮಾತಿಲ್ಲದೆ ಪ್ರಕಟಿಸುವುದು ಪರಿಷತ್ತಿಗೆ ಸಾಧ್ಯವೇ ಇಲ್ಲ. ಅದು ಸಾಧ್ಯವೇ ಅಲ್ಲ. ಮುಸ್ತಕದ ರಕ್ತ-ಯೋಗ್ಯತೆಗಳನ್ನು ಜಾರಿಸಿಯಾಡಿ ಅಂತಿಮ ನಿರ್ಧಾರವನ್ನು ತಗ್ದಿಕೊಳ್ಳುವ ಪರಿಶೀಲನೆ ಸಮಿತಿಯ ಅಗ್ರಿಧವುದನ್ನು ಎದುರಿಸಿಯೇ ಶ್ವರಿ ಪ್ರಕಟಿಸಿಕೊಳ್ಳುತ್ತಾರೆ. ಈ ಬಾರಿಯ ಅಕರ್ಜಾತ್ತಿಯನ್ನು ಅರ್ಥಮಾರ್ಪಣವಾಗಿ ನಿಂಗಲಿಸುವುದಕ್ಕಾಗಿಯೇ ಸಜ್ಜಗೊಂಡಿರುವ ಈ ಮುಸ್ತಕಗಳು ಶ್ರೀತಿಸುವ ಸಹ್ಯದೆಯರ ಮಡಿಲನ್ನು ನೇರಲಿ. ಅವರ ಜ್ಞಾನಫಂಡಾರವನ್ನು ವಿಸರ್ಸಲಿ, ಅವರನ್ನು ರಸಾನೆಂದರಲ್ಲಿ ಮುಖುಗಿಸಲಿ ಎಂದು ಹಾರ್ಡ್‌ಪ್ರೈಸ್‌ನೇ. ಓದುಗರ ರಚನಾತ್ಮಕ ಸಲಹ ಮತ್ತು ಪ್ರತಿಕ್ರಿಯಿಗಳಿಗೆ ಸದಾ ಸಾಗುತ್ತದೆ.

ಡಾ. ನಲ್ಲಿರು ಪ್ರಸಾದ್ ಆರ್.ಕೆ.

ಅಧ್ಯಕ್ಷರು

ದರಿದ್ರಿ

* ಅಧ್ಯಕ್ಷರ ನುಡಿ

* ಮುನ್ಮುಡಿ

* ಉಪೋದ್ಯುತ

ಗ. ಮೊದಲನೆಯ ಸಂಧಿ - ಹೀರಕೆ	೮
ಅ. ಎರಡನೆಯ ಸಂಧಿ - ಪಾತಿಪ್ರತ್ಯ ಮಹಿಮೆ	೧೬
ಆ. ಮೂರನೆಯ ಸಂಧಿ - ಪತಿ ಶುಶ್ಲಾಷ್ಯೇಯ ಬಗೆ	೨೯
ಇ. ನಾಲ್ಕನೆಯ ಸಂಧಿ - ಅತ್ಯ ಮಾವಂದಿರ ಸೇವೆ	೩೨
ಈ. ಬದನೆಯ ಸಂಧಿ - ಬಂಧು ಬಾಂಧವರಿಂದ ನಲ್ಲಿಂದಿರಿಗೆ ಉಪಚಾರ	೪೫
ಉ. ಆರನೆಯ ಸಂಧಿ - ಯೌವನದಲ್ಲಿ ನಲ್ಲಿ ನಲ್ಲಿಯರ ಮಾನಸಿಕ ಸ್ಥಿತಿ	೫೨
ಒ. ಏಳನೆಯ ಸಂಧಿ - ವಿರಹಿಣೆಯರ ನಡತೆ	೬೦
ಆ. ಎಂಟನೆಯ ಸಂಧಿ - ಪತಿಪ್ರತೆಯರ ನಡತೆ	೭೨
ಇ. ಒಂಭತ್ತನೆಯ ಸಂಧಿ - ಭಕ್ತಿಕರ್ಮಾಚರಣೆ	೮೦
ಗ೦. ಅನುಬಂಧ	೯೨
ಗೂ. ಶಬ್ದಹೋಶ	೯೪

ಉಪ್ಪೋದ್ಧಾತ

‘ಹದಿಬದೆಯ ಧರ್ಮ’ ಕನ್ನಡ ಸಾಹಿತ್ಯದಲ್ಲಿ ಒಂದು ಅಪೂರ್ವವಾದ ಗ್ರಂಥ. ಗ್ರಂಥವನ್ನು ಬರೆದವರು ಸ್ತೀ, ಗ್ರಂಥ ಸ್ತೀಯರ ನಡವಳಿಕೆಗೆ ಸಂಬಂಧಿಸಿದ್ದು. ಅದರಲ್ಲಿ ವಿಶೇಷವಾಗಿ ಗೃಹಿಣಿಯಾದವರು ಎಂದರೆ ‘ಪತಿವುತೆ’ ಎನ್ನಿಸಿಕೊಳ್ಳುವ ‘ಸ್ತೀ’ ನಡೆದುಕೊಳ್ಳಬೇಕಾದ ವಿಧಾನವನ್ನು ಪುರಿತದ್ದು. ಇದು ಬರಿಯ ಕಾವ್ಯವಲ್ಲಿ ಸ್ತೀಧರ್ಮಚೋಧಿನಿ. ಹಾಗೆಂದು ‘ಸ್ತೀ’ಯ ಸರಲ ಧರ್ಮದ ವಿವರಣೆ ಇದರಲ್ಲಿ ಬಂದಿದೆ ಎಂದಲ್ಲಿ, ಸಂಸಾರಿಯಾದ ಹೇಳ್ಣಿ ತನ್ನ ಪತಿಯ ಸಂಬಂಧದಲ್ಲಿ ವರ್ತಿಸುವ ಕ್ರಮದ ವರ್ಣನೆ ಈ ಗ್ರಂಥದಲ್ಲಿದೆ.

ಭಾರತೀಯ ಸಂಸ್ಕृತಿಯಲ್ಲಿ ಹೇಳ್ಣಿಗೆ ಪೂಜ್ಯಸ್ಥಾನ ಕೊಟ್ಟಿರುವಂತೆ ಆಕೆಯ ಪಾತಿಪ್ರತ್ಯಕ್ಷ ಹೆಚ್ಚಿನ ಮರ್ಯಾದೆಯನ್ನು ಕೊಟ್ಟಿದ್ದಾರೆ. ವಿವಾಹಿತಳಾದ ಸ್ತೀ ಸಮಾಜದಲ್ಲಿ ಪೂಜ್ಯಿಲು, ಗೌರವಾನ್ವಿತಳು. ಅವರು ತನ್ನ ಪಾತಿಪ್ರತ್ಯಾದಿಂದ ತನ್ನ ಪೂಜ್ಯಸ್ಥಾನವನ್ನು ಗಳಿಸಿಕೊಳ್ಳುತ್ತಾಳೆ. ಆಕೆ ಮನೆಯ ಯಜಮಾನಿ, ಗೃಹಿಣಿ. ಮಕ್ಕಳಿಗೆ ತಾಯಿಯಾಗಿ ಅವರನ್ನು ಪ್ರೇರಿಸಿಸುವಂತೆ, ಗಂಡನಿಗೆ ಶ್ರಿಯಾಗಿ ಅವನನ್ನು ಪ್ರೇರಿಸಿಸುತ್ತಾಳೆ. ಈ ಗಂಡ ಹೆಂಡಿರ ಸಂಬಂಧ ಹೇಗೆರಬೇಕು, ಒಬ್ಬರನ್ನು ಒಬ್ಬರು ಆರಿತು ಹೇಗೆ ನಡೆದುಕೊಳ್ಳಬೇಕು, ನಮ್ಮ ಧರ್ಮ ಈ ವಿಚಾರದಲ್ಲಿ ಏನು ಹೇಳುತ್ತದೆ- ಮೊದಲಾದ ಅಂಶಗಳನ್ನೂ, ಶಾಸ್ತ್ರೀಕೃತ ಪ್ರಕಾರ ಹೊನ್ನಮ್ಮೆ ಸುಲಭವೂ ಸರಳವೂ ಆದ ಕನ್ನಡದಲ್ಲಿ ಹೇಳುವುಕ್ಕಳು ಪಾರಾಯಣ ಮಾಡಲು ಅನುಕೂಲವಾದ ಸಾಂಗತ್ಯದ ಧಾಟಿಯಲ್ಲಿ ಹೇಳಿದ್ದಾಳೆ.

ಇಂಥ ಒಂದು ವಿಶಿಷ್ಟ ಶಾಸ್ತ್ರ ಕಾವ್ಯರೂಪದ ಗ್ರಂಥವನ್ನು ರಚಿಸಿದ ಸಂಚಿಯ ಹೊನ್ನಮ್ಮೆ ಗಂಟ್ ರಿಂದ ಗಂಟ್ ರ ವರೆಗೆ ಆಳಿದ ಮೈಸೂರು ಅರಸರಾದ ಚಿಕ್ಕದೇವರಾಜರ ಕಾಲದಲ್ಲಿದ್ದಳು.

ಈ ಎಳಂದೂರಿನವರು ; ರಾಜನ ಪಟ್ಟಮಹಿಷಿಯಾದ ದೇವರಾಜಮೃತ್ಯುಯ ಶ್ರೀತಿಗೆ ಪಾತ್ರಳಾದವರಾಗಿ ಅವರೂಡನೆ ಅರಮನೆಯನ್ನು ಸೇರಿದಂತೆ ಕಾಣಿಸುತ್ತದೆ. ಅಲ್ಲಿ ರಾಜರ ಸಂಚಿಯ ಉಳಿಗದವರಳಾಗಿದ್ದಕೊಂಡು, ಅರಮನೆಯ ವಿದ್ದುತ್ತು ಸಭೆಯ ಸಂಪರ್ಕದಿಂದ ವಿದ್ಯಾವಂತಳಾದಳು. ಅವರಲ್ಲಿ ಜನತ್ವಃ ಹುದುಗಿದ್ದ ಪ್ರತಿಭೆಯು, ಕಲಿತ ವಿದ್ಯೆಯಿಂದ, ಸತತ ಅಭ್ಯಾಸದಿಂದ ಪ್ರಕಾಶಗೊಂಡಿತು. ಅವರ ನಡೆಯಲ್ಲಿ ನುಡಿಯಲ್ಲಿ ಕಂಡ ಜಾಣ್ಯೇಯನ್ನು ಮೆಚ್ಚಿಕೊಂಡ ರಾಜರು ‘ಅವರು ಏಕ ಕಾವ್ಯಪ್ರಾಂದನ್ನು ರಚಿಸಬಾರದು’ ಎಂದು ಮಹಾರಾಣೀಯವರಾದ ದೇವರಾಜಮೃತ್ಯುಯವರಿಗೆ ಸೂಚಿಸಿದರು. ಆಕೆ ತನ್ನ ಸಮಿಯೂ ಉಳಿಗದವರೂ ಆದ ಹೊನ್ನಮೈನಿಗೆ ರಾಜರ

ಅಭಿಲಾಷೆಯನ್ನು ತಿಳಿಸಿದರು. ರಾಜರ ಆಸೆ ಮತ್ತು ಒಡತಿಯ ಆಣತಿಗನುಸಾರವಾಗಿ ಹೊನ್ನಮ್ಮೆ ಈ ‘ಹದಿಬದೇಯ ಧರ್ಮ’ವನ್ನು ರಚಿಸಿದಳು.

ಹೊನ್ನಮ್ಮೆನ ವಿದ್ಯಾಗುರು ವೇದಮಾರ್ಗಪ್ರತಿಪ್ರಾಪನಾಚಾರ್ಯ ಉಭಯ ವೇದಾಂತಾಚಾರ್ಯ ಅಳಿಸಿಂಗರಾರ್ಥ. ಈತ ಚಿಕ್ಕದೇವರಾಜನ ಮಂತ್ರಿಯಾಗಿದ್ದ ತಿರುಮಲಾರ್ಥನ ತಮ್ಮ ಕನ್ನಡದ ಮೊದಲ ನಾಟಕವೆಂದು ಹೇಸರಿಸುವ ‘ಮಿತ್ರಾವಿಂದ ಗೋವಿಂದ’ ನಾಟಕದ ಕರ್ತೃ. ಗುರುವಿಗೆ ಶಿಷ್ಯರು ಮೇಲೆ ತುಂಬ ವಾತ್ರಲ್ಲಿ ಮತ್ತು ಆಕೆಯನ್ನು ಕುರಿತು ಹೇಮ್ಮೆ ಅವಳನ್ನು ‘ಸರಸಸಾಹಿತ್ಯದ ವರದೇವತೆ, ಕಾವ್ಯಾಲಂಕಾರ ನಾಟಕಗಳ ಪವಣಿಗೆಯ ಬಲ್ಲವಳ್ಳ’ ಎಂದು ರಾಜರ ಮುಂದೆ ಹೊಗಳಿದನಂತೆ. ಗುರುವಿನಿಂದ ಹೊಗಳಿಸಿಕೊಳ್ಳಬೇಕಾದರೆ ಹೊನ್ನಮ್ಮೆ ಎಪ್ಪು ಬುದ್ಧಿವಂತಭಾಗಿದ್ದಳು ಎಂಬುದನ್ನು ಉಹಿಸಿಕೊಳ್ಳಬಹುದು.

ಹೊನ್ನಮ್ಮೆಗೆ ರಾಜರಾಣಿಯರ ಮೇಲೆ ತುಂಬ ಭಕ್ತಿ, ಗೌರವ ; ಗುರುಗಳಲ್ಲಿ ಶ್ರದ್ಧಾಪೂರ್ವಕ ಭಕ್ತಿ. ಈತ ರಾಜದಂಪತಿಗಳ ‘ಪಾದದೂಳಿಗದೊಳು’ ಬಳಿದ ಬಾಲಕ. ಅರಸರ ಸಂಚಿಯ ಸೇವಕಳು. ಅಳಿಸಿಂಗರಾಯನಲ್ಲಿ ಕನ್ನಡ, ಸಂಸ್ಕೃತವನ್ನು ಅಭ್ಯಾಸ ಮಾಡಿ ಸಾಹಿತ್ಯಾಲಂಕೃತಭಾದಳು. ‘ಹದಿಬದೇಯ ಧರ್ಮ’ವನ್ನು ಬರೆಯಲು ತಾನು ಓದಿದ ಕಾವ್ಯಶಾಸ್ತ್ರಗಳ ಪಟ್ಟಿಯನ್ನೇ ತಿಳಿಸಿದ್ದಾಳೆ. ಅದ್ದರಿಂದ ಅವಳ ಅಭ್ಯಾಸದ ವ್ಯಾಪ್ತಿ ಎಷ್ಟೆಂದು ಗುರುತಿಸಬಹುದು. ಅವಳನ್ನು ‘ಸರಸಸಾಹಿತ್ಯದ ವರದೇವತೆ’ ಎಂದು ಗುರುವೇ ಹೊಗಳುತ್ತಾನೆ. ‘ಕಾವ್ಯಾಲಂಕಾರ ನಾಟಕಗಳ ಪವಣಿಗೆಯಿರುವ ಬಲ್ಲವಳ್ಳ’ದ ಇವಳಿಂದ ‘ಕವಿತೆಯೊಂದನ್ನು ಹೇಳಿಸು’ ಎಂದು ರಾಜರು ಅಪ್ಪಣಿ ಮಾಡಿದಾಗ, ದೇವಾಜಮ್ಮನ್ನೀ ‘ಕಲಿತ ಬಿಜ್ಞೇಯ ಬಲ್ಲವರಿಗೆ ತಿಳಿಪುದ್ದೇಸೇ ಘಲ’ ಎಂದು ಹೇಳಿ ಹೊನ್ನಮ್ಮೆ ಕಾವ್ಯವೊಂದನ್ನು ಬರೆಯುವಂತೆ ಪ್ರೇರೇಪಿಸುತ್ತಾಳೆ. ಅನುಗೃಹಿತಭಾದ ಸಂಚಿಯ ಹೊನ್ನಮ್ಮೆ ತನ್ನ ಕೃತಜ್ಞತೆಯನ್ನು ರಾಜದಂಪತಿಗಳಿಗೆ ‘ಹದಿಬದೇಯ ಧರ್ಮ’ದ ಮೂಲಕ ಅರ್ಪಿಸುತ್ತಾಳೆ.

ಹೊನ್ನಮ್ಮೆ ‘ಪವಣಿಗೆಯೊಪ್ಪ ಪ್ರರುಳು ಪ್ರೋಗರೇರೆ ಅಂಗವಿಸೆ ಅಲಂಕಾರಗಳು ಕವಿದು ಪರಿಯೆ ರಸದೊಳ್ಳಿಂಪು’ ಎಂಬಂಥ ಕಾವ್ಯ ಬರೆಯಲ್ಲಿ ಎಂಬುದು ಪ್ರೋಷಕರ ಆಶಯ. ಆದರೆ ಕವಯಿತ್ರಿಗೆ ಸ್ವಲ್ಪ ಅಳುಕು. ‘ಎನ್ನ ಕವಿತೆಗಳ್ಬಿಡ ಬಗೆ ಈ ದಿವ್ಯಸಭೆಗೆ ಸಂಗತಮೇ’ ಎಂದು ಶಂಕಿಸುತ್ತಾಳೆ. ಆದರೆ ಪ್ರರುಷರು ಬರೆಯಲಾರದ, ಹೇಳ್ಣನ ಮನಸ್ಸನ್ನು ಬೆಂಬಾಗಿ ಅರಿಯಬಲ್ಲ ಹೆಂಗಸು ತನ್ನದೇ ಆದ ಶೈಲಿಯಲ್ಲಿ ಸ್ತೋಯರು ಅವಶ್ಯವಾಗಿ ತಿಳಿಯಬೇಕಾದ, ಭಾರತೀಯ ಧರ್ಮಕ್ಕನುಸಾರವಾದ ಹಿಂದಿನಿಂದ ನಡೆದುಬಂದ ಮಾರ್ಗದ ಸ್ತೀನಡವಳಿಕೆಯನ್ನು ಕುರಿತು ಒಂದು ರಸವತ್ತಾದ ಪ್ರಬಂಧವನ್ನು ರಚಿಸುತ್ತಾಳೆ.

ಪದಿನೆಂಟು ಬ್ರಹ್ಮನೆಯೆಂದು ಬವಣಿಗೊಂಡು
ಪದಗೋಟ್ಟಿ ಬಯಲು ಬಳ್ಳಾಸದ
ಮುದದೊಡನಿಹವರದೇಳ್ಳಿಪಡಯೆ ಕದಿ
ಬದೆಯ ಧರ್ಮವ ಬ್ರಹ್ಮಾಸೆನು

ಆದ್ದರಿಂದ ‘ಹದಿಬದೆಯಧರ್ಮ’ ಕಾವ್ಯವಲ್ಲ. ಅದು ಸ್ತೀಗೀತೆ, ಪತಿವ್ರತಾಗೀತೆ.
ಬರೆದಿರುವುದು ಕಾವ್ಯರೂಪದಲ್ಲಿ. ಅದನ್ನು ಧರ್ಮಶಾಸ್ತ್ರ ಎನ್ನಬಹುದು.
‘ಮಹಾಭಾರತ’ದಲ್ಲಿ ಮತ್ತು ‘ಮನುಧರ್ಮ ಶಾಸ್ತ್ರ’ದಲ್ಲಿ ಹೇಳಿರುವ ವಿಚಾರಗಳನ್ನು
ಕೃತಿರೂಪದಲ್ಲಿ ಹೇಳಿದ್ದೇನೆ ಎನ್ನುತ್ತಾಳೆ.

ಹದಿಬದೆಯ ಧರ್ಮದಲ್ಲಿ ಒಂಬತ್ತು ಸಂಧಿಗಳಿವೆ. ಮೊದಲನೆಯ ಸಂಧಿ
ಯನ್ನು ಹೀರಿಕಾಸಂಧಿಯೆಂದೇ ಕರೆದಿದ್ದಾಳೆ. ಈ ಸಂಧಿಯಲ್ಲಿ ಮೈಸೂರು ಅರಸರ
ವಂಶಾವಳಿಯನ್ನು ಸ್ಥಾಲವಾಗಿ ಹೇಳಿ, ಚಿಕ್ಕದೇವರಾಜನ ಮತ್ತು ಅವನ ಪಟ್ಟಮಹಿಳೆ
ಯನ್ನು ಕೊಂಡಾಡಿ, ತನ್ನ ಕಾವ್ಯರಚನೆಗೆ ಮಹಾರಾಜೆಯವರ ಕೃಪೆಯೇ ಕಾರಣವೆಂದು
ತಿಳಿಸಿ ತಾನು ತನ್ನ ಕೃತಿಗೆ ಆರಿಸಿಕೊಂಡ ವಸ್ತುವನ್ನೂ ಅದರ ಮಹತ್ವವನ್ನೂ ವಿವರಿಸು
ತ್ತಾಳೆ. ಎರಡನೆಯ ಸಂಧಿ ‘ಸತೀಧರ್ಮ’ದ ಮಹತ್ವವನ್ನೂ, ಅದರ ಶಕ್ತಿಯನ್ನೂ ಅದು
ಎಲ್ಲ ವ್ಯತ ತಪಸ್ಸುಗಳಿಗಿಂತ ಶ್ರೇಷ್ಠವಾದುದೆಂಬುದನ್ನೂ ಅದರ ಆಜರಕೆಯಿಂದ
ಲಭಿಸುವ ಸುಖಿಶಾಂತಿಗಳನ್ನೂ ವರ್ಣಿಸುತ್ತದೆ. ಮೂರನೆಯ ಸಂಧಿ ಪತಿಶುಶ್ಲಾಪೆಯ
ವಿಧಾನವನ್ನೂ, ನಾಲ್ಕನೆಯ ಸಂಧಿ ಅತ್ಯೇ ಮಾವಂದಿರ ಸೇವೆ ಮತ್ತು ಅತ್ಯವಲ್ಲಭನ
ಮನೋಗತವನ್ನು ಅರಿತು ನಡೆಯುವ ಕ್ರಮವನ್ನೂ, ಐದನೆಯ ಸಂಧಿ ತಂಡೆ, ತಾಯಿ
ಒಡಹುಟ್ಟಿದವರು, ಅತ್ಯೇ ಮಾವ ಮತ್ತು ಸಕಲ ಬಾಂಧವರು ಮೊದಲಾದವರ ಬಾಗೆಗೆ
ಪರಸ್ಪರವಾಗಿ ನಡೆದುಕೊಳ್ಳುವ ವಿವರವನ್ನೂ, ಆರನೆಯ ಸಂಧಿ ಶ್ರಿಯನಾದವನು
ಶ್ರಿಯಳ ಬಗ್ಗೆ ಹೇಗೆ ನಡೆದುಕೊಳ್ಳಬೇಕೆಂಬುದನ್ನೂ, ಏಳನೆಯ ಸಂಧಿ ಪತಿಯ
ವಿರಹದಿಂದ ತಲ್ಲಣಾಗೊಳ್ಳುವ ಸಾಧ್ಯಾಯ ಮನಸ್ಸಿತಿಯನ್ನೂ, ಎಂಟನೆಯ ಸಂಧಿ
ಷಾಪತ್ರಿಯ ದಿನಚರ್ಯೆಯನ್ನೂ, ಒಂಭತ್ತನೆಯ ಸಂಧಿ ಪತಿಯೇ ದೈವಪೆಂದು
ಪತಿಪಾದಭಕ್ತೀಯರು ತಿಳಿದು ಮುಕ್ತಿ ಸಂಪಾದಿಸುವ ರೀತಿಯನ್ನೂ ವಿವರಿಸುತ್ತದೆ.

ಮೇಲ್ಯಂದ ಒಂಬತ್ತು ಸಂಧಿಗಳಲ್ಲಿ ಅಡಗಿರುವ ವಿಷಯ ಸ್ತೀಯ
‘ಪಾತಿವ್ರತ್ಯ’ದ ನಡವಳಿಕೆಗೆ ಸಂಬಂಧಿಸಿದ್ದು. ಇಂದಿನ ಶ್ರೀಸ್ವಾತಂತ್ರ್ಯಯಗದಲ್ಲಿ ಈ
‘ನೀತಿ ಬೋಧನೆ’ಗೆ ಎಷ್ಟು ಮಹತ್ವ ದೊರಕುತ್ತದೆ ಎಂಬುದನ್ನು ಅಲೋಚಿಸುವುದು
ಸೂಕ್ತ. ಹೊನ್ನಮೃಷ್ಣ ಕಾಲವಾಗಿ ಸುಮಾರು ಮುನ್ನಾರು ವರ್ಷಗಳಾಗಿವೆ. ಈ
ಅವಧಿಯಲ್ಲಿ ಭಾರತದ ಸಾಮಾಜಿಕ ಸ್ಥಿತಿಯೇ ಬದಲಾವಣೆ ಆಗಿದ. ಭಾರತವನ್ನು
ಇನ್ನಾರು ವರ್ಷಕ್ಕೂ ಮೇಲ್ಪಟ್ಟಿ ಆಳಿದ ಬ್ರಿಟಿಷರ ನಾಗರಿಕತೆಯ ಪ್ರಭಾವ
ಭಾರತೀಯರ ಮೇಲೆ ಪರಿಣಾಮಕಾರಿಯಾಗಿ ಆಗಿ, ಭಾರತದ ಸ್ತೀ ನಾಗರಿಕಳಾಗಿ,

ಆಂಗ್ಲ ಸಮಾಜದ ನಡವಳಿಕೆಯನ್ನು ಅನುಸರಿಸುವುದರಲ್ಲಿ ಹೆಚ್ಚು ಆಸಕ್ತಿಭಾಗಿದ್ದಾಳೆ. ಆಕೆ ಪುರುಷನ ಸ್ವಾನಮಾನವನ್ನು ಅಪೇಕ್ಷಿಸುತ್ತಿದ್ದಾಳೆ. ಹೊಸಿಲ ಒಳಗಿದ್ದ ಹೆಣ್ಣು ಅವನ್ನು ದಾಟಿ ಸಮಾಜದ ಆಗುಹೋಗುಗಳಿಗೆ ಕಾರಣಭಾತಳಾಗಿದ್ದಾಳೆ. ಗಂಡಸು ಮಾಡುವ ಎಲ್ಲ ಕೆಲಸಗಳನ್ನು ತಾನೂ ಮಾಡುವಲ್ಲಿ ಎಂದು ತೋರಿಸಿಕೊಡುವ ಸಾಮಧ್ಯವನ್ನು ಪಡೆದಿದ್ದಾಳೆ. ಅವಳು ಗಂಡಿನ ಸೇವಕಳಲ್ಲ ; ಸಂಸಾರ ರಥದ ಎರಡು ಚಕ್ರಗಳಲ್ಲಿ ಒಂದು. ಆದ್ದರಿಂದ ಸಮಾನ ಸಾಮಧ್ಯ, ಸಮಪಾಲು, ಸಮಶಕ್ತಿ, ಸಮಭಾವ ಅವಳಿಗಿರೆ ಎಂದು ಕಲ್ಪನೆಯನ್ನು ಮೂಡಿಸಿದ್ದಾಳೆ. ಇಂಥ ಹೆಣ್ಣನ್ನು ಸ್ಥಿತಿಯಲ್ಲಿ ‘ಹಡಬದ್ಯ’ಯ ಸೇವಾಧರ್ಮವನ್ನು ಬೋಧಿಸುವುದು ಸರಿಯೆ ? ಈ ಪುಸ್ತಕದ ಅವಶ್ಯಕತೆ ಇದೆಯೆ ಎಂಬ ಪ್ರಶ್ನೆಗಳು ಏಳಬಹುದು.

ಮನುಧರ್ಮದ ಪ್ರಕಾರ ಶ್ರೀಗೀ ಸ್ವಾತಂತ್ರ್ಯವಿಲ್ಲ. ಇದು ಹಳೆಯದು. ಅಲ್ಲಿ ಮನು ಹೆಣ್ಣನ್ನು ವಿಷಯವನ್ನು ಹೇಳುವಾಗ ಸ್ವಾತಂತ್ರ್ಯ ಎಂಬ ಪದದ ಕಲ್ಪನೆ ಹೇಗೆ ಮಾಡಿ ಕೊಂಡಿದ್ದನೋ ಎಂಬುದನ್ನು ಈಗ ಹೇಳುವುದು ಕಷ್ಟ. ಆಗ ಅವಳು ಅವಿದ್ಯಾವಂತಕ್ಕು. ಪುರುಷರ ಮಧ್ಯ ಹೆಣ್ಣು ನಾಚಿಕೆಯಿಲ್ಲದೆ ನಿಲ್ಲುವುದು ಭೂಷಣವಾಗಿರಲಿಲ್ಲ. ಆಗ ಆಕೆ ವಿದ್ಯಾವಂತಕ್ಕಾಗಿದ್ದರೂ ಅವಳ ಸಮಾಜ, ಪ್ರಪಂಚ ಬೇರೆ. ಹಿಂದಿನ ಕಾಲದಲ್ಲಿ ಸ್ವಾತಂತ್ರ್ಯರಾಗಿ ನಡೆದುಕೊಂಡ ಶ್ರೀಯರ ಉದಾಹರಣೆಗಳು ನಮಗೆ ದೊರಕಬಹುದು. ಅವು ಉದಾಹರಣೆಗಳಾಗಿ ಮಾತ್ರ. ಆದರೆ ಸಮಾಜದಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿದ್ದ ಸ್ಥಿತಿ ಏನು ? ಹೆಂಗಸಿಗೆ ಆಗ ರಕ್ಷಣೆ ಆಗತ್ಯವಾಗಿತ್ತು. ಆ ರಕ್ಷಣೆ ಬೇರೆ ಬೇರೆ ಅವಸ್ಥೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿದ್ದುವು. ಬಾಲ್ಯದಲ್ಲಿ ಗಂಡುಮತ್ತಳಂತೆಯೇ ತಂಡ ತಾಯಿಗಳ ಪೋಷಕೆ ಅವಶ್ಯಕವಾಗಿತ್ತು. ಯೌವನದಲ್ಲಿ ಸಂಸಾರ ನಡೆಸುವಾಗ ಗಂಡನ ಆಶ್ರಯ ಅನಿವಾರ್ಯವಾಗಿತ್ತು. ವಾರ್ಥಕ್ಕೆದಲ್ಲಿ ಮತ್ತು ಆಶ್ರಯ ಬೇಕೇಬೇಕಾಗಿತ್ತು ಗಂಡಸಿಗೆ ಮುದಿತನದಲ್ಲಿ ಆಶ್ರಯ ಬೇಡವಾಗಿತ್ತೇನು ? ಆದ್ದರಿಂದ ‘ನ ಶ್ರೀ ಸ್ವಾತಂತ್ರ್ಯಮಹಾತ್ಮ’ ಅನುವಾಗ ಅವಳು ಆಶ್ರಯಹಿನಳಾಗಿರಬಾರದು ಎನ್ನುವುದು ಸೂಚಿತವಾಗುತ್ತದೆ. ಅಲ್ಲದೆ ‘ಮನೆಯನ್ನು ಸಂತೋಷದಿಂದ ಇದಬೇಕಾದರೆ ಭಿನ್ನ ಭಿನ್ನ ಸ್ವಭಾವದ ಎರಡು ವ್ಯಕ್ತಿಗಳಲ್ಲಿ ಹೊಂದಣಿಕೆಯಾಗಬೇಕಾದರೆ ಒಂದು ಪರಿಪ್ರಾದರೆ ಇನ್ನೊಂದು ಮೃದುವಾಗಿರಬೇಕಾದುದು ಹೊಂದಣಿಕೆಯ ದೃಷ್ಟಿಯಿಂದ ಆವಶ್ಯಕ. ದೃವಸ್ಪಷ್ಟಿಯಲ್ಲಿ ಈ ಭೇದವಿದೇ ಇದೆ. ಇದನ್ನು ಹೊಂದಿಸುವುದರಲ್ಲಿಯೇ ಮಾನವರ ಜಾಣತನವಿದೆ. ಮನೆಯಲ್ಲಿ ಎರಡೂ ವ್ಯಕ್ತಿಗಳೂ ಸಮಾನತೆಯನ್ನು ಫೋಷಿಸಿ ವ್ಯಕ್ತಿಸ್ವಾತಂತ್ರ್ಯವನ್ನು ಅಚರಣೆಗೆ ತಂದರೆ ಆ ಮನ ಹೇಗಿರುತ್ತದೆ ? ಹೆಣ್ಣು ಆ ಸ್ವಾತಂತ್ರ್ಯ ವನ್ನು ಪುರುಷಸ್ವಾತಂತ್ರ್ಯಕ್ಕೆ ಹೊಂದಿಸಿಕೊಂಡು ಹೋದರೆ ಬೆನ್ನು ಎಂಬಘರದಲ್ಲಿ ಈ ಮಾತನ್ನು ಮನು ಸೂತ್ರರೂಪದಲ್ಲಿ ಹೇಳಬಹುದು. ಸೂತ್ರ ಶಾಸ್ತ್ರವಾಗಿ, ಶಾಸ್ತ್ರಿನಿಪುರವಾಗಿ, ಸಂಪ್ರದಾಯವಾಗಿ ಬೇಳೆದು ‘ಸ್ವಾತಂತ್ರ್ಯ’ಪದದ ಅರ್ಥ ಸಂಕುಚಿತವಾಗಿ

ರೂಢಿಗೆ ಬಂದಿತು. ಹಿಂದೆ ಇದ್ದ ಸಮಾಜದರ್ಮವನ್ನು, ವೇದ, ಮಹಾಭಾರತ, ಮನುಧರ್ಮಶಾಸ್ತ್ರ, ಧರ್ಮಸೂತ್ರ - ಮೊದಲಾದ ಪೂಜ್ಯ, ಪವಿತ್ರ ಗ್ರಂಥಗಳಲ್ಲಿ ಸೂಚಿತವಾಗಿರುವ ಸಮಾಜದ ಶುದ್ಧಿಯನ್ನು ಕಾಪಾಡುವ ಸೂಕ್ಷ್ಮವಿಯಮಗಳನ್ನು ಅನುಸರಿಸಿ ಹೊನ್ನಮ್ಮೆ ‘ಹದಿಬದೆಯ ಧರ್ಮ’ವನ್ನು ರಚಿಸಿದಳು. ಕೃತಿಯಲ್ಲಿ ಆಕೆ ಹೇಣ್ಣನ ಸಂಪಾದನೆ, ಸಮಾಜದಲ್ಲಿ ಅವಳ ಪಾತ್ರ, ಮನಗೆ ಅವಳು ನೀಡಬಹುದಾದ ಆರ್ಥಿಕ ನೇರವು ಮೊದಲಾದ ಅಂಶಗಳ ವಿಚಾರವನ್ನೇ ಎತ್ತಿಲ್ಲ. ಗಂಡನೋಡನೆ ಹೊಂದಿಕೊಂಡು ನಡೆಯುವ, ಅವಳ ಸಂಸಾರ ಚೆನ್ನಾಗಿರಬೇಕೆಂಬ ಭಾವವನ್ನು ಪ್ರದರ್ಶಿಸುವ ವಿಚಾರಗಳನ್ನು ಸನಾತನ ಪದ್ಧತಿಯಿಂದ, ಸರಸಸಜ್ಜನಿಕೆಯಿಂದ ವಿವರಿಸಿದ್ದಾಳೆ.

ಹೊನ್ನಮ್ಮೆ ಹೇಣ್ಣನ ವಿಚಾರದಲ್ಲಿ ಅತ್ಯಂತ ಗೌರವದಿಂದ ನಡೆದುಹೊಂಡಿದ್ದಾಳೆ. ‘ಹೇಣ್ಣ ಹೇಣ್ಣಿಂದೇಕೇ ಬೀಳುಗಳೇವರು’ ಎಂಬ ಅವಳ ಮಾತು ಸಮಾಜದ ಪುರುಷದ್ವಿಷ್ಯ ಯನ್ನು ಆಕ್ಷೇಪಿಸುತ್ತದೆ. ಆಕೆಗೆ ‘ಹೇಣ್ಣ ಗ್ರಹದೇವತೆ’. ಸ್ವಾಷಿಕರ್ತ್ರ ತನಗೆ ಒಪ್ಪಿಸಿದ ಕರ್ತವ್ಯವಾದ ಪತಿಸೇವೆಯನ್ನು ಶ್ರದ್ಧಿಯಿಂದ ಮಹಿಳೆ ಮಾಡಿದರೆ ಅವಳಿಗೆ ಮುಕ್ತಿ ದೊರಕುತ್ತದೆ ಎಂದು ಕವಯಿತ್ರಿ ಅಭಿಪ್ರಾಯವಹುತ್ವಾಳೆ. ವೃತ್ತಿಯ ಪಾಲಿಗೆ ಬಂದ ಕರ್ತವ್ಯ ಏನು? ಅದರ ನಿಷ್ಪೇಷಣೆ ವಿಷ್ಣುರ ಮಟ್ಟಿಗೆ ಅವಶ್ಯಕ ಎಂಬ ಅಂಶಗಳನ್ನು ವಿವರಿಸುವುದೇ ಆಕೆಯ ಉದ್ದೇಶ. ಈ ಉದ್ದೇಶವನ್ನು ಸಾಧಿಸುವಾಗ ಪ್ರಾಚೀನ ಪದ್ಧತಿಯನ್ನು ಗ್ರಂಥಕರ್ತೆ ಹಿನ್ನಲೇಯಾಗಿ ಬಳಸಿಕೊಂಡಿದ್ದಾಳೆ. ನಾವು ‘ಹದಿಬದೆಯ ಧರ್ಮ’ ಗ್ರಂಥವನ್ನು ಪರಿಶೀಲಿಸುವಾಗ ಒಂದು ಮುಖ್ಯಾಂಶ ಗೋಚರವಾಗದೆ ಹೋಗುವುದಿಲ್ಲ. ಅದೆಂದರೆ ವೈವಾಹಿಕ ಜೀವನವನ್ನು ನಡೆಸುವ ದಂಪತ್ತಿಗಳ ‘ಮನಸ್ಸಿತಿ’. ಸುಖಸಂಸಾರವನ್ನು ಬಯಸುವ ಗಂಡುಹೇಣ್ಣಗಳ ಮನಸ್ಸು ಹೇಗಿರಬೇಕು ಎಂಬುದನ್ನು ವಿವರಿಸುವ ಒಂದು ಮನಶಾಸ್ತ್ರ ಈ ಕೃತಿ ಎಂದರೆ ತಪ್ಪಾಗಲಾರದು. ಸಂಸಾರದ ಹೃದಯದಿಂತಿರುವ ಹೇಣ್ಣನ ಬೆಳವಣಿಗೆ, ಅವಳ ಪ್ರೋಣಣ, ರಕ್ಷಣೆ, ತಂದೆ ತಾಯಿಯರು ಅವಳ ಮನಸ್ಸನ್ನು ತಿದ್ದುವ ರೀತಿ, ಅವಳ ಬಂಧು ಬಳಗ ಅವಳನ್ನು ಕಾಣುವ ಕ್ರಮ, ಅವಳು ಹೆತ್ತವರನ್ನು ಪತಿಗ್ರಹದ ಸಂಬಂಧಿಗಳನ್ನು ನೋಡಿಕೊಳ್ಳುವ ರೀತಿಗಳನ್ನು ಕವಯಿತ್ರಿ ಬಿಡಿಸಿ, ಬಿಡಿಸಿ ಚಿತ್ರಿಸಿದ್ದಾಳೆ. ಆಕೆ ಪತಿಗಾಗಿ ಹಂಬಲಿಸುವ ವಿವರಣೆ ಒಂದು ವಿರಹಕಾವ್ಯದಂತೆಯೇ ಇದೆ. ಹೊನ್ನಮ್ಮೆ ಹೇಣ್ಣನೇ, ಅವಳ ಮನೋವಿಚಾರವನ್ನೇ ಗಮನದಲ್ಲಿಟ್ಟುಕೊಂಡು ಕೃತಿರಚನೆ ಮಾಡಿದ್ದರೂ ಅವಳಿಂದ ಸಹಕಾರ ಪಡೆಯಬೇಕಾದ ಗಂಡಸು, ಎಂದರೆ, ನಲ್ಲ ಅಥವಾ ಪತಿ ಆಕೆಯ ವಿಷಯಕ್ಕೆ, ಹೇಣ್ಣನ ಸ್ವಭಾವಕ್ಕೆ ತಕ್ಷಂತೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಅರನೆಯ ಸಂಧಿಯ ತಂಬ ಹೇಳಿದ್ದಾಳೆ. ಆದ್ದರಿಂದ ಇದು ‘ಸ್ವಾತಂತ್ರ್ಯಕ್ಕೆ ಅಹಂಕಾರ’ ಎಂಬ ಮನುವನ ನುಡಿಯ ವ್ಯಾಖ್ಯಾನವಾಗದೆ ‘ಸ್ತ್ರೀಯ ಅದರಲ್ಲಿ ಗೃಹಿಣಿಯಾದ ‘ಸ್ತ್ರೀ’ಯ ಸ್ವಭಾವವೈಶಿಷ್ಟಾವನ್ನು ಪ್ರತಿಪಾದಿಸುವ ಸನ್ನತಿ

ಪದೆದ ಕೃತಿ. ಈ ಕಾರಣದಿಂದ ಈ ಕಾಲಕ್ಕೂ ಇದು ಅವಶ್ಯವಾಗಿ ಉಪಯೋಗ ವಾಗುವ ಗ್ರಂಥ. ಸ್ತ್ರೀ ಬಹಿರಂಗವಾಗಿ, ಮನೆಯ ಹೊರಗಡೆ ಪುರುಷನೊಡನೆ ಉದ್ಯೋಗಾದಿಗಳಲ್ಲಿ ಸಮಾನತೆಯನ್ನು ಆರ್ಥಿಕವಾಗಿ ಸ್ವತಂತ್ರವನ್ನು ಬಿಟ್ಟುಸುತ್ತಿರು ವಾಗಲೂ, ‘ಸಂಸಾರ’ವೆಂಬ ಉದ್ಯಮದಲ್ಲಿ ಆಕೆಯ ಪಾತ್ರ ಎಷ್ಟು ಸೂಕ್ಷ್ಮ ಮ್ಯಾದು ಎಂಬುದನ್ನು ಗಮನಿಸಲು ಸಹಾಯಕವಾಗುವ ಕೃತಿ ಹದಿಬದೆ ಧರ್ಮ. ಸಂಸಾರದ ‘ಹಟ್ಟಿದ ಮನೆ, ಸೇರಿದ ಮನೆ’ಗಳ ಬಂಧುಭಾಂಧವರನ್ನು ಸಂತೋಷಪಡಿಸಿ, ಅವರ ಮುಂದೆ ಅರಳಿದ ಹೂವಿನ ಸುವಾಸನೆಯನ್ನು ಬೀರುತ್ತ ಸುಖಿಸಂಪದ್ಯಕ್ತ ವಾತಾವರಣ ವನ್ನು ಕಲ್ಪಿಸುವ ಹೆಸ್ಟ್ನ ನಡತೆಯನ್ನು ಹೊನ್ನಮ್ಮೆ ಸರಳವಾಗಿ, ಸುಂದರವಾಗಿ, ಮನೋಹರವಾಗಿ ಗುಣಪೂರ್ಣವಾಗಿ ಚಿತ್ರಿಸಿದ್ದಾಳೆ.

ಪರಿಪತ್ತು ಕೇಗೊಂಡಿರುವ ಹಳಗನ್ನಡ ನಡುಗನ್ನಡ ಕಾವ್ಯಗಳ ಸಾಲಿವಲ್ಲಿ ಈ ಪುಟ್ಟ ಕೃತಿಯನ್ನು ಸೇರಿಸಿಕೊಂಡಿರುವುದು ಉಚಿತವಾಗಿದೆ. ಇಲ್ಲಿನ ಸಾಂಗತ್ಯಗಳಿಗೆ ಅನುವಾದವನ್ನು ಮತ್ತುಪ್ರಾ ಸರಳವಾಗಿ ಮಾಡುವುದು ಕಷ್ಟವೇ. ಆದರೆ ಪದ್ಯದಲ್ಲಿರುವ ಭಾವ ಹೊಸಗನ್ನಡ ಗದ್ಯದಲ್ಲಿರಲಿ ಎಂಬ ಉದ್ದೇಶದಿಂದ ಇದನ್ನು ಅನುವಾದಿಸಲಾಗಿದೆ.

ಈ ಅನುವಾದವನ್ನು ಬರೆಯಲು ನೇರವಿತ್ತು ಪ್ರೌತ್ತಮಿಕಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಜಿ. ನಾರಾಯಣ ಅವರಿಗೆ ಕೃತಜ್ಞನಾಗಿದ್ದೇನೆ.

ಚೆಂಗಳೂರು

೬-೪-೧೯೨೮

ಎನ್. ರಂಗನಾಥ ಶರ್ಮಾ

ಅನುವಾದಕ

ಮೊದಲನೆ ಸಂಧಿ

ಶ್ರೀಮದುಪಾಣಿಧಿಗೆ ನಿತ್ಯನಿಗೆ ನ
ಷ್ಟಿಮು ಕೃಷಣಾರ್ಥಿಗೆ
ರಾಮಣೀಯಕರಾಶಿಗೆ ಪಶ್ಚಿಮ ರಂಗ
ಧಾರುನಿಗಾನೆರಗುವೆನು

೮

ರಂಗಧಾರುನ ದಿವ್ಯಾಂಗ ಸಂಗತಿಯಿಂ
ಮಂಗಳದೇವತೆಯನಿವಾ
ರಂಗಮಂದಿರ ಮಂಗಳವೈಜಯಂತಿಗೆ
ರಂಗನಾಯಕಗೆರಗುವೆನು

೯

ಆದಿನಾರಾಯಣನಾ ಶೇಷನೋಡಗೂಡಿ
ಯಾದರದಿಂದವತರಿಸಿ
ಯಾದವಹುಲವೇಳಿಗೆವೆತ್ತಿಪ್ರೇರು
ಮೇಂದಿನಿಯೋಳು ಮೈಮೆವಡೆದು

೧೦

ಆ ಯಾದವರಿಗೆ ಕುಲದೇವರೆನಿಷ ನಾ
ರಾಯಣ್ಣನಾದಿಂ ಕಾರಣನು
ಶ್ರೀಯೋಡಗೂಡಿ ಕಣಾಟಕದೇಶದೊ
ಳೀ ಯಾದವಾದಿಯೋಳಹನು

೧೧

ಇ. ಶ್ರೀಯುತನೂ ಪರಿಶುದ್ಧ ಗುಣಗಳಿಗೆ ನಿಧಿಯೂ ನಿತ್ಯನೂ ಅಪಾರ ಕರುಹೂ
ಸಮುದ್ರನೂ ಸೌಂದರ್ಯದ ರಾಶಿಯೂ ಪಶ್ಚಿಮರಂಗ (ಶ್ರೀರಂಗಪಟ್ಟಣ) ನಿವಾಸನೂ
ಆದ ಶ್ರೀರಂಗನಾಥಸ್ವಾಮಿಗೆ ವಂದಿಸುತ್ತೇನೆ. ೨. ಶ್ರೀರಂಗನಾಥನ ದಿವ್ಯಾಂಗ ಸಂಬಂಧ
ದಿಂದ ಮಂಗಳದೇವತೆ ಎನಿಸಿರುವ ಮತ್ತು ಶ್ರೀರಂಗಸ್ವಾಮಿಯ ಗೃಹದ ಮಂಗಳ
ಪತಾಕೆಯೂ ಆದ ಶ್ರೀರಂಗನಾಯಕಿಗೆ ನಮಸ್ಕರಿಸುತ್ತೇನೆ. ೩. ಆದಿನಾರಾಯಣನು
ಶೇಷನೋಡನೆ ಆದರದಿಂದ ಯಾದವಹುಲದಲ್ಲಿ ಅವತರಿಸಿದ್ದರಿಂದ ಆ ಯದು
ವಂಶವು ಭೂಮಿಯಲ್ಲಿ ಮಹಿಮಾನ್ವಿತವಾಗಿ ಕೇರಿಕಾಲಿಯಾಗಿರುತ್ತದೆ. ೪. ಅಂಥ
ಯದುವಂಶದವರಿಗೆ ಕುಲದೇವತೆಯೂ ಆದಿಕಾರಣನೂ ಆದ ಶ್ರೀ ಮನ್ಮಾ
ರಾಯಣನು ಲಕ್ಷ್ಮೀದೇವಿಯೋಡಗೂಡಿ ಈ ಕಣಾಟಕದೇಶದ ಯಾದವಾದ್ರಿಯಲ್ಲಿ

೧. (ಬಿ) ನಮಿಲ. ೨. ಶ್ರೀಕೃಷ್ಣನು ಬಲರಾಮನೋಡನೆ ಯದುಕುಲದಲ್ಲಿ ಅವತರಿಸಿದ
ವ್ಯಾತ್ಯಾಂತ ಇಲ್ಲಿ ಸೂಚಿತವಾಗಿದೆ.

ಬಲಕ್ಕಣ್ಣರಿಂದೆ ಪಲವು ಪೂಜಿಗೊಂಡಿರ್ಬೇ
ಕುಲದೇವರ ಸೇವೆಗೆಂದು
ಪಲವು ಯಾದವರಾಯರಾ ದ್ವಾರಾವತಿಯಿಂ
ದೊಲಿಂದ್ವೆತಂದರೀ ನೆಲಕೆ

೩

ಶ್ರೀ ನಾರಾಯಣನಡಿಗಳಿಗೆರಗಿ ಮು
ಹಾನಂದರಸದ ಮೈಮೈಯೋಳು
ಆ ನೆಲೆಯನು ಬಿಟ್ಟಗಲಲಾರದೆ ತಾ
ವೀ ನಾಮೋಳು ನೆಲಸಿದರು

೪

ಕು. ಶ್ರೀಲಕ್ಕೆರಡು ಗಾವ್ಯದ ತೆಂಕಣ ರಮ್ಯ
ದೇಶದ ನೆಲೆವೀಡುಗೊಳಿಸಿ
ಕು ಶೂರರು ನೆಲಸಿದರದರಿಂದೆ ಮು
ಹೀಶೂರಪ್ಪರವೆನಿಸಿದುದು

೫

ಆ ದಿನ ಮೊದಲು ಮೈಸೂರನಾಲಿದರಾ
ಯಾದವಕುಲವರ್ಧನರು
ಶ್ರೀ ದೇವರಾಜಚಂದ್ರಮನವತರಿಸಿದ
ನಾ ದಿವ್ಯವಂತವಾಧಿಯೋಳು

೬

(ಮೇಲುಕೋಟೆ) ನೆಲಸಿದ್ದಾನೆ. ೫. ಬಲರಾಮ ಶ್ರೀ ಕ್ಕಣ್ಣರಿಂದ ಹಲವು ಬಗೆಯಲ್ಲಿ
ಅಚ್ಚನೆಯನ್ನು ಶ್ರೀಕರಿಸಿದ ಕುಲದೇವರ ಸೇವೆಗಾಗಿ, ಕೆಲವು ಯಾದವರಾಜರು ಈ
ದೇಶಕ್ಕೆ ಒಲಿದು ಬಂದರು. ೬. ಅವರು ಶ್ರೀಮನ್ನಾರಾಯಣನ ಅಡಿಗಳಿಗೆ ಎರಗಿ
ಅತ್ಯಾನಂದದ ಮಹಿಮೆಯಲ್ಲಿ ಮುಳುಗಿ ಆ ಸ್ಥಳವನ್ನು ಬಿಟ್ಟ ಆಗಲಲಾರದೆ ಈ
ನಾಡಿನಲ್ಲಿ ನೆಲಸಿದರು. ೭. ಈ ಯಾದವಾಧಿಗೆ (ಮೇಲುಕೋಟೆ) ಎರಡು ಗಾವ್ಯದ
ದೂರದ ದಕ್ಷಿಣದಲ್ಲಿರುವ ಒಂದು ರಮ್ಯಸ್ಥಳವನ್ನು ವಾಸಸ್ಥಾನವಾಗಿ ಮಾಡಿಕೊಂಡು,
ಕು ಶೂರರ (ಯಾದವರಾಜರು) ನೆಲಸಿದ್ದರಿಂದ ಅದಕ್ಕೆ ಮಹಿಂಶೂರ (ಮೈಸೂರು)
ನಗರವೆಂದು ಹೆಸರಾಯಿತು. ೮. ಅಲ್ಲಿಂದ ಮೊದಲು ಆ ಯಾದವಕುಲಶ್ರೀಪ್ಪರು
ಮೈಸೂರನ್ನು ಆಳತೊಡಗಿದರು. ಅಂಥ ದಿವ್ಯಕುಲವೆಂಬ ಸಮುದ್ರದಲ್ಲಿ ಶ್ರೀದೇವರಾಯ

ಭಾವಿಸೆ ಖೋಗಭಾಗ್ಯದೊಳ್ಳಿಸಿರುತ್ತೋಳು
ದೇವೇಂದ್ರಗೆ ಮಿಗಿಲೆನಿಸಿ
ದೇವರಾಜನ ಬಸುರಿಂದೊಗೆದನು ದೊಡ್ಡ
ದೇವರಾಜೇಂದ್ರ ಭೂವರನು

ಭೂವನತೆಯ ಪ್ರಾಣದ ಪ್ರಂಜ ಮಾನುಷ
ಭಾವವ ವಡೆದುದೆಂಬಂತೆ
ಶಾ ವಸುಧಿಇನಿಂದೊಗೆದೆಸದನು ಚಿಕ್ಕ
ದೇವರಾಜನು ತೇಜದೊಳು

ಶ್ರೀರಂಗಪಟ್ಟಣದೊಳು ರತ್ನಸಿಂಹಾಸ
ನಾರೋಹಣವನಾಚರಿಸಿ
ಧಾರಿಣಿಯನು ಧರ್ಮದೊಳು ಪಾಲಿಸುತ ಮ
ಹಾರಾಜನೆನಿಸಿ ರಾಜಿಷನು

ಶ್ರೀ ಯುವತೀಜನವಿಲಗುಣನಿಧಿ ನಾ
ರಾಯಣನಾದಿಕಾರಣನು
ಅಯುರಾರೋಗ್ಯಶ್ರದ್ಧವ ಚಿಕದೇವ
ರಾಯನಿಗನುಗೋಳಿಸುವನು

ಧರೆಯ ಪ್ರೌರವ ಧರ್ಮವ ಸಂಪಾದಿತ
ಧೂರವ ಗೆಲುವ ಗ್ರಹಿಯೋಳು
ನರಪತಿ ಚಿಕದೇವರಾಜೇಂದ್ರಗೆ ಶಾರಿ
ನರಪಾಗಿಕನು ನೇಮದೊಳು

ನೆಂಬ ಚಂದ್ರಮನು ಹುಟ್ಟಿದನು. ೯. ಆ ದೇವರಾಯನ ಗಭರ್ಡಿಂದ, ಆಲೋಚಿಸಿದರೆ ಭೋಗಭಾಗ್ಯಗಳಲ್ಲಿಯೂ ಪಶ್ಚಾರ್ಯದಲ್ಲಿಯೂ ದೇವೇಂದ್ರನಿಗೆ ಮಿಗಿಲೆನಿಸಿದ ದೊಡ್ಡ ದೇವರಾಯನೆಂಬ ಭೂಪತಿಯು ಜನಿಸಿದನು. ೧೦. ಭೂದೇವಿಯ ಪ್ರಾಣರಾಶಿಯೇ ಮನುಷ್ಯರೂಪವನ್ನು ತಲ್ಲಿದುದೋ ಎಂಬಂತೆ, ಶಾ ಭೂಪತಿಯಿಂದ ಚಿಕ್ಕದೇವ ರಾಜನು ಜನಿಸಿ ತೇಜಸ್ಸಿನಿಂದ ಬೆಳಗಿದನು. ೧೧. ಆತನು ಶ್ರೀರಂಗಪಟ್ಟಣದಲ್ಲಿ ರತ್ನಸಿಂಹಾಸನವನ್ನೇರಿ ಧರೆಯನ್ನು ಧರ್ಮದಿಂದ ಪಾಲಿಸುತ್ತ, ಮಹಾರಾಜನೆನಿಸಿ ವಿರಾಜಿಸುತ್ತಿದ್ದಾನೆ. ೧೨. ಲಕ್ಷ್ಮೀಪತಿಯೂ ನಿಖಿಲಗುಣನಿಧಿಯೂ ಆದಿಕಾರಣನೂ ಆದ ಶ್ರೀಮನ್ಮಾರಾಯಣನು ಚಿಕ್ಕದೇವರಾಜನಿಗೆ ಆಯುರಾರೋಗ್ಯಶ್ರದ್ಧಗಳನ್ನು ಅನುಗ್ರಹಿಸುತ್ತಿರುವನು. ೧೩. ಧರೆಯನ್ನು ಪ್ರೋತ್ಯೇಯವ, ಧರ್ಮವನ್ನು ಸಂಪಾದಿಸುವ, ಯುದ್ಧವನ್ನು ಗೆಲ್ಲುವ ಕಾರ್ಯಗಳಲ್ಲಿ ಚಿಕ್ಕದೇವರಾಜೇಂದ್ರನಿಗೆ ಶ್ರೀಕೃಷ್ಣನು ತಪ್ಪದೆ

ಚಿಕದೇವರಾಜಚಂದ್ರಮನ ಪಟ್ಟದ ರಾಣಿ
ಸಕಲ ಸದ್ಗುಣ ಸಂಪನ್ಮೂಲ
ಅಕಲುಷೆ ಯೆಳವಂದೂರ ದೇವಮನ್ಮಂ
ಸಕಲ ಸಂಪದದೊಡನೆಹಳು

೮೪

ಇಷ್ಟಗುಣೆಯರೆಣ್ಣರು ಮತ್ತೆ ರಾಣಿಯ
ರಷ್ಟೆಶ್ವರ್ಯ ಲಕ್ಷ್ಮಿಯರೋ
ಅಷ್ಟವಿಗ್ರಿಜಯಲಕ್ಷ್ಮಿಯರೋ ತಾಮೇನ ಸಂ
ತುಷ್ಟಿಯೋಳೊಡವೆರೆದಿಹರು

೮೫

‘ಹಡಪೆ’ ಕಾಳಾಂಬಿ ವೋಂಗಟ್ಟಿಗೆ ಕುಂಚ ಕೆ
ಸ್ನಾನಿ ಗಿಂಡಿ ಬಿಜ್ಞಾನಿಗಳ
ಪಿಡಿದೂಳಿಗೃಹ ಬಂಕಾತಿಯರಾ
ಜ್ಯೋತಿರಿಯಾಣ್ಯ ಹೊಡ್ದಿಹರು

೮೬

ಪಾಡುವ ಕುಣಿವ ಬಾಜಿಪ ಇ[ಬಣ್ಣಿ]ಂ ವಾ
ತಾಡುವ ಪರಿಹಾಸಗೃಹ
ಗಾಡಿಕಾತಿಯರು ಗಣನೆಯಲ್ಲದೆ ಜೋಡು
ಗೂಡಿರುವರು ಕೊಮ್ಮೆಯೋಳು

೮೭

ನೇರವನ್ನ ನೀಡುತ್ತಿದ್ದಾನೆ. ೧೪. ಸಕಲ ಸದ್ಗುಣಸಂಪನ್ಮೂಲೂ ಸಾಧ್ಯಿಯೂ ಆದ
ಯೆಳವಂದೂರಿನ ದೇವಮನ್ಮಂ ಚಿಕ್ಕದೇವರಾಜಚಂದ್ರನ ಪಟ್ಟದ ರಾಣಿಯಾಗಿ
ಸಕಲ ಸಂಪತ್ತಿನೊಡನೆ ಇದ್ದಾಳಿ. ೧೫. ಅಲ್ಲದೆ ಇನ್ನೂ ಎಂಟು ಮಂದಿ
ಗುಣಶಾಲಿಗಳಾದ ರಾಣಿಯರು ಅಷ್ಟೆಶ್ವರ್ಯರು ಲಕ್ಷ್ಮಿಯರೋ ಅಥವಾ ಎಂಟು
ದಿಕ್ಷಗಳ ವಿಜಯ ಲಕ್ಷ್ಮಿಯರೋ ಎಂಬಂತೆ ಸಂತುಷ್ಟಿಯಿಂದ ಜೊತೆಗಿದ್ದಾರೆ.
೧೬. ಸಂಚಿ, ಉಗಿಯುವ ತಕ್ಕೆ (ಪೀಕದಾನಿ), ಚಿನ್ನದ ಕೋಲು, ಚಾಮರ, ಕನ್ನಡಿ,
ಗಿಂಡಿ, ಬೀಸಣಿಗಳನ್ನ ಹಿಡಿದು ಸೇವೆ ಮಾಡುವ ಸೋಗಸುಗಾತಿಯರು ಆ
ಮಹಾರಾಜನನ್ನ ಆಶ್ರಯಿಸಿಕೊಂಡಿದ್ದಾರೆ. ೧೭. ಹಾಡುವ, ನತ್ಯಸುವ,
ವಾದ್ಯಗಳನ್ನ ನುಡಿಸುವ, ವರ್ಣನೆ ಮಾಡುವ, ಹಾಸ್ಯಮಾಡುವ ಗಾಡಿಕಾತಿಯರು
ಲೇಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ಆ ಮಹಾರಾಜನ ಒಳ ಪ್ರೀತಿಯಿಂದ ಸೇರಿಕೊಂಡಿದ್ದಾರೆ.

ನೋಂತು ಚರುಕ್ಕುಗಳು ಕಲೆಗಳು ಹೇಳಿ
ಜಾಂತು ಸೇರಿದುವೋ ಎಂಬಂತೆ
ಸಂಸತೆ ಏಗೆ ಸರ್ವ ಸರಸವಿದ್ಯಾ ಸಿ
ಧಾಂತವೇದಿನಿಯರೊಷ್ಟಿಹರು

೮೭

ಪಲರಾನೀಯರೂಳಿಗದ ಹೇಳಿಕುಮಿ
ಕೈಲದೊಳು "ಪಂಕ್ತಿ" ಗೊಂಡಸೆಯೆ
ನಲದಾಣನೋಕವೋಲಗದೊಳೊಟ್ಟಿದ್ದನಾ
ಬಲವೈರಿಗೆ ಪಡಿಯೆನಿಸಿ

೮೯

ಓಲಗಗೊಳುತ್ತೊಂದು ದಿನವೆಡಬಲದ ಸು
ಶೀಲಿಯರೂಳು ಕಡೆಗಳ್ಲಿ
ಸಾಲುವಿಡಿದು ಸುಳಿಸುಳಿಯೆನ್ನಾಳು ಸತ್ಯಕೃ
ಪಾಲೋಕನವೇನಸಗಿದನು

೯೦

ಕರುಣಾಮೃತಾಭಿಧ್ಯ ಕಲ್ಲೋಲಗಳಂತೆ
ತರತರದೊಳು ಕವಿತರುವ
ಸರಸಕಟಾಕ್ಷವನೆಸಗಿಯೆನ್ನಾಳು ಮನ
ಗರಗಿ ಮನ್ಮಿಸಲಳಿಸಿದನು

೯೧

ಗ೭. ಅರುವತ್ತು ನಾಲ್ಕು ಕಲೆಗಳು ಪ್ರಣಾ ಮಾಡಿ ಶ್ರೀರೂಪವನ್ನು ಧರಿಸಿ ಸೇರಿಯೆಂಬೋ ಎಂಬಂತೆ ಸರಸವಾದ ಸಮಸ್ತವಿದ್ಯಾಗಳಲ್ಲಿಯೂ ಪ್ರವೀಣೀಯರಾದ ಶ್ರೀಯರು ವಿರಾಜಿ ಸುತ್ತಿದ್ದಾರೆ. ೯೯. ಹಲವರು ರಾಣಿಯರೂ ಉಳಿಗದ ಹೆಂಗಸರೂ ಎರಡು ಕಡೆಗಳಲ್ಲಿ ಸಾಲಾಗಿ ಎಸೆದಿರಲು, ಒಂದು ದಿನ ಮಹಾರಾಜನು ದೇವೇಂದ್ರನಿಗೆ ಸಾಚಿಯೆಂಬಂತೆ ಓಲಗವನ್ನಿತನು. ೧೦. ಹಾಗೆ ಓಲಗದಲ್ಲಿದ್ದಾಗ ಎಡಬಲದ ಸಾಧಿಯರಲ್ಲಿ ಕಡೆಗಳ್ಲಿನ ನೋಟವನ್ನು ಸುಳಿಸುತ್ತ ಸುಳಿಸುತ್ತ, ಬೆಕ್ಕೆದೇವರಾಜೇಂದ್ರನು ನನ್ನಲ್ಲಿ ಕ್ಷಮಾರ್ಥಿಸ್ತಿ ಯನ್ನು ಬೀರಿದ್ದನು. ೧೧. ಕರುಣಾಮೃತಸಮುದ್ರದ ಅಲೆಗಳೋ ಎಂಬಂತೆ ತರತರದಲ್ಲಿ ಮುನ್ನಗ್ಗವ ಸರಸಕಟಾಕ್ಷಗಳನ್ನು ಬೀರಿ ಮನಗರಗಿ, ಸಂಮಾನಿಸಲು

ಎನ್ನ ಮನ್ನಿಂದನೆಂದಣಿ ತನ್ನದೇದೊಳು
ಬೋನ್ನ ಪ್ರತ್ಯಾಯಂತೆವ
ಮನ್ಸಾರ್ಥವಡದ ಪಟ್ಟದ ರಾಣಿಯ ಹೋಗ
ಮನ್ನೋದುತಿಂತು ನುಡಿದನು

೨೭

ಅರಸಿ ಕೇಳೀ ಹೋನ್ನಿ ಸರಸಾಹಿತ್ಯದ
ವರದೇವತೆ ತಾನೆಂದು
ಪರಮಾರ್ಥವಾದಿಯಳಿಂಗರಾರ್ಯನು
ಪರಿಪರಿಯೊಳು ಬಂಜ್ಲವನು

೨೯

ಒದುಗಲಿಸುವರೊಲಿದು ಬೋಗಳಿದೊಡಾ
ಬೋದುಗಲಿವರೋದುಗಳು
ಮೇದಿನಿಯೊಳು ಮೇಲೆನಿಷ್ಟವೆಂಬುದು ಲೋಕ
ವಾದಫೇಸಲೆ ರಾಣಿ ಕೇಳು

೨೪

ಇವಳು ಕಾವ್ಯಾಲಂಕಾರನಾಟಕಗಳ
ಪರಿಗಳಿಗಿಲ್ಲಿರವ ಬಲ್ಲವಳು
ಇವಳ ಸಾಹಿತ್ಯದ ಸವಿಗಳಿಸುತ್ತನ್ನ
ಕವಿಗಳು ಕದುಬುಗೊಂಡಿಹವು

೨೫

ಬಯಸಿದನು. ೨೭. ಮಹಾರಾಜನು ನನ್ನನ್ನು ಮನ್ನಿಸಬೇಕೆಂದೇಂಸಿ, ತನ್ನ ವಡದಲ್ಲಿ ಬಿನ್ನದ ಪ್ರತ್ಯಾಯಂತೆ ಎಸೆಯುತ್ತಿದ್ದ ಮಾನ್ಯಾದ ಪಟ್ಟದ ರಾಣಿಯ ಮುಖಿವನ್ನು ನೋಡುತ್ತ ಹೀಗೆ ನುಡಿದನು. ೨೯. “ಅರಸಿ ಕೇಳು ; ಈ ಹೋನ್ನಿ ಸರಸಸಾಹಿತ್ಯದ ಅಧಿದೇವತೆ” ಎಂದು ಯಥಾರ್ಥವಾದಿಯಾದ ಅಳಿಂಗರಾರ್ಯನು ಪರಿಪರಿಯಲ್ಲಿ ಹೋಗಳುತ್ತಾನೆ. ೨೪. ಒದುಗಲಿಸುವ ಗುರುಗಳು ಒಲೀದು ಹೋಗಳಿದರೆ ಒದುಗಲಿಯುವ ಶಿಷ್ಯರ ಒದು ಜಗತ್ತಿನಲ್ಲಿ ಶೈಷ್ಯವೆನಿಸುವುದೆಂದು ಲೋಕದ ಹೇಳಿಕೆ ಇರೆಯಲ್ಲವೇ ? ರಾಣಿ. ೨೫. ಇವಳು (ಹೋನ್ನಿ) ಕಾವ್ಯಾಲಂಕಾರ ನಾಟಕಗಳ ಹೊಂದಿಕೆಯ ರೀತಿಯನ್ನು ಬಲ್ಲವಳು. ಇವಳ ಸಾಹಿತ್ಯದ ಸೋಗಸನ್ನು ಸವಿಯಬೇಕೆಂದು ನನ್ನ ಕವಿಗಳು ಉತ್ಸಾಹಗೊಂಡಿವೆ !

ಪವಣಿಗೆಯೋಕ್ಕೆ ಪುರುಳು ಹೋಗರೇರೆಯಂ
ಗವಿಸಿಯಲಂಕಾರಗಳು
ಕವಿದು ಪರಿಯೆ ರಸದೊಳ್ಳಿಪ್ಪು ”[ಕ]”ಮೈನ್
ಕವಿತೆಯೋಂದನು ಹೇಳಿಸಿದು

೭೯

ಎಂದ ರಾಯನ ನುಡಿಗಾನು ವಿನಯಗೂಡಿ
ಹಿಂದೆಗೆದೆ ಪಟ್ಟದರಃಿ
ಕಂದ ಬಾರೆನ್ನ ಕಟ್ಟಾಣಿ ಪೇಣ್ಣಿಯೆ ಬಾ
ರೆಂದು ಮುಂದಕೆ ಬರಿಸಿದು

೮೦

‘ಹೊನ್ನಿ ಬಾ ಹೊನ್ನಕ್ಕು ಬಾರೆಂದು ಕರವಿದಿ
ದೆನ್ನ ತನ್ನತ್ತಿಗೆ ಬರಿಸಿ
ಎನ್ನೊಳು ನವಮಿನಿತಿಲ್ಲದೆರಕಗೂಡಿ
ಮನ್ನಿಸಿ ನುಡಿದಳಿಂತೆಂದು

೮೧

ಕಲಿತ ಬಜ್ಜಿಯಂ ಬಲ್ಲರಿಗೆ ಕೇಳಿಪ್ಪದ್ದೇಸೆ
ಫಲವಿದನರಿತು ನೀನಿಂದು
ಅಲಸದೆ ನಾಳಿಧಂಜದೆಯಳುಕದೆ ಹೇಳು
ಪಲವರೆ ಕಟ್ಟದೊಳ್ಳಿಗಳ

೮೨

೭೯. ರಾಣೆ, ಇಂದು ಇವಳಿಂದ ಕವಿತೆಯೋಂದನ್ನು ಹೇಳಿಸು - ರಚಿಸು
ವಂತೆ ಮಾಡು. ಡೆಬಿತ್ಯೆವಿರಲಿ, ಅಧ್ಯಕಾಂತಿ ತುಂಬಿರಲಿ. ಅಲಂಕಾರಗಳು
ಕೂಡಿರಲಿ, ರಸದ ಒಳ್ಳಿಪ್ಪ ಕಮ್ಮೆ ಸೂಸಲಿ !” ೮೧. ಹೀಗೆ ಮಹಾ
ರಾಜನು ನುಡಿಯಲಾಗಿ ನಾನು ವಿನಯದಿಂದ ಹಿಂದೆಗೆದೆನು. ಆಗ ಪಟ್ಟದ ರಾಣೆಯು
“ಕಂದ ಬಾ, ನನ್ನ ಕಟ್ಟಾಣಿ ಪೇಣ್ಣಿಯಿ, ಬಾ” ಎಂದು ನನ್ನ ಕೈ ಹಿಡಿದು
ಮುಂದಕ್ಕೆ ಕರೆದು. ೮೨. ‘ಹೊನ್ನಿ ಬಾ, ಹೊನ್ನಕ್ಕು ಬಾ, ಎಂದು ನನ್ನ
ಕೈ ಹಿಡಿದು ರಾಣೆಯು ತನ್ನ ಬಳಗೆ ಕರೆದೊಯ್ದು, ನಿವ್ಯಾಜವಾದ
ಶ್ರೀತಿಯಿಂದ ಮನ್ನಿಸಿ ಹೀಗೆಂದಳು. ೮೩. “ಕಲಿತ ವಿದ್ಯೆಯನ್ನು ಬಲ್ಲವರಿಗೆ
ಕೇಳಿಸುವುದೇ ಅದಕ್ಕೆ ಸರಿಯಾದ ಫಲ. ನೀನು ಇದನ್ನರಿತು ಉಪೇಕ್ಷಿಸದೆ, ನಾಚದೆ,
ಅಂಜದೆ, ಅಳುಕದೆ ಕಾವ್ಯದ ವಿವಿಧ ಮಾಧುರ್ಯವನ್ನು ಪ್ರಕಟಿಸು”.

ಇಂತು ನುಡಿದ ರಾಣೀಯ ನುಡಿಗೇಳಿಯೋ
ರಂತೆ ಚತ್ತಪ ಬಲವಿಡಿದು
ಸಂತಸ ಏಗ ಸಭಿಯೊಳು ರಾಯಗೆ ಮಾ
ರಾಂತು ಬನ್ನವಿಸಿದೆನಿಂತು

೧೦

ಅರಸ ಕೇಳಿನಗೆ ನಿನ್ನಡಿಯೂಳಿಗೆಯೋಂ
ದರಸಿಯಾರಡಿಯೋಳೈಯೋಂದು
ಪರಿಕಪ್ಪೊಡವಿಳಾಧ್ರಾಧಾಧನಂಗಳಿಗಿನ್ನ
ನೆರವಾಗಿಹವು ನೇಮದೊಳು

೧೧

ನಿನ್ನಡಿಯೋಲವರಿತಿಪ್ರ್ಯಾದೆನಗೆ ಬಳ್ಳಿ
ನಿನ್ನೂಳಿಗಿನ್ನ ಧರ್ಮ
ನಿನ್ನಾಣತಿಗೃಹ್ವದೆನ್ನ ಮನೋರಥ
ವೆನ್ನ ಭಾಗ್ಯಕ್ಕೆ ಪರಿಯುಂಟೆ

೧೨

ಪಲಪ್ಪೋದುಗಳಿಂದ ಪಲಪ್ಪುಗ್ರೀಮೇಗಳಿಂದ
ಪಲ ಬಗೆವಾತುಗಳಿಂದ
ಬೆಲೆವಡೆದಿಕೆನೆಂದೆಣಿಸುವಳಲ್ಲ ನಿ
ನ್ನೂಲಪ್ಪಾಂದನೆ ನಂಬಿಹನು

೧೩

೧೦. ಹೀಗೆ ನುಡಿದ ರಾಣೀಯ ಮಾತನ್ನು ಕೇಳಿ ಮನಸ್ಸು ಗಟ್ಟಿ ಮಾಡಿಕೊಂಡು,
ಆ ಸಭೆಯಲ್ಲಿ ಮಹಾರಾಜನಿಗೆ ಈ ರೀತಿಯಲ್ಲಿ ಪ್ರತಿಯಾಗಿ ವಿಜ್ಞಾಪಿಸಿದೆನು.
೧೧. “ಅರಸ, ಕೇಳಿ ; ನನಗೆ ನಿನ್ನ ಪಾದಸೇವೆಯೋಂದು, ಮಹಾರಾಣೀಯ
ಪಾದಾನುಗ್ರಹಪ್ಪೊಂದು - ಇವರದು ನನ್ನ ಎಲ್ಲ ಇಷ್ಟಾಧ್ರಾಧಾಧನಗೆ ನಿಶ್ಚಯವಾಗಿ
ನೆರವಾಗಿವೆ. ೧೨. ನಿನ್ನ ಪಾದದ ಒಲವನ್ನು ಅರಿತಿರುವುದು ನನಗೆ ವಿಧೇಯ
ನಿನ್ನ ಸೇವೆ ನನಗೆ ಧರ್ಮ. ನಿನ್ನ ಆಳ್ಳಿಯನ್ನು ಪಾಲಿಸುವುದು ನನ್ನ ಮನೋರಥ.
ಹೀಗಿರಲು ನನ್ನ ಭಾಗ್ಯಕ್ಕೆ ಎಣಿಯುಂಟೇ ? ೧೩. ಹಲವ ಬಗೆಯ ಓದುಗಳಿಂದಲೂ
ಹಲವ ಕೃತಿಗಳಿಂದಲೂ ಮತ್ತು ಹಲವ ರೀತಿಯಲ್ಲಿ ಮಾತಾಡುವುದರಿಂದಲೂ
ನಾನು ಗಣಾಗಿದ್ದೇನೆಂದು ಎಣಿಸುವುದಿಲ್ಲ. ನಿನ್ನ ಅನುಗ್ರಹೊಂದೇ ನಂಬಿದ್ದೇನೆ.

ನಿನ್ನ ಗುಣಂಗಳನೊಲಿದೋದುವುದೋದು
ನಿನ್ನಾಳ್ ಗೃಹೆಯೋಳೆಮೆ
ನಿನ್ನೊಲವರಿತು ನುಡಿವ ನುಡಿ ನಲ್ಲುಡಿ
ಯಿನ್ನಿವಕೆಕೆ ಬೇರುಂಟೆ

೩೪

ನಿನ್ನ ಕೃಪಾರಸದಿಂದೈಸೆಯಾನು ಕ
ಚೀರಂಸ್ಯ ಚಿಂಚೊನ್ನಾದಂತೆ
ಸಮ್ಮತಿವದೆದೋಳುವೆತ್ತು ಸಕಲ ಭಾ
ಗೋನ್ನತಿಯೋದಗೂಡಿತೆನು

೩೫

ನಿನ್ನಡಿ ಸೂರಂಕನೊಳಿವಿಲ ದುರಿತಗಳ
ಸನ್ನಾಹವ ಸದೆದಟ್ಟಿ
ಚಿನ್ನಗ ಚಕದೇವರಾಯನ ಸಂಬಯ
ಹೊನ್ನಿಯೆಂಬೀಳ್ಳವೆತ್ತಿಹೆನು

೩೬

ನಿನ್ನಾತಿಗೇಳಿ ನಿನ್ನ ಬಳಿಗೆ ಸಂದು
ನಿನ್ನಾಳಿಗಗಳನೆಸಗಿ
ನಿನ್ನವಳಿನಿಂದ ನಿನ್ನಡೆವಿಡದಿವೆನೀ
ಯುನ್ನತಿಗಿನ್ನಿಕೆಯುಂಟೆ

೩೭

ಆನಾವಳಿನ್ನ ಮುನ್ನಿರವಾವುದು ಮು
ತ್ತೀ ನಿನ್ನ ದಯವಾವುದಕಟ
ವಿನೆಂಬಿನಿದಕೆ ಹೆಳವನೆಡಿಗಾ ಗಂಗೆ
ತಾಸ್ಯದೆ ಬಂದುದೆಂಬಂತೆ

೩೮

ಇಂ. ನಿನ್ನ ಗುಣಂಗಳನ್ನು ಓದುವುದೇ ನನಗೆ ಓದು. ನಿನ್ನ ಸೇವೆಯೇ ನನ್ನ ಸತ್ಯುತ್ತಿ. ನಿನ್ನ ಒಲವನ್ನಾರಿತು ನುಡಿಯುವುದೇ ನಲ್ಲುಡಿ. ಇವಕ್ಕೆ ಎಣಿ ಯಾದವು ಉಂಟೇ ? ಇಂ. ಕಬ್ಬಿಣವು ಚಿನ್ನವಾದಂತೆ, ಅರಸೆ, ನಿನ್ನ ಕೃಪಾರಸದಿಂದಲೇ ನಾನು ಹೊಗಳಿಕೆಗೆ ಪಾತ್ರಾಳಾಗಿ ಒಳ್ಳಿಯ ಹೆಸರನ್ನು ಪಡೆದು ಸಕಲ ಭಾಗ್ಯಗಳಿಂದ ಕೂಡಿರುವೆನು. ಇಂ. ನಿನ್ನ ಪಾದಸ್ಥರದಿಂದ ಸಕಲ ಪಾಪಗಳನ್ನು ತೊಡೆದು ಹಾಕಿ, ‘ಚಿನ್ನಿಗೆ, ಚಿಕ್ಕದೇವರಾಯನ ಸಂಬಯ ಹೊನ್ನಿ’ ಎಂಬ ಕೀರ್ತಿಯನ್ನು ಪಡೆದಿದ್ದೇನೆ. ಇಂ. ನಿನ್ನ ಅಪ್ರಕಾರೆಯನ್ನು ಕೇಳಿ ನಿನ್ನ ಬಳಿಗೆ ಬಂದು ನಿನ್ನ ಸೇವ್ಯೇಯುತ್ತ ನಿನ್ನವಳಿನಿಸಿ ನಿನ್ನೊಡನೆಯೇ. ಇರುವ ಈ ಜೀನ್ನತ್ಕೆಕ್ಕೆ ಎಣಿಯುಂಟೇ ? ಇಂ. ನಾನು ಯಾವಳು ? ನಾನು ಹಿಂದೆ ಇದ್ದ ಸ್ಥಿತಿ ಯಾವುದು ? ಈ ನಿನ್ನ ದಯೆ ಯಾವುದು ? ಅಕಟ್ಟ, ಇದಕ್ಕೆ ಏನು ಹೇಳಲಿ !

ಎನ್ನ ಜನ್ಮಕ್ಕೆ ಸಾಫಲಯಮಾಡುದು ನಿನ್ನ
ಚೆನ್ನಡಿಯೂಲಿಗದಿಂದ
ಪಿನ್ನೇಳು ಮುನ್ನೇಳು ತರದವರನಿಬರು
ಮುನ್ನತಿವದೆದರೆನ್ನಿಂದ

೬೬

ಆವ ಜನ್ಮದೊಳಾನಾವ ಸುಕೃತಗಳ
ನಾವ ಬಗೆಯೋಳಿಸಿದೆನು
ಈ ವಿಧದೇಳಿಗೆನಡೆದೀಯೋಡಲೋಳಿ
ದೇವರೂಳಿಗವೆಸಗುವೆನು

೬೦

ಒಲಿದು ತನ್ನೊಡವುಟ್ಟು ಸೋಸೆ ಮಗಳಿಂದೆಂಬ
ವಲರು ಮುನ್ನಿನ ಬಾಂಧವರು
ಕುಲದೇವತಯೆಂದು ಕೂತು ತಂತಮಿತ್ತು
ಫಲವ ಪಡೆದವರೆನ್ನಿಂದ

೬೧

ಸುತ್ತು ದೇಶದರಸಿಯರ ಚೈತಲೆ
ಗುತ್ತಮು ಭೂಪಣವೆನಿಬ
ಮುತ್ತಿನ ಸರವನ್ನ ರಸ್ತವಾಪುಗಿಗಳ
ಸುತ್ತ ಲಂಬಣಮಾಡುದಿಂದು

೬೨

ಹೆಳವನೆಡೆಗೆ ಗಂಗೆಯೇ ಹರಿದುಬಂದಂತಾಗಿದೆ. ೬೯. ನಿನ್ನ ಚೆಲುವಿನ ಪಾದಗಳ
ಉಳಿಗದಿಂದ ನನ್ನ ಜನ್ಮ ಸಫಲವಾಯಿತು. ನನ್ನ ಹಿಂದಿನ ಮತ್ತು ಮುಂದಿನ ಏಳು
ತಲೀಗಳವರಿಗೆ ಎಲ್ಲರೂ ನನ್ನಿಂದ ಉನ್ನತಿಯನ್ನ ಪಡೆದರು. ೭೦. ಯಾವ ಜನ್ಮದಲ್ಲಿ
ಯಾವ ಪುಣ್ಯಾಯಂಗಳನ್ನ ಯಾವ ಬಗೆಯಲ್ಲಿ ನಾನು ಆಚರಿಸಿದೆನೋ !
ಈ ವಿಧದಲ್ಲಿ ಎಳಿಗೆಯನ್ನ ಪಡೆದು ಈ ದೇಹದಿಂದಲೇ ಮಹಾರಾಜರ ಉಳಿಗವನ್ನು
ನಡೆಸುತ್ತಿದ್ದೇನೆ. ೭೧. ತನ್ನ ಸೋದರಿ, ಸೋಸೆ, ಮಗಳು ಎಂಬುದಾಗಿ ಹಿಂದಿನ
ಬಂಧುಗಳು ನನ್ನನ್ನ ಕುಲದೇವತಯೆಂದು ಒಲಿದು ಶ್ರೀತಿಸಿ ತಮ್ಮ ಇಷ್ಟಾರ್ಥಗಳನ್ನು
ನನ್ನಿಂದ ಪಡೆಯುತ್ತಿದ್ದಾರೆ. (ಇಂತಹ ಭಾಗ್ಯವು, ಮಹಾರಾಜ, ನಿನ್ನಿಂದ ನನಗೆ
ಬಂದಿತು.) ೭೨. ಸುತ್ತಲೂ ಇರುವ ದೇಶಗಳ ರಾಣೀಯರ ಚೈತಲೆಗೆ ಅಲಂಕಾರವಾದ
ಮುತ್ತಿನ ಸರವು, ಇಂದು, ನನ್ನ ಮರಣಪಾದುಕೆಗಳನ್ನು ಸುತ್ತುವರಿವ ಮಾಲೆಯಾಗಿದೆ !

೧. ಚಕ್ರದೇವರಾಯನು ಎಡಬಿಲದ ರಾಜರನ್ನು ಗೆದ್ದು ವಶಪಡಿಸಿಹೊಂಡಿರುವುದರಿಂದ
ಆ ರಾಜನ ಮಂದಿರಯ ತಮ್ಮ ಕಾಯಂ ಸಾಧನೆಗಾಗಿ ಹೊನ್ನಮ್ಮೆ ಕಾಲುಗಳಿಗೆ ನಮಸ್ಕರಿಸುತ್ತಿದ್ದಾರೆ
ಎಂದು ಅಭಿಪ್ರಾಯ.

ವವೇಳುವನೇನ್ನ ಮನದಾನಂದವ
ನಾವ ಬಗೆಯೊಳರುಹುವೆನು
ಭಾವಿಸೇ ಸೋಗದ ಸುಗ್ರಿಯ ತನಸೋಕೆನ್ನ
ನಾವರಿಪ್ಪದು ಮತ್ತೇವೆ

೪೨

ಒಡೆಯನಿರಿಸಿದಂತಿಪ್ಪುದಲ್ಲದೆ ಚೇ
ಳೊಡವೇಗೆ ಬೇರಿರವುಂಟೆ
ಕಡುಗೂಮೇಯಿಂದ ನಿನ್ನದಿಯಾಣತಿಯನೇನ್ನ
ಮುಡಿಯೋಳಿಂತೆನು ಮತ್ತೇನು

೪೩

ಆದೊಡಮೆನ್ನ “ಕವಿತೆಗೊಬ್ಬದ ಬಗೆ
ಕು ದಿವ್ಯಾಷಾಫೇಗೆ ಸಂಗತಮೆ
ವಾದರೂಳಿಗದೂಳು ಬಳಿದ ಬಾಲಕಯೆಂ
ದಾದರದಿಂದಾಲಿಪ್ಪದು

೪೪

ಪದಿನೆಂಟು [ಬಣ್ಣನೇ]ಯೆಂದು ಬವಕೆಗೊಂಡು.
ಪದಗೆಟ್ಟು ಬಯಲು ಬಣ್ಣಸದೆ
ಮುದದೊಡನಿಹಪರದೇಳ್ಳದೆಯೆ ಜದಿ
ಬದೆಯ ಧರ್ಮವ ಬಣ್ಣಬೇನು

೪೫

ಉ. ನನ್ನ ಮನಸ್ಸಿನ ಅನಂದವನ್ನು ಏನೆಂದು ಹೇಳಲಿ ! ಯಾವ ಬಗೆಯಲ್ಲಿ
ತಿಳಿಸಲಿ ! ವಿಚಾರಮಾಡಿದರೆ ಸುಖಿದ ಸುಗ್ರಿಯ ಸೌಕ್ಯ ನನ್ನನ್ನು ಆವರಿಸಿದೆ,
ಎನು ಮಾಡಲಿ ? ಇಂ. ಮಹಾರಾಜ, ಒಡೆಯನು ತನ್ನ ವಸ್ತುವನ್ನು ಎಲ್ಲಿ ಹೇಗೆ
ಇರಿಸುವನೋ ಅಲ್ಲಿ ಹಾಗೇ ಇರಬೇಕಲ್ಲದೆ ಅದಕ್ಕೆ ಬೇರೆ ಸ್ಥಿತಿಯುಂಟೆ ? ಹೇಳು.
ನಿನ್ನ ವಾದಸೇವೆಯಲ್ಲಿ ಬೆಳಿದ ಬಾಲಕಯೆಂದು ತಿಳಿದು ಇದನ್ನು ಆದರದಿಂದ
ಅಲೀಸಬೇಕು. ಇಂ. (ಕಾವ್ಯದಲ್ಲಿ) ಹದಿನೆಂಟು ಬಗೆಯ ವರ್ಣನೆಗಳಿರಬೇಕೆಂದು
ಬವಕೆಗೆ ಸಿಕ್ಕಿ ದಾರಿದಟ್ಟಿ, (ನಿರಘಂಕವಾದ) ಬಯಲನ್ನು ಬಣ್ಣಸಲಾರೆ ! ಇಹಪರದ
ವಿಳ್ಳಿಗೆ ಸಾಧಕವಾದ ಪತಿಪ್ರತಾಧರ್ಮವನ್ನು ಸಂತೋಷದಿಂದ ಬಣ್ಣಸುವೆನು.

ಅರಸಿಯರನಿಬರುಮಾದರದಿಂದೆನ್ನ

ಸರಸಕಾವ್ಯನ ಸವಿವಂತೆ

ಪರಮ ಪತಿವೃತ್ತೆಯರ ನಡತೆಯನಲ್ಲಿ

ಬುರುಳುಗೋಳಿ ಹೊಗಳುವೇನು

೪೨

ಧರ್ಮದ ತನಿಗಂಪು ತಲೆದೋರೆ ಕಾವ್ಯದ

ಪರ್ಮ ಬೇರ್ವರಿದು ಬಿತ್ತರಿಸೆ

ನಿಮ್ರಲ ಸತಿಯರ ಧರ್ಮವ ವೃತ್ತಿಯಾಗಿ

ನಿಮಿಸಿ ‘ನೇಗಳಿಷ’ನಿಂದು

೪೩

ಬಲ್ಲರಿಂದಾನು ಕೇಳಿದುದಕೆ ಪೆಚು ಕುಂ

ದಿಲ್ಲದಂತಚ್ಛರ್ಯುಗೂಡಿ

ಎಲ್ಲರುಮರಿವಂತೆಳವಾತುಗಳಿಂದ

ಸೋಲ್ಲಿಸುವೇನು ಸೋಗಸುವೋಲು

೪೪

ಎಂದ ನುಡಿಯ ರಾಯನುಮರಸಿಯರುಮಾ

ನಂದವಡೆದು ಬಗೆಗೋಳಿಸೆ

ಸಂತ ಸತೀಧರ್ಮವನು ಸಾಹಿತ್ಯದೊ

ಳೊಂದುಗೋಳಿ ಜೇಳಿದೆನು

೪೫

ಉ. ಎಲ್ಲ ರಾಣಿಯರೂ ನನ್ನ ಸರಸಕಾವ್ಯವನ್ನು ಆದರದಿಂದ ಸವಿಯುವಂತೆ ಪರಮ ಪತಿವೃತ್ತೆಯರ ನಡತೆಯನ್ನು ಇದರಲ್ಲಿ ಅರ್ಥವತ್ತಾಗಿ ವರ್ಣಿಸುವೇನು. ೪೭. ಧರ್ಮದ ಮಧುರ ಸುಗಂಧವು ತಲೆದೋರುವಂತೆ, ಕಾವ್ಯದ ಹಿರಿಮೆ ಬೇರ್ವರಿದು ವಿಸ್ತರಿಸುವಂತೆ, ಪರಿಶುದ್ಧಾದ ಸಾಧ್ಯಾಯರ ಧರ್ಮವನ್ನು ಕಾವ್ಯವಾಗಿ ನಿಮಿಸಿ ಕೇರ್ತಿಪಡೆಯುವೇನು. ೪೮. ಬಲ್ಲವರಿಂದ ನಾನು ಏನನ್ನ ಕೇಳಿ ತಿಳಿದಿದ್ದೇನೋ ಅದಕ್ಕೆ ಅಧಿಕ್ಯವಾಗಲಿ ನ್ಯಾನತೆಯಾಗಲಿ ಬರದಂತೆ ಎಚ್ಚರಿಕೆಯನ್ನು ವಹಿಸುತ್ತೇನೆ. ಎಲ್ಲರಿಗೂ ತಿಳಿಯವಂತೆ ತಿಳಿಮಾತುಗಳಿಂದ ಸೂಗಸಾಗಿ ಹೇಳುವೇನು. ೪೯. ಹೀಗೆ ಹೇಳಲು ಆ ಮಾತನ್ನು ಮಹಾರಾಜನೂ ಅರಸಿಯರೂ ಸಂತೋಷದಿಂದ ಒಟ್ಟಿದರು. (ಅನಂತರ) ಪ್ರಸಿದ್ಧವಾದ ಪತಿವೃತ್ತಾರ್ಥರ್ಮವನ್ನು ಕಾವ್ಯದಲ್ಲಿ ಸಂಗ್ರಹಿಸಿ ಹೇಳಿದೆನು.

ಆದಿಕಾವ್ಯದೊಳ್ಳಿದನೆಯ ವೇದದೊಳು ಮು
ನ್ನಾದಿಕ ಧರ್ಮಶಾಸ್ತ್ರದೊಳು
ಭೇದಿಸಿ ಹಿರಿಯರು ಹೇಳಿದುದನೆ ಕೃತಿ
ಗೈದಾನು ಕಿವಿಗೋಳಿಸಿದನು

೫೮

ಸತಿಯರೀ ಕೃತಿಯನಾಲಿಸಿದೊಡಂದಂದಿಗೆ
ಪತಿಭಕ್ತಿ ಬಣ್ಣವೇರುವುದು
ಮತಿ ಮಹಿಳಾರ್ಥಿ ಮರವೆದೋರದಿಹ ಪರ
ದತ್ತಿಶಯವನುಗೂಡುವುದು

೫೯

ಎಳವೆಣಳ್ಳೀ ಕೃತಿಗೇಳಿ ತಮ್ಮಿನಿಯರ
ನೆಳಮೆಯೋಳಳವೃಗಿಡಿಸದೆ
ಬಳಿಸಂದು ಬಾಳುವರತ್ವಮಾವಂದಿರ
ನೊಳೊವುಂಂ ಗೈದೊಳುವಡೆವರು

೬೦

ಮನವಾಳ್ತಿಯಾರಿಯದ ಮರುಳುವೆಣ್ಣೀ ಕೃತಿ
ಯನೆ ಮನಮೋಲದೋದಿದೊದೆ
ಜನರಿವಳನು ಬೋಳ್ಳು ಜಾಸೆ ಜಗದೋಳ
ಲ್ಲಿನೆ ಬಾಹುಯ್ಯವಡೆವಳು

೬೧

ಜಿಗ. ಆದಿಕಾವ್ಯವೇನಿಸಿದ ರಾಮಾಯಣ, ಏದನೆಯ ವೇದವೇನಿಸದ ಮಹಾಭಾರತ ಮತ್ತು ಮನ್ಮಾಧಿಗಳು ಬರೆದ ಧರ್ಮಶಾಸ್ತ್ರ - ಇವುಗಳ ಒಳಹೊಕ್ಕು ಹಿರಿಯರು ಏನು ಹೇಳಿದ್ದಾರೋ ಅದನ್ನು ಕೃತಿರೂಪಕ್ಕೆ ತಂದು (ನಿಮ್ಮ) ಕಿವಿಗೆ ಹಾಕಿದ್ದೇನೆ. ೫೨. ಈ ಕೃತಿಯನ್ನು ಮಡದಿಯರು ಕೇಳಿದರೆ ಅವರ ಪತಿಭಕ್ತಿ ಹೆಚ್ಚುವುದು, ಬುದ್ಧಿಶಕ್ತಿಯು ಮಾಸದು, ವಿಸ್ತೃತಿ ತಲೆದೋರದು, ಇಹಪರಗಳ ಸಾಧನೆಯಲ್ಲಿ ಅತಿಶಯ ಉಂಟಾಗುವುದು. ೫೩. ಚಿಕ್ಕವಯಸ್ಸಿನ ಹೆಣ್ಣುಗಳು ಈ ಕಾವ್ಯವನ್ನಾಲಿಸಿದರೆ, ಅವರು ತಮ್ಮ ಇನಿಯರನ್ನು ಅವರ ಚಿಕ್ಕವಯಸ್ಸಿನಲ್ಲಿ ಎದೆಗುಂದಿಸದೆ ಅವರ ಬಳಿಯಲ್ಲಿ ಒಳ್ಳೆಯ ಬಾಳ್ಳೆಯನ್ನು ನಡೆಸುವರು. ಅತ್ಯಮಾವಂದಿರಿಗೆ ಅನುಕೂಲರಾಗಿದ್ದು ತಾವೂ ಶ್ರೀಯಸ್ಸನ್ನು ಪಡೆಯುವರು. ೫೪. ಮನೇಗೆಲಸವನ್ನರಿಯದ ದಢ್ಢ ಹುಡುಗಿಯೂ ಸಹ ಈ ಕೃತಿಯನ್ನು ಆದರವಿಟ್ಟು ಓದಿದಲ್ಲಿ, ‘ಇವಳನ್ನು ಹೋಲುವ ಜಾಸೆ ಜಗತ್ತಿನಲ್ಲೇ

ಮುನಿದು ಮೂರಲಿಸಿ ಮೋಡಿಯೊಳಿದ್ದು ಮೂರ್ವಿಷ
ಮೋನೆಗಾತಿಯಾ ಕೃತಿಗೇಳಿ
ಇನಿಯನ ಮೋಗವ ನೋಡದ ಮುನ್ನ ಮೋಹಿಸಿ
ಮನಗರಗುವಳು ಮತ್ತೆನು

೫೯

ಕಡುನಾಣ್ಣೀಯಂಜಿ ಕಣ್ಣಿಷ್ಟಿ ಕಂಪನಿಗೊಂಬ
ಓಬಿಡವೆಣ್ಣಿಲೀ ಕೃತಿಗೇಳಿ
ಎಡಬಿಲದವರೇಳಿಸದಂತೆ ಮನದನ್ನ
ರೊಡನೆ ಬಾಳುವರಡಕದೊಳು

೬೦

ಒಗೆಯೆ ಮೈಲಿಗೆಯೆಂಜಲೆಂಬುದನರಿಯದ
ಮುಗುದೆಯರೀ ಕೃತಿಗೇಳಿ
ನಿಗಮದೊಳೋಗಿದ ನೇಮಂಗಳ ತಿಳಿದೀ
ಜಗಕೆ ಪಾವನೆಯರೆನಿಪರು

೬೧

ಅತ್ಯಾದಿನಿಯರೊಳಳುಕದ ಕಾದುವು
ನೈತ್ಯಿಯರೀ ಕೃತಿಗೇಳಿ
ಉತ್ತಮ ಗುಣಗಳಿಂದೊಳಗುಗ್ಗೆದವರೊಳು
ಪತ್ತುಗೆರಸಿ ಬಾಳುವರು

೬೨

‘ಇಲ್ಲ’ ಎಂದು ಜನರು ಹೊಗಳುವಂತಹ ಜಾಣ್ಣೀಯನ್ನು ಪಡೆಯುವಳು.
ಇಂ. ಯಾವಳಾದರೂ ಜಗಳಗಂಟಿಯಾದ ಮೂರ್ವಿಷ್ಟು ಮುನಿದು ಮೂರಲಿಸಿ
ಬಿಗುಮಾನದಲ್ಲಿದ್ದರೂ ಈ ನನ್ನ ಕಾವ್ಯವನ್ನು ಕೇಳಿದಲ್ಲಿ, ಇನಿಯನ ಮುಶಿವನ್ನು
ನೋಡದ ಮೋದಲೇ ಅವನನ್ನು ಪ್ರೀತಿಸಿ ಪಶ್ಚಾತ್ಯಾಪದಿಂದ ಮನಗರಗುವಳು. ಇನ್ನೇನು
ಹೇಳಲಿ ! ಇಂ. ಬಹಳ ನಾಜಿಕೆಯಿಂದ ಅಂಜಿ ಕಣ್ಣಿಷ್ಟಿ ನಡುಗುವ ಅಬಲೆಯರು
ಈ ಕೃತಿಯನ್ನು ಕೇಳಿದಾಗ, ಅವರು ಎಡಬಿಲದವರ ನಿಂದೆಗೆ ಗುರಿಯಾಗಿದಂತೆ ತಮ್ಮ
ಪ್ರಿಯರೂಡನೆ ಒಪ್ಪವಾಗಿ ಬಾಳುವರು. ಇಂ. ‘ಇದು ಮೈಲಿಗೆ, ಇದು ಎಂಜಲು’
ಎಂಬುದನರಿಯದ ಮುಗ್ಧಿಯರು ಈ ಕಾವ್ಯವನ್ನಾಲಿಸಿದಲ್ಲಿ, ಶಾಸ್ತ್ರದಲ್ಲಿರುವ ನೀತಿ
ನಿಯಮಗಳನ್ನರಿತು ಜಗತ್ತಿಗೆ ಪಾವನೆಯೆನಿಸುವರು. ಇಂ. ಅತ್ಯಾದಿನಿಯರಿಗೆ
ಹೆದರದೆ ಜಗಳವಾಡುವ ಉತ್ತಮತಾದ ಮುಡದಿಯರು ಈ ಕೃತಿಯನ್ನು ಕೇಳಿದರೆ,
ಉತ್ತಮ ಗುಣಗಳನ್ನು ಪಡೆದು ಒಳ್ಳಿಯವರೆನಿಸಿ ಅವರೂಡನೆ ಒಪ್ಪವಾಗಿ ಬಾಳುವರು.

ಒರ್ವರೋವರ್ವರೋಳು ಮತ್ತೊಂದು ಸವತಿಯ
ರಿವರುಮೀ ಕೃತಿಗೇಳಿ
ಬೇವರಿದಿರ್ವ ವೈರದ ಬೇರ ಪರಿದಿ
ಷ್ಟೋವರೋಂದೆನಿಸಿಯೋಪ್ಪುವರು

೨೯

ಇದು ಪಾತಿವತ್ತಾಧಮ್ಯತತ್ವದ ಸಾರ
ವಿದೆ ಸಂಜೀವನ ಮಂತ್ರ
ಇದು ಪರಮಾರ್ಥ ಹಿತೋಪದೇಶದ ತಿರು
ಇದನು ಸತಿಯಮೋದುವುದು

೩೦

ಇದನಾಲಿಪ್ಪದೋಳ್ಳಿಂದಿರೀ ಧರ್ಮದ
ಪದನರಿತಾಚರಿಸುವುದು
ಇದನು ಕಲಿಪ್ಪದಿದರೋಳಗರಿವುದು ಹದಿ
ಬದೆಯರನಿಸಿ ಬಾಳುವುದು

೩೧

ಚೆನ್ನಿಗ ಚಿಕದೇವರಾಯನ ಸಂಚಯ
ಹೊನ್ನಮ್ಮನ್ನಸುದ್ರ ಕಬ್ಬದೋಳು
ಉನ್ನತಿವಡೆಯೋದುದು ಹೀರಿಕಾಸಂಧಿ
ಸನ್ನತಗುಣಸಂಬಂಧಿ

೩೨

೩೩. ಒಬ್ಬರನ್ನೆಬ್ಬಿರು ದ್ವೇಷಿಸುವ ಸವತಿಯಿರಿಬ್ಬಿರೂ ಈ ಕೃತಿಯನ್ನು ಕೇಳಿದಲ್ಲಿ, ದ್ವಾರ್ಥಮೂಲವಾದ ತಮ್ಮ ವೈರದ ಬೇರನ್ನೇ ಹರಿದು ಅವರಿಬ್ಬಿರೂ ಒಂದಾಗುವರು.

೩೪. ಇದು ಪತಿವ್ರತಾ ಧರ್ಮತತ್ತ್ವದ ಸಾರ. ಇದು ಸಂಜೀವನ ಮಂತ್ರ. ಪರಮಾರ್ಥಕ್ಕೆ ಅನುಕೂಲವಾದ ಹಿತೋಪದೇಶದ ತಿರುಳು. ಮದದಿಯರು ಇದನ್ನು ಓದಬೇಕು.

೩೫. ಒಳ್ಳೆಯ ಪತ್ರಿಯರನಿಸಿ ಬಾಳತಕ್ಕುವರು ಈ ಕಾವ್ಯವನ್ನು ಆಲಿಸಬೇಕು. ಧರ್ಮದ ರಹಸ್ಯವನ್ನರಿತು ಆಚರಿಸಬೇಕು. ಇದನ್ನು ಅಭಾಯಸಮಾಡಿ ಇದರೊಳಗಿನ ತಿರುಳನ್ನು ತಿಳಿಯಬೇಕು. ಒಟ್ಟನಲ್ಲಿ ಪತಿವ್ರತಯರನಿಸಿ ಬಾಳಬೇಕು. ೩೬. ಚೆನ್ನಿಗ ಚಿಕದೇವರಾಯನ ಸಂಚಯ ಹೊನ್ನಮ್ಮನ್ನು ರಚಿಸಿದ ಕಾವ್ಯದಲ್ಲಿ ಶಾಖಾನೀಯ ಗುಣಯುಕ್ತವಾದ ಹೀರಿಕಾಸಂಧಿಯನ್ನು ಉನ್ನತರೀತಿಯಲ್ಲಿ ಸಮಾಪ್ತವಾಯಿತು.

ಎರಡನೆ ಸಂಧಿ

ಮಂಗಳಗುಣಗಣನಿಧಿಗೆ ನಿಮ್ಮಲನಿಗು
ತ್ವಂಗ ಮಹಿಮುಗೆ ಮಾಧವಗೆ
ಸಂಗತಜನಸರ್ವಫಲದಗೆ ಪಶ್ಚಿಮ
ರಂಗಧಾಮನಿಗೆರಗುವೆನು

೮

ಇಂಗೋಲನ ತಾಯಿಗಂಗದಿರನ ತಂಗಿ
ಗಿಂಗಡಲಣಗಿಗಿಂದಿರೆಗೆ
ರಂಗಧಾಮನ ರಾಣಿಗೆ ರಾರಾಜಪ
ರಂಗನಾಯಕಗಿರಗುವೆನು

೯

ಪತಿಯೊಳು ಪರಭಕ್ತಿಗೈಪ್ರದು ಲಕ್ಷ್ಯ
ಪತಿಯಾಣತಿಯೆಂದು ಬಗೆದು
ಪತಿಯನೇ ಪರದೇವತೆಯೆಂದು ಭಜಿಸುವ
ಸತಿಯ ಸನ್ನತಿಸುವೆನು

೧೦

ಪತಿಭಕ್ತಿಯೋಂದು ಶ್ರೀಪತಿಭಕ್ತಿಯೋಂದಿದ
ರತ್ನಿಶಯಕನ್ನೆಸೈಲ್ಲ
ಮತಭೇದವುಂಟು ಮಾದವಭಕ್ತಿಗಿದಕಾ
ಮತಭೇದವೂ ಇಮಗುಳಿಲ್ಲ

೧೧

೧. ಮಂಗಳಗುಣ(ಗಳ) ಸಾಗರನೂ ನಿಮ್ಮಲನೂ ಉತ್ತಂಗ ಮಹಿಮನೂ
ಲಕ್ಷ್ಯಪತಿಯೂ ಶರಣಾಗತರಾದ ಭಕ್ತರ ಅಭಿಪ್ರಾಯಾಗಿಗೆ ಘಲ ಕೊಡುವವನೂ ಪಶ್ಚಿಮ
ರಂಗನಿವಾಸನೂ ಆದ ಶ್ರೀರಂಗನಾಥಸ್ವಾಮಿಗೆ ನಮಸ್ಕರಿಸುತ್ತೇನೆ. ೨. ಮನಭ್ರಂಷ
ತಾಯಿಯೂ ಚಂದಿರನ ತಂಗಿಯೂ ಕ್ಷೇರಕಮುದ್ರನ ಮಗಳೂ ಶ್ರೀರಂಗನಾಥನ
ರಾಣಿಯೂ ಲಕ್ಷ್ಯಸ್ಥರಾಪಳ್ಳಾ ಆದ ರಂಗನಾಯಕಿಗೆ ವಂದಿಸುತ್ತೇನೆ. ೩. ಗಂಡನಲ್ಲಿ
ಅತಿಶಯವಾದ ಭಕ್ತಿಯಿಂದ ನಡೆದುಕೊಳ್ಳುವುದು ಲಕ್ಷ್ಯಪತಿಯ ಆಜ್ಞೆ ಎಂದು
ತೀಳಿದು ತಮ್ಮ ತಮ್ಮ ಗಂಡಂದಿರನ್ನು ದೇವರೆಂದು ಭಜಿಸುವ ಪತಿಪ್ರತೆಯನ್ನು
ತುಂಬಿ ಮನಸ್ಸಿನಿಂದ ಹೊಗಳುತ್ತೇನೆ. ೪. ಪತಿಭಕ್ತಿಗೆ ಮತ್ತು ಶ್ರೀಪತಿಯ ಭಕ್ತಿಗೆ
ಸಮನಾದದ್ದು ಬೇರೆ ಯಾವುದೂ ಇಲ್ಲ. ಲಕ್ಷ್ಯಪತಿಯ ಭಕ್ತಿಯ ಆಚರಣೆಯ
ವಿಧಾನದಲ್ಲಿ ಮತ(ಅಭಿಪ್ರಾಯ)ಭೇದವಿದೆ. ಆದರೆ ಪತಿಭಕ್ತಿಯಲ್ಲಂತೂ

೧. (ಬಿ) ಮರುಳ.

ಆದರದೊಡನಂತರಂಗದೊಳಾಣ್ವ
ಪಾದವ ಭುಜಿಪ ಭಾವೆಯರ
ಪಾದಧೂಳಿಗಳಿಂದ ಪಾವನವಹುದೀ
ಮೇದಿನಿಯೆನ ಏಕ್ಕುದೈನು

೫

ಪತಿತರ ಪಾವನವೆನಿಸುವ ಬಲ್ಲೆಯೋ
ಉತ್ತಿಶಯವಹೆದ ತೀರ್ಥಗಳು
ಸತಿಯರ ಪಾದಸಂಸ್ಥರ್ಥದಿಂ ತಮ್ಮ ದು
ಷ್ಟುತವ ಕಲೆಯಲೆಳಪುವುವು

೬

ತಡೆಯದ್ದೆಲ್ಲದೆಯೋಳು ತಾನು ಬೀಸುವೆನೀ
ಯೆಡರನೇಳಿಷೆನಂದೆಲರು
ಸದಗರದಿಂದ ಸಾಧ್ಯಿಯರದಿಸೋಂಕದ
ಪೃಷಿಯ ಮುಡಿಯೋಳಾನುವುದು

೭

ತೇಜಿಗಳೆಡಹದೆ ತೇರುಡಿಯದೆ ತ
ನೌರ್ಜೆಯುಡುಗದೆ ಭಾಸ್ಯರನು
ಕು ಜಾತಿಸಾಧ್ಯಿಯರೆಸಕದೇಳಿಗೆಯಿಂದ
ತೇಜವಡೆದು ತಿರುಗುವನು

೮

ಯಾವ ಭೇದವೂ ಇಲ್ಲ. ಇದು ಅದ್ದಿತೀಯವಾದುದು. ೫. ಗೌರವದಿಂದ ಅಂತರಂಗ ದಲ್ಲಿ ಗಂಡನ ಪಾದಗಳನ್ನು ಭುಜಿಸುವ ಸ್ತೀಯರ ಪಾದಗಳ ಧೂಳಿನಿಂದ ಈ ಭೂಮಿ ಪವಿತ್ರವಾಗಿದೆ ಎಂದ ಮೇಲೆ, ಮತ್ತೇನು ತಾನೆ ಹೇಳಲು ಸಾಧ್ಯ ? ೬. ಪಾಪಿಗಳನ್ನು ಪರಿಶುದ್ಧಿಗೊಳಿಸುವಂಥ ಶಕ್ತಿ ಪಡೆದ ಪಾವನತೀರ್ಥಗಳು ಇಂಥ ಪತಿವ್ರತಾಸ್ತೀಯರ ಪಾದಸ್ಥರ್ಥದಿಂದ ತಮ್ಮ ದುಷ್ಪುತ್ರಗಳನ್ನು ಕಳೆದುಕೊಳ್ಳುತ್ತವೆ. ೭. ಯಾವ ಅದ್ದಿಯೂ ಇಲ್ಲದೆ ಎಲ್ಲ ಸ್ಥಳಗಳಲ್ಲಿ ನಾನು ಬೀಸುತ್ತೇನೆ, ಇದರಿಂದ ನನಗೆ ಕಷ್ಟದ ಪಾಪದ ಸೋಂಕು ತಗಲುತ್ತದೆ ; ಅದನ್ನು ನಿವಾರಿಸಿಕೊಳ್ಳಬೇಕು -. ಎಂದು ಗಾಳಿ (ವಾಯು) ಅತ್ಯಂತ ಉತ್ತಾಹದಿಂದ ಪತಿವ್ರತೀಯರ ಪಾದಗಳ ಧೂಳಿನ್ನು ತನ್ನ ತಲೆಯ ಮೇಲೆ ಧರಿಸಿಕೊಳ್ಳುತ್ತದೆ ! ೮. ಸೂರ್ಯನ ರಥದ ಕುದುರೆಗಳು ಮುಗ್ಗಿಸದೆ ಮುಂದುವರಿ ಯವುದು, ಅವನ ರಥ ಮುರಿಯದೆ ಇರುವುದು, ಅವನ ಮಾರ್ಗಕ್ರಮ ತಪ್ಪದೆ ನೇರ ವಾಗಿರುವುದು. ಪತಿವ್ರತೀಯರ ಕರ್ಮದ ಉನ್ನತಿಯಿಂದ - ಎಂದು ಆವನು ಅರಿತಿರುವುದರಿಂದ ಸೂರ್ಯನು ತನ್ನ ತೇಜಸ್ಸನ್ನು ಕಳೆದುಕೊಳ್ಳದೆ ಹೆಚ್ಚು ಪ್ರಕಾಶ ಪಡೆದು

ಮಳಿಗರೆವುದು ಬೆಳೆ ಹೆಚ್ಚುವುದಿಲ್ಲ ತಳ
ಕಳಿದು ಶ್ರಾಗಲದೆ ತಡೆದಿಹುದು
ಹಳಿವಿಲ್ಲದ ಪತಿಪ್ರತೆಯರ ನಡತೆಯ
ಬುಳದೊಳೆಂಬರು ಬಲ್ಲವರು

೯

ವರಮ ಪತಿಪ್ರತೆಯರ ಪಾದದಶನ
ದೋರೆಕೊಂಡುದೆ ವೃಣಾದಿವಸ
ಪರದಿರವನು ಬಲ್ಲವರೆ ಭೂಪ್ರದಕ್ಷಿಣ
ದಿರವನ್ನಿಸ್ತೇವಣಿಪೆನು

೧೦

ತನ್ನನಿಯನ ತಾಯ್ ತಂದೆಯ ಕುಲಗಳ
ನುಸ್ಕಿಯಿಗ್ರೇದೊಷ್ಟುವಡೆದು
ಮನ್ಸಾಕೆವತ್ತ ಸಾಧ್ಯಾಯರ ಮಹಿಮೆಗಳ
ಸನ್ನತಿಮುವಡನ್ನಾಳವೆ

೧೧

ಈ ಸುಭರಿತ್ಯೆಯರೆಸರಿದನ್ನಾವನುಂ
ಉಸಿವಡುವರು ಷಿತ್ಯಗಳು
ಆ ಸುಖ ದೋರೆಕೊಂಡೊಡವರಿಗಷ್ಟುದು ತೃಪ್ತಿ
ಸಾಂಕಿರ ಬರಿಸ ಪರ್ಯಾಂತ

೧೨

ಓಡಾಡುತ್ತಾನೆ. ಏ. ಕಾಲಕಾಲಕ್ಕೆ ಮಳೆ ಬೀಳುವುದು, ಸಮೃದ್ಧಿಯಾಗಿ ಬೆಳೆ ಬರುವುದು, ಭೂಮಿ ಕೆಳಗೆ ಬೀಳದೆ ಇರುವುದು ಯಾವ ದೋಷವೂ ಇಲ್ಲದ ಪತಿಪ್ರತೆಯರ ಸಚ್ಚಾರಿತ್ರೆ ಬಲದಿಂದ - ಎಂದು ತಿಳಿದವರು ಹೇಳುತ್ತಾರೆ. ೧೦. ಎಂದು ಪತಿಪ್ರತೆಯರ ಪೂಜ್ಯ ಪಾದಗಳ ದಶನವಾಗುತ್ತದೋ ಅಂದೇ ಪ್ರಣ್ಯ ದಿವಸ. ಅವರಿಗೆ ಪ್ರದಕ್ಷಿಣ ಬಂದರೆ ಅದು ಭೂ ಪ್ರದಕ್ಷಿಣೆಯಷ್ಟು ಪ್ರಣ್ಯ ಕರ್ಮ. ಹೀಗಿರಲು ಅವರ ಮಹಿಮೆಯನ್ನ ನಾನು ಏನೆಂದು ವರ್ಣಿಸಬಹುದು ? ೧೧. ತನ್ನ ಶಿಯನ (ಸತಿಯ) ತಂದೆ, ತಾಯಿಗಳ ವಂಶಗಳಿಗೆ ಕೀರ್ತಿತರುವಂತೆ ನಡೆದು, ಗೌರವವನ್ನು ಸಂಪಾದಿಸಿದ ಪತಿಪ್ರತೆಯರ ಮಹಿಮೆಗಳನ್ನು ವರ್ಣಿಸುವುದು ನನ್ನ ಸಾಮಧ್ಯಕ್ಕೆ ಮೀರಿದ್ದು. ೧೨. ಇಂಥ ಸಾಧ್ಯಾಯರು ಮಾಡಿದ ಅಡುಗೆಯನ್ನು ಉಂಟ ಮಾಡಲು ಷಿತ್ಯಗಳು ಆಸಿವಡುತ್ತಾರೆ. ಅಂಥ ಭೋಜನದ ಸುಖ ಅವರಿಗೆ ಲಭಿಸಿದರೆ ಅವರಿಗೆ

ಸತಿಯರ ಕೈ ಸೋಂಕಿದನ್ನವ ಸವಿಪುದ
ರತ್ನಿಶಯವಾಡಲೇನ್ನಾಳವೆ
ಅತಿಕೃಷ್ಣ ಬಂದಾಯಣ ಸಾಂತಪನಾದಿ
ವೃತನಿಯಮದ ಪವಣಲ್ಲ

೮೫

ಇವರಿದ್ದುದೆ ಪುಣ್ಯತೀರ್ಥ ಪುಣ್ಯಕ್ಷೇತ್ರ
ಎವರಿದ್ದು ಮನೆ ದೇವಭವನ
ಇವರೆ ಪ್ರತ್ಯಕ್ಷ ದೇವತೆಯರು ದಿಂಡಂದು
ಎವರಿಸುವರು ವೇದವಿದರು

೮೬

ಉದಯಕಾಲದೊಳಿದ್ದೂಲಿದಕ್ಕುದ್ದೇವದ
ಪದಗಳ ಪಾದುವಂದದೊಳು
ಪದಿಬಿದೆಯರ ಪೇಸರ್ಗೊಂಡು ಹೋಗಳ್ಳುದು
ವಿದಿತವೇಸಲೆ ವೈದಿಕರಿಗೆ

೮೭

ಪತಿಯ ಶಾಧಾಭ್ರಭೃತ್ಯಯ ತಮಗಿಹವರ
ಗತಿಯೆಂದು ಕಡುವಿಡಿದಿರ್ಥ
ಸತಿರಿಪ್ರದೇಯೊಳು ಕೃತಯುಗಮೋಂದಲ್ಲ
ದಿತರಯುಗಕ್ಕಂಬಿಲ್ಲ

೮೮

ಸಾವಿರ ಪರ್ವದವರೆಗೆ ತೃಪ್ತಿ. ೮೨. ಸಾಂಧಿಯರ ಕೈ ಸೋಂಕಿದ ಅನ್ವದ
ರುಚಿಯನ್ನ ಪರ್ವಸುವುದಕ್ಕೆ ನನಗೆ ಶಕ್ತಿ ಸಾಲದು ; ಅತಿಕೃಷ್ಣ, ಬಂದಾಯಣ,
ಸಾಂತಪನ ವೃತಗಳನ್ನ ಮಾಡಿದ ಪುಣ್ಯಕ್ಷೂ ಅದು ಮಿಗಿಲಾದದ್ದು. ೮೩. ಇಂಥ
ಪತಿವೃತೆಯರೇನು ಪ್ರತ್ಯಕ್ಷ ದೇವತೆಗಳು, ಇವರು ವಾಸಿಸುವ ಸ್ಥಳಗಳು ಪುಣ್ಯ
ಕ್ಷೇತ್ರಗಳು, ಇವರು ಮುಟ್ಟಿದ ನೀರು ಪುಣ್ಯತೀರ್ಥ, ಇವರು ವಾಸಿಸುವ ಮನೆ
ದೇವಾಲಯ - ಎಂದು ವೇದಜಾಗ್ರಿಗಳು ಪರ್ವಸುತ್ತಾರೆ. ೮೪. ವೇದಮತದವರು
ಬೆಳಗ್ಗೆ ಎದ್ದು ತಮ್ಮ ಇಷ್ಟದ್ವೇವವನ್ನ ಶ್ರೀತಿಯೆಂದ ಹಾಡುವಂತೆ, ಪತಿವೃತೆಯರ
ಹೆಸರು ಹೇಳಿ ಹಾಡಿ ಹೋಗಳುವುದು ಕ್ರಮವೇ ಆಗಿದೆ. ೮೫. ಪತಿಯ
ಪಾದಕಮಲಗಳಲ್ಲಿ ಭಕ್ತಿಯಿಡುವದೇ ತಮ್ಮ ಇಹಪರಗಳಿಗೆ ಸದ್ಗುತ್ಯಯೆಂದು ತಿಳಿದು ಆ
ಪಾದಗಳನ್ನೇ ನಂಬಿರುವ ಸಾಂಧಿಯರು ಇರುವ ಕಾಲವೇ ಕೃತಯುಗ. ಅಲ್ಲಿ ಇತರ

ಪರಮ ಪತಿವುತ್ತೆಯಿದ್ದ ಬಳಯೋಳಾ
ಸಿರಿರಾಣಿ ಸೇರಿ ಬಂದಿಕಳು
ಸರಸತಿ ಸಾವಿತ್ರಿ ಗಾಯತ್ರಿಯರುಮಾ
ಪರಿಸರದೊಳು ಬಳಸಿಕರು

೮೨

ಪಲವು ಸುಕೃತಮಿಂತು ಪರಿಣಿತವೆತ್ತುದೋ
ಕುಲದೇಶ್ವರ ಗುಂಪುಗೂಡಿದುದೋ
ಸಲೆ ಪರಿಶುದ್ಧಿ ಸಾಕಾರಮಾಡುದೋ ಎನೆ
ಕುಲವಥ್ಮು “ಕುರುಹು”ಗೊಂಡಿಕಳು

೮೩

ಪತಿಭಕ್ತಿರಸಮಿಂತು ಬಲಿದುದೋ ಪರಿಶುದ್ಧ
ಮುತಿಗಂತು ಮೈ ದೊರಕಿದುದೋ
ವತದೇಶ್ವರಿಯಿಂತು ಬತ್ತರವಡೆದುದೋ ಎನೆ
ಸತಿಯರು ಜಸವಡೆದಿಕರು

೮೪

ಜಗದೊಳುಪಾಂಸುಲೆಯರ ಚರಿತಕೆ ಸರಿ
ಮಿಗಿಲಿಲ್ಲ ಏಕ ಧರ್ಮದೊಳು
ಒಗೆಯರಿತಿಸಗಬಲ್ಲವರಿಗಿಂದೆಂದಿಗೂ
ಮೋಗದೋರವು ಮೋಸಗಳು

೯೦

ಯುಗಗಳ ಧರ್ಮಕ್ಕೆ ಅವಕಾಶವೇ ಇಲ್ಲ. ೮೨. ಪರಮ ಪತಿವುತ್ತೆಯಿದ್ದ ಜಾಗದಲ್ಲಿ ಲಕ್ಷ್ಯ ಕೂಡಿಬರುತ್ತಾಳೆ. ಸರಸ್ವತಿ, ಸಾವಿತ್ರಿ, ಗಾಯತ್ರಿಯರು ತಮ್ಮ ಪರಿಸರದಲ್ಲೇ ಬಳಸಿ ನಿಂದಿರುತ್ತಾರೆ. ೮೩. ಹಲವು ಪ್ರಾಣಕಾರ್ಯಗಳು ಹೀಗೆ ಪಡ್ಡವಾಗಿ, ವಂಶದ ಅಭಿವೃದ್ಧಿ ರಾಶಿಯಾಗಿ, ಪಾವಿತ್ರ್ಯ, ಪಾರುಶುದ್ಧಗಳು ಆಕಾರ ತಳೆದು ಈ ಕುಲವಥ್ಮು ರೂಪವನ್ನು ತಾಳಿದೆಯೋ ಎನ್ನೋ ! ೮೪. ಪತಿಭಕ್ತಿರಸವು ಘನೀಭೂತವಾಗಿ, ಪರಿಶುದ್ಧವಾದ ಬುದ್ಧಿ ಮೈತಳೆದು, ವೃತಗಳ ಪರಿಪೂರ್ಣತೆ ವಿಸ್ತರಗೊಂಡು ಪತಿವುತ್ತೆಯರಾಗಿ ಕೀರ್ತಿ ಪಡೆದಿವೆಯೋ ಎನ್ನೋ ! ೮೫. ಲೋಕದಲ್ಲಿ ಪತಿವುತ್ತೆಯರ ಚಾರಿತ್ರ್ಯಕ್ಕೆ ಮಿಗಿಲಾದದ್ವಾಗಲಿ, ಸರಿಯಾದದ್ವಾಗಲಿ ಏಕ ಧರ್ಮಗಳಲ್ಲಿ ಕಂಡುಬರು ವುದಿಲ್ಲ. ಅವರ ಮನಸ್ಸನ್ನರಿತು ನಡೆಯಬಲ್ಲವರು ಎಂದೂ ಮೋಸಹೋಗುವುದಿಲ್ಲ.

ಈ ಕಾಲವಾ ಕಾಲವೀ ದೇಶವಾ ದೇಶ
ವೀ ಕುಲವಾ ಕುಲವೆಸ್ತದೆ
ವಿಕರೀತಿಯೊಳ್ಳಿಸಗುವ ಧರ್ಮಕಿರಿಸ್ತನ್ನು
ಲೋಕದೊಳಿಕೆ ಬೇರುಂಟೆ

೨೮

ಉಣಿದುದೊಂದಲ ದಂಡಿಸುವಾಯಾವಿಲ್ಲ^{೨೯}
ಪೂಜ ಬೆಂಬ್ಬುವ ವಾಡಿಲ್ಲ^{೨೯}
ಗುಣವಂತೆಯರೆಸಗುವ ಪತಿಶುಶ್ಲಾವೆ^{೨೯}
ಗೆಣಿಯಹ ತಪ್ಯವಿನೊಳ್ಳಿಳವೆ

೨೯

ಪಲನಾಡಿಗೆ ಪರಿಪರಿದು ಬಳಿಯಲ್ಲ^{೩೦}
ಪಲನೀರ ಮುಳುಗಿ ಮುಂಗೆಡದೆ^{೩೦}
ನಲಿದೆಸಗುವ ನಲ್ಲಿಂಡಿರ ನಡತೆಗೆ^{೩೦}
ಪಲನೇಮಗಳು ವಾಸಟಯೆ

೩೦

ಮನೆಯ ತೊರೆದು ಮನೆವಾಳ್ತಿಯನುಳಿದು ತ
ನ್ನನುಕೊಲಾಸೆಯನಳಿದು
ಬನದೊಳು ಗೈವ ಬರಿಯ ತಪಗಳು ಕುಲ
ವನಿತೆಯರಿಗೆ ದೊರೆಯೆ

೩೧

ಅವರಿಗೆ ಯಾರೂ ಹೋಸ ಮಾಡುವದಿಲ್ಲ. ೨೮. ಈ ಕಾಲ, ಆ ಕಾಲ, ಈ ದೇಶ, ಆ ದೇಶ, ಈ ಕುಲ ಆ ಕುಲ - ಎನ್ನುವ ಭೇದವಿಲ್ಲದೆ ಒಂದೇ ಪ್ರಕಾರವಾಗಿ ಆಚರಿಸುವ ಈ ಪತಿವ್ಯತಾಧರ್ಮಕ್ಕೆ ಲೋಕದಲ್ಲಿ ಸಮನಾದ ಬೇರೊಂದು ಧರ್ಮವಿಲ್ಲ. ೨೯. ಈ ಪ್ರತಕ್ಕೆ ಉಪವಾಸವಿದ್ದು, ವಸ್ತ್ರಾಭರಣ ಧರಿಸದೆ ದೇಶವನ್ನು ದಂಡಿಸುವ ಅಯಾಸ ವಿಲ್ಲ ; ಹಣ ವೆಚ್ಚಮಾಡುವ ಪ್ರಯಾಸವಿಲ್ಲ, ಗುಣವಂತರಾದ ಸ್ತ್ರೀಯರು ನಡಸುವ ಪತಿಸೇವೆ ಎಂಬ ತಪಸ್ಸಿಗೆ ಸಮನಾದ ತಪಸ್ಸು ಬೇರೊಂದಿಲ್ಲ. ೩೦. ಬೇರೆ ಬೇರೆ ದೇಶಗಳಿಗೆ ಕಷ್ಟಪಟ್ಟಿ ಆಯಾಸಸೊಂದು ಪ್ರಯಾಣಮಾಡಿ ಅಲ್ಲಲ್ಲಿ ಬೇರೆ ಬೇರೆ ತೀರ್ಥಗಳಲ್ಲಿ ಮುಳುಗಿ ಸ್ವಾನಮಾಡಿ ವೃತವಾಚರಿಸಿದರೂ ಆನಂದದಿಂದ ಪತಿಸೇವೆ ಮಾಡುವ ಸಾಧ್ಯಾರ್ಥಿ ನಡತೆಯ ಹಲವಾರು ವೃತಗಳಿಗೆ ಅವು ಸಮನಾಗುವದಿಲ್ಲ. ೩೧. ಮನೆ ಬಿಟ್ಟು ಸಂಸಾರವನ್ನು ತ್ಯಾಗಮಾಡಿ, ತನ್ನ ಸ್ವಾರ್ಥದ ಆಸೇಯನ್ನು ತ್ಯಾಜಿಸಿ ಕಾಡಿಗೆ ಹೋಗಿ ಮಾಡುವ ತಪಸ್ಸಗಳು ಕುಲಭೂಷಣರಾದ ಪತಿವ್ಯತಾಸ್ತೀಯರ

ಮನೆಯೇ ಧರ್ಮಾಶ್ರಮ ಮನೆವಾಳ್ತೀಯೇ ಧರ್ಮ
ವಿನಿಯನೂಳಿಗ ದೇವಪೂಜೆ
ಮನನವಿವನ ನನೆವುದೆ ಸಾಧ್ಯಿಯರಿಗೆ
ಮನಿಸತಿಯರ ನೋಡಿಯೇನು

೨೫

ಇನಿಯನ ಸೇವೆಯೊಳೆಂಬೆಯಲ್ಲದ ಧರ್ಮ
ಮನೆವಾಳ್ತೀಯೊಳೆಂಬೆ ಕಾಮ
ಮನದಸ್ಸನೊಳು ಮಾಧವನ ಭಾವಿಸಿ ಮೋಕ್ಷ
ವನೆ ಸತಿಯರಿಗರಿದೇನು

೨೬

ಪಲಪು ಧರ್ಮಂಗಳ ಬಳಿಯಿಪ್ಪದಾಯಾವ
ಫಲವ ಭೋಗಿಪ್ಪದಾಸಂದ
ಕುಲಸತಿಧರ್ಮವ ಕೂಡೆಸಗುವುದಾ
ಫಲಭೋಗಕೆ ಪಾಟಯಲ್ತೆ

೨೭

ಕಡುನೇಮವಿದಿದು ಕಕ್ಷಾಸೌಂದು ಮನಿವರ
ರೋಡರಿಸುವುಗ್ರತಪಗಳು
ಮದದಿಯರಿನಿಯರ ಮನವರಿತಸಗುವ
ನಡತೆಗಳಿಗೆ ಪಡಿಯಲ್ಲು

೨೮

ಯಥಾಷ್ಠಿತಿಗೆ ಸರಿಯಾಗುವದಿಲ್ಲ. ೨೯. ತನ್ನ ಮನೆಯೇ ಧರ್ಮದ ಆಶ್ರಮ, ತನ್ನ ಸಂಸಾರ ನಿರ್ವಹಕನೆಯೇ ನಿಜವಾದ ಧರ್ಮ, ಪತಿಯ ಸೇವೆಯೇ ದೇವರ ಪೂಜೆ, ಆತನನ್ನ ನೆನೆಯುವುದೇ ಸಾಧ್ಯಿಯರಿಗೆ ಚಿಂತನೆ - ಹೀಗಿರುವಾಗ ಮನಿಪತ್ತಿಯರ ಹೆಚ್ಚಾರಿಕೆ ಏನು ? ೩೦. ತ್ರಿಯನ ಸೇವಯಲ್ಲಿಯೇ ಉತ್ತಮ ಧರ್ಮವನ್ನೂ ಸಂಸಾರ ನಿರ್ವಹಕರಾರ್ಥವ್ಯಾದಲ್ಲಿ ಅರ್ಥಕಾಮವನ್ನೂ, ಗಂಡನಲ್ಲಿಯೇ ಲಕ್ಷ್ಯಪತಿಯನ್ನೂ ಕಾಣುವುದೇ ಮೋಕ್ಷವೆಂದು ಭಾವಿಸಿರುವ ಸಾಧ್ಯಿಯರಿಗೆ ಏನು ತಾನೆ ಅಸಾಧ್ಯ ? ೩೧. ಅನೇಕ ಧರ್ಮಗಳನ್ನ ನಡೆಸುವುದು ಕಷ್ಟಕರವಾದು. ಅವುಗಳ ಫಲವನ್ನು ಅನುಭವಿಸುವಾಗ ಆಸಂದವಿರುತ್ತದೆ. ಪತಿಪ್ರತೆಯ ಧರ್ಮವನ್ನು ಶ್ರೀತಿ ನಿಷ್ಠೆಗಳಿಂದ ಆಚರಿಸುವುದು ಆ ಎಲ್ಲ ಧರ್ಮಗಳ ಫಲಭೋಗಕ್ಕೆ ಸಮಾನವಲ್ಪವೇ ? ೩೨. ಅತ್ಯಂತ ಕರಿನವಾದ ನೇಮವನ್ನು ಕೈಕೊಂಡು ಶ್ರಮಪಡುತ್ತ ಶಿಷ್ಟಿಗಳು ನಡೆಯುವ ಉಗ್ರವಾದ ತಪಸ್ಸಿಗಳು, ಸಾಧ್ಯಿಯರು ತಮ್ಮ ಪತಿಗಳ ಮನಸ್ಸನ್ನ ಅರ್ಥಮಾಡಿಕೊಂಡು ನಡೆದುಕೊಳ್ಳುವ ನಡತೆಗೆ ಸರಿಸಮಾನವಾಗುವುದಿಲ್ಲ.

ಆ ರೂಧಿವತ್ತ ಮಹಾಭಾರತದೊಳ
ಗಾರಣ್ಯಕ ಪರ್ವದೊಳು
ನೂರತೊಂಬತ್ತೆಂಟನೆಯಧ್ಯಾಯದೊ
ಖಾರಯ್ಯ ಕಥೆಯೋಂದುಂಟು

೨೬

ಸಾಂಗ ವೇದವನೋದಿ ಸಕಲ ಧರ್ಮದ ತ
ಕ್ಷಾಂಗಳನರಿತಾಚರಿಸಿ
ತುಂಗ ಮಹಿಮೆವತ್ತ ದೋಷವಳಿದು ಮುನಿ
ಬೃಂಗವನೋವಸನೆಸಿದನು

೨೭

ಮನೆಯೋಳು ಮರುಕವನುಳಿದು ತಪವಗೈದು
ಮನದಿ ವಸವನನುಸರಿಸಿ
ತನುವ ದಂಡಿಸಿ ಫೋರ ತಪವನೆಸಾಗುತ್ತಲ್ಲಿ
ಮುನಿಮುಖ್ಯನೆನಿಸಿ ಮೇರಿದನು

೨೮

ಒಂದು ದಿವಸ ವೇದಮೋಹತ ಚೇಸಗೆ
ಯಂಂದ ಬಳಿದ ಬಿಂಗಿನೋಳು
ಬೆಂದುರ ಬೆಮರುತ ಬಸುಸುಯ್ಯತ್ತೆಂದು
ನಿಂದನು ಮರದ ನೇರಳೋಳು

೨೯

೨೯. ಪ್ರಸಿದ್ಧವಾಗಿ ರೂಧಿಯೋಳಿಗಿರುವ ಮಹಾಭಾರತ ಅರಣ್ಯಪರ್ವದ ನೂರ
ತೊಂಬತ್ತೆಂಟನೆಯ ಅಧ್ಯಾಯದಲ್ಲಿ ಒಂದು ಕಥೆಯಿದೆ. ೩೦. ಒಬ್ಬ ಖುಷಿ
ಶ್ರೀಷ್ವನಿದ್ದನು. ಅವನು ವೇದಗಳನ್ನೆಲ್ಲ ಪೂರ್ಣವಾಗಿ ಓದಿದ್ದನು. ಲೋಕದ ಎಲ್ಲ
ಧರ್ಮಗಳ ತತ್ತ್ವಗಳನ್ನು ತಿಳಿದುಕೊಂಡಿದ್ದನು. ಅಷ್ಟೇ ಅಲ್ಲ, ಅವುಗಳನ್ನು
ಅಜರಣೆಯಲ್ಲಿ ತಂದಿದ್ದನು. ದೋಷರಹಿತನಾಗಿ ಒಳ್ಳೆಯ ಮಹಿಮಾನ್ವಿತನಾಗಿದ್ದನು.
೩೧. ಆತ ಮನೆಯ ಮೇಲೆ ಮಮತೆಯನ್ನು ತ್ಯಜಿಸಿದನು. ತಪಸ್ಸು ಮಾಡಬೇಕೆಂದು
ಕಾಡಿಗೆ ಹೋದನು. ಅಲ್ಲಿ ದೇಹವನ್ನು ದಂಡಿಸಿ ಫೋರವಾದ ತಪಸ್ಸನ್ನು
ಮಾಡುತ್ತಿದ್ದನು. ಅಲ್ಲಿನ ಖಂಡಿಗಳಲ್ಲಿ ಅವನೇ ಪ್ರಮುಖನಾದನು. ೩೨. ಒಂದು
ದಿವಸ ವೇದವನ್ನು ಪರಿಸುತ್ತಿದ್ದನು. ಅದು ಬೇಸಗಿಯ ಕಾಲ. ಬಿಸಿಲಿನ ಬೇಗೆಯಿಂದ
ಬೆಂದು ಬೆವರುತ್ತ ನಿಟ್ಟಿರುಬಿಡುತ್ತ ಒಂದು ಮರದ ನೇರಳಲ್ಲಿ ನಿಂತುಕೊಂಡನು.

ಆ ಮುಷಿವರನಂತಿರ್ವ ವೇಳೆಯೋಳಾ
ಭೂರುಹದಗ್ಗಾಬೀಯೋಳು
ಸೇರಿದ ಬಿಳುವಕ್ಕಿ ಚೀರುವ ದನಿ ಏಗೆ
ಕೂರಮಾಗಿರೆ ಕೊನರಿದುದು

೩೩

ಆ ಹರಿ ದನಿ ಯಾವ ಬಳಿಯೋಳು ಪ್ರೋಣಿದು
ದಾ ಪರಿಸರವನಾರ್ಯಿದು
ಕೋಪವೇರಿ ಕೂತುರ್ ನೋಡೆ ತಾಪಸನಂ
ದಾ ಪಕ್ಕಗಮವಡಗಿದುದು

೩೪

ಹರಣಾವಳಿದು ಧರೆಗುರುಳಿದ ಪಕ್ಕಿಯ
ಪರಿಯ ನಿಟ್ಟಿಸಿ ಪರಿತಪಿಸಿ
ಇರದೆ ತಾನೆಸಗಿದ ತಪಗಳ ಮೈಮೆಗೆ
ಸರಿಯಿಲ್ಲಿದೆಣಿಸಿದನು

೩೫

ಬಳಿಕ ಪಸಿದು ಶಾವರ ಬೀದಿಯೋಳೋಂದು
ನಿಳಯವ ಪ್ರಾಕ್ತು ನಿಂದಲ್ಲಿ
ಬಳಲಿದನೇನಗುಣಬಡಿಸಿಂದಲ್ಲಿರ್
ಕುಲಪಾಲಿಕೆಗುಸುರಿದನು

೩೬

ಇಂ. ನೇರಳಿನ ಅಶ್ವಯದಲ್ಲಿ ಆ ಮುನಿವರ ನಿಂತಿದ್ವಾಗ ಆ ಮರದ ಮೇಲಿನ ಒಂದು
ಕೊಂಬೆಯಲ್ಲಿ ಒಂದು ಪಾರಿವಾಳ ಎಕೋ ಅರಚಿಕೊಳ್ಳುತ್ತಿತ್ತು. ಅದರ ಅರಚುವ ಘ್ರನಿ
ಮುನಿಗೆ ಕರ್ಕಿಶಾವಾಗಿ ಕೇಳಿಸಿತು. ಅವನ ಮನಸ್ಸನ್ನ ಕಲಿಕಿತು. ೩೭. ಈ ಘ್ರನಿ ಎಲ್ಲಿಂದ
ಬರುತ್ತಿದೆ? ಎಂದು ಮುನಿ ಆ ಕಡೆಗೆ ತೀವ್ರ ಕೋಪದಿಂದ ನೋಡಿದನು. ತಪಸ್ಸಿಯ ಆ
ಕೂರದ್ವಾಷಿಗೆ ಆ ಪಕ್ಕಿಯ ಪ್ರಾಣ ಇಂಗಿಹೋಯಿತು. ೩೮. ಪ್ರಾಣ ಹೋಗಿ ಭೂಮಿಯ
ಮೇಲೆ ಬಿದ್ದ ಪಕ್ಕಿಯ ರೀತಿಯನ್ನ ದೃಷ್ಟಿಸಿ ನೋಡಿದನು. ತಾನು ಮಾಡಿದ ತಪಸ್ಸಿನ
ಮಹಿಮೆಗೆ ಸರಹೋಲುವ ಇನ್ನೊಂದು ತಪಸ್ಸಿಲ್ಲ ಎಂದುಕೊಂಡನು. ೩೯. ಅವನಿಗೆ
ಅಷ್ಟರಲ್ಲಿ ಹಸಿವಾಗಿತ್ತು. ಉಂಗಿ ಒಂದು ಬ್ರಾಹ್ಮಣಾರ ಬೀದಿಯಲ್ಲಿ ಒಂದು ಮನಗೆ
ಹೋಗಿ ‘ನನಗೆ ಹಸಿವಾಗಿದೆ. ನನಗೆ ಉಟಕ್ಕೆ ಹಾಕಿ’ ಎಂದು ಅಲ್ಲಿನ ಸಾಧ್ಯಿಯನ್ನು

ಒಲಿದೇಕಪತ್ತಿಯೆಂಬೀಳ್ಳಿಸರೆಸೆವಾ
ಕುಲಸತ್ತಿಯಳ್ಳಿರುಗೂಡಿ
ನಲವಿನಿಂದವನಿಗನ್ನವನೀಯುವೆನೆಂದು
ಕೆಲದೊಳು ಕುಳ್ಳಿರಿಸಿದಳು

೩೨

ಅನಿತರೋಳಲ್ಲಿಗವಳ ಗಂಡಸ್ಯತರೆ
ಮನಮೋಲಿದಿರೆದ್ದು ನಡೆದು
ವಿನಯದಿಂದುಒತ್ತೋಪಚಾರವೆಸಗಿ ಏಗೆ
ಮನದಸ್ಸನ ಮನ್ಮಿದಳು

೩೩

ಪತಿಸೇವೆಯೋಳಂತು ಪಸಿದ ಹಾರ್ವನ ಮರೆ
ದತಿ ವಿಳಂಬವನಾಚರಿಸಿ
ಸತಿಯರ ಧರ್ಮದ ಸಾರವನರಿಯದೆ
ಖತಿಗೊಂಡು ಮುನಿ ಗಳಹಿದನು

೩೪

ಅತಿಫೋರ ತಪವೆಮೃದುದನು ನೀನರಿಯದೆ
ಮತಿಗಟ್ಟು ಮರುಳಾಗದಿರು
ಪತಿಶುಶ್ಲಜೆಯ ಬಲ್ಲಿ ಫಲಿಸದಿಲ್ಲ
ಯತಿಧರ್ಮದಿರವಿದು ಬೇರೆ

೪೦

೪೭ಿಂದನು. ೩೨. ಅವಳ ಹೇಸರು ‘ಪರಪತ್ತಿ’ ಎಂದು. ಆ ಸಾಧ್ಯ ವಿಶ್ವಾಸದಿಂದ ಸೂಟಿ ಬಡಿಸಬೇಕೆಂದು ಒಂದು ಕಡೆ ಕುಳ್ಳಿರಲು ಹೇಳಿದಳು. ೩೩. ಅಪ್ಪರಲ್ಲಿ ಶವಳ ಗಂಡ ಮನೆಗೆ ಬಂದನು. ಅವಳ ಮನಸ್ಸು ಗಂಡನ ಕಡೆಗೆ ಹರಿಯಿತು. ಗಂಡನಿಗೆ ಖಾಪಚಾರ ಮಾಡಿದಳು. ಆತನ ಮನಸ್ಸನ್ನು ಸಂತೋಷಪಡಿಸಿದಳು. ಅತಿಥಿಯನ್ನು ಮರೆತಳು. ೩೪. ಗಂಡನ ಸೇವೆಯಲ್ಲಿ ಮಗ್ಗಳಾದ ಆ ಏಕಪತ್ತಿ ಹಸಿದು ಬಂದಿದ್ದ ಬ್ರಾಹ್ಮಣನನ್ನು ಮರತೇಬಿಟ್ಟಳು. ಆ ತಪಸ್ಸಿ ಕಾದು ಕಾದು ಬೇಸರ ಪಟ್ಟನು. ಅವನಿಗೆ ಪತಿಪ್ರತೆಯ ಧರ್ಮದ ಸಾರ ತಿಳಿದಿರಲಿಲ್ಲ. ಅವನಿಗೆ ಹೋಪ ಬಂತು. ಬಾಯಿಗೆ ಬಂದಂತೆ ಹರಟಿದನು. ೪೦. “ನಮೃದು ಉಗ್ರವಾದ ತಪಸ್ಸು. ಅದರ ವಿಚಾರ ನಿನಗೆ ತಿಳಿಯದು. ನೀನು ಬುದ್ಧಿಎಣಳಾಗಿ ಮರುಳಾಗಿದ್ದೀರೆಯೇ. ಗಂಡನ ಸೇವೆ ಇಲ್ಲಿ ಫಲಿಸಲಾರದು. ಸನ್ಯಾಸಿಗಳ ಧರ್ಮ ಇದು ಬೇರೆ”

ಎಂದು ಗರ್ವದ ಸೋಕ್ಕೇರಿ ನುಡಿದ ಮುನಿ
ಯಂದಮನಾರ್ಥದೊಡನೆ
ಅಂದು ತನ್ನಾಣಸೋಳನುಮತಿವಡೆದ್ದೆ
ತಂದು ನುಡಿದಳಿಂತೆಂದು

೪೮

ಬಳಲಿದೆ ಸಾಕನ್ನು ಬಡಿಸಿದನ್ನವನುಂದು
ತಳುವದೆ ತಪವನಾಚರಿಸು
ಬಿಳುವಕ್ಕಿಯ ಬೀಳಗೆಡಹಿದ ಬಿಂಕವೀ
ಬಳಿಯೋಳು ಬಣ್ಣವಡೆಯುದು

೪೯

ಮರುಳೆ ನೀನೀ ಮಾತ ಮರೆ ಧರ್ಮಸೂಕ್ತ ದೈಂಜಿ
ದಿರವ ನೀನರಿತವನಲ್ಲ
ಪರಮ ಪತಿವೃತ್ಯೆಯರ ಬಗೆ ಬೀರಿದು
ಹರಿಹರಾದ್ಯರ ಹವಣಲ್ಲ

೫೦

ಇತರ ಚಂತೆಯನುಳಿದೇಕಚತ್ತದೊಳಾತ್ತು
ಪತಿಪಾದಭ್ಯಕ್ತಿಯೋಳಿಸೆವ
ಸತಿಯೋಲಿದು ಪರಿಸಿದುದೆಯನುಗ್ರಹ
ಶಿಕಿಗೊಂದು ನುಡಿದುದೆ ಶಾಪ

೫೧

ಉಗ. ಎಂದು ಅಹಂಕಾರದಿಂದ ಖುಷಿ ಕೂಗಾಡಿದನು. ಆ ಮುನಿಯ ಅವಸ್ಥೆಯನ್ನು
ಕುರಿತು ಏಕಪತ್ರಿ ಯೋಚಿಸಿದಳು. ಗಂಡನ ಬಳಿಗೆ ಹೋಗಿ ಅವನ ಅಪ್ರಾಣಿಯನ್ನು
ಪಡೆದು ಬಂದು ಖುಷಿಯನ್ನು ಕುರಿತು ಹೀಗೆ ಹೇಳಿದಳು. ೪೯. “ನಿಮಗೆ ತುಂಬ
ಆಯಾಸವಾಗಿದೆ. ಹೀಗೆ ಮಾತನಾಡಿ ಮತ್ತುಪ್ರಾಣಿಯನ್ನು ಕೊಳ್ಳಬೇಕಿ. ಹಾಕಿದ
ಉಂಟವನ್ನು ಉಂಡು ತಡಮಾಡದೆ ನಿಮ್ಮ ತಪಸ್ಸನ್ನು ಮುಂದುವರಿಸಿ. ಕಾಡಿನಲ್ಲಿ
ಪಾರಿವಾಳವನ್ನು ಕೊಂದ ಅಹಂಕಾರ ಈ ಸ್ಥಳದಲ್ಲಿ ಬೇಲೆ ಪಡೆಯುವುದಿಲ್ಲ ! ೫೦.
ಅಯ್ಯೋ ಮರುಳೆ, ನೀನು ಹೇಳಿದ ಮಾತನ್ನು ಮರೆತುಬಿಡು. ಧರ್ಮದ ಸೂಕ್ತಾರ್ಥ
ವನ್ನು ನೀನು ತಿಳಿದುಕೊಂಡಿಲ್ಲ. ಪರಮ ಪತಿವೃತ್ಯೆಯರ ರೀತಿಯೇ ಬೇರೆ ಆದದ್ದು.
ಅದು ಹರಿಹರರಿಗೂ ತಿಳಿಯುವಂಥದಲ್ಲ ! ೫೧. ಇತರ ರೀತಿಯ ಚಂತೆ ಗಳನ್ನು ಬಿಟ್ಟು
ಏಕಮನಸ್ಸನಿಂದ ತನ್ನ ಗಂಡನ ಪಾದಗಳನ್ನು ಭಕ್ತಿಯಿಂದ ಸೇವಿಸುವ ಸತೀಮಣಿಗಳು
ಪ್ರೀತಿಯಿಂದ ಹರಸಿದರೆ ಅದೇ ಅನುಗ್ರಹ, ವರ. ಅವರು ಕೋಪಿಸಿಕೊಂಡು

ವೃತ್ತಿ ವಾನಪ್ರಸ್ಥ ಯತಿಗಳಿರದೆ ಗೈ
ವತಿಖೋರ ತಪದಾಚರಕೆ
ಸತಿಯರ ಧರ್ಮಕೆ ಸರಿಯಿಲ್ಲಿಂದು ಗೀ
ವೃತ್ತಿಯಗ್ರಹೋಳಾಡಿದನು

೪೫

ಆ ಶ್ರೀಮಾತಿಕಿಗಳಾಮಂತಿತ ಜಲಸೇಕ
ಮಾತ್ರದೆ ಮೈಮೆ ಮೃದಗೆದು
ಅತಿಯ ಸತಿಗನಮೊಯಾದೇವಿಗೆ
ಬೃತ್ತರಾದರು ಬ್ರೂಹಾದೋಳಿ

೪೬

ಘಾತಿವೃತ್ತದೇಳಿಯ ಪರಿಕಷೆನೆಂ
ದೋತು ರಾಘವನುಸಿದೋಽಜನೆ
ಸೀತೆ ಬೆಂಕಿಯ ಬ್ರುಗೆ ಶೀತಳಮಾಡುದು
ಮಾತಾಪುದು ಮತ್ತೆ ಬೀರೆ

೪೭

ಹರನ ಸಾಹಸಕಂಜದೆ ಪಲವಗಲು ಮು
ಬ್ರುರ ಪಡಿಬಾಡಿ ಬ್ರೂರಿದುದು
ಬುರದೊಳಗಿರ್ಬ ಬೃಹಾಂಗನೆಯರ ಸ
ಭೂರಿತದ ಸಲಿಗೆಯಿಂದ್ಯೇಸೆ

೪೮

ಮಾತನಾಡಿದರೆ ಆದು ಶಾಪ. ೪೫. ವೃತನಿಷ್ಟನೂ ಅರಣ್ಯದಲ್ಲಿ ವಾಸಮಾಡುವ
ಯತಿಯೂ ಬಿಡದೆ ಮಾಡುವ ಅತಿ ಖೋರವಾದ ತಪಸ್ಸು ಸಾಧ್ಯಿಯರ ತಪಸ್ಸಾದ
'ಪಾತಿವೃತ್ತ'ಕ್ಕೆ ಸರಿಯಾಗಲಾರದು. ಈ ವಿಚಾರವನ್ನು ಬ್ರಹ್ಮನೇ ಅಗಸ್ತ್ಯರಿಗೆ
ಹೇಳಿದ್ದಾನೆ. ೪೬. ಹಿಂದೆ ಅಶ್ರೀಮಾತಿಕಿಗಳ ಪತ್ನಿ ಅನಸೂಯೆಯನ್ನು ಪರೀಕ್ಷಿಸಲು
ಶ್ರೀಮಾತಿಕಿಗಳು ಬಂದರು. ಈ ಮಂತ್ರಪೂತ ಜಲದಿಂದ ಅವರನ್ನು ಪ್ರೌಢಿಸಿದಳು.
ಕೂಡಲೇ ಬ್ರಹ್ಮ ವಿಷ್ಣು ಮಹೇಶ್ವರರು ಮಕ್ಕಳಾಗಿ ಹೋದರು! ೪೭. ಪಾತಿವೃತ್ತದ
ಮಹಿಮೆಯನ್ನು ಪರೀಕ್ಷಿಸುತ್ತೇನೆ ಎಂದು ರಾಮ ಹೇಳಿದ. ಸೀತೆ ಅದಕ್ಕಾಗಿ ಬೆಂಕಿಯನ್ನು
ಪ್ರವೇಶಿಸಿದಳು. ಪಾತಿವೃತ್ತದ ಮಹಿಮೆಯಿಂದ ಬೆಂಕಿ ಶೀತವಾಯಿತು. ಇದಕ್ಕೆ ಬೇರೆ
ಮಾತಿದೆಯೆ? ೪೮. ಈಶ್ವರನ ಸಾಹಸಕ್ಕು ಹೆದರದೆ ಶ್ರೀಪುರದ ಪತಿವೃತ್ತಯರು
ಹಲವು ದಿನಗಳವರೆಗೆ ಶ್ರೀಪುರಾರಿಯನ್ನು ಪ್ರತಿಭಟಿಸಿ ದೇಶವನ್ನು ರಕ್ಷಿಸಿದರು. ಇದು
ಆ ಪುರದ ಪತಿವೃತ್ತಯರ ಸಚ್ಚಾರಿತ್ರ್ಯದ ಪ್ರಭಾವದಿಂದ ಮಾತ್ರ ಸಾಧ್ಯವಾಯಿತು.

ಧರ್ಮಗತಿ ತಾರತಮ್ಯವ ತಿಳಿಪ್ಪೋಡೆ
ಪರ್ಮಯ ಬಿಟ್ಟು ಬೇಸರದೆ
ನಿರ್ಮಲಮತಿಯಾಗಿ ನೀ ನಡೆ ಏಧಿಲೆಗೆ
ಧರ್ಮವ್ಯಾಧನ ಬಳಿಗೆ

೪೯

ಎಂದೇಕಪ್ಪಿ ಸುಡಿಯು ಕೇಳಿ ಮುನಿ ಮನ
ದಂಡವಳಿಗಳಿಗೆರಿಗಿ
ಅಂದಿನ ಗರ್ವವಳಿದು ಏಧಿಲೆಯು ಬಳಿ
ಸಂದನು ಸಂತೋಷದೊಳು

೫೦

ಹಾ ಹಾತಿವೃತ್ಯದೇಳಿಯನಾಲಿಸಿ
ಪಾಪಗಳಿದ್ದು ಪಾರುವುವು
ಶ್ರೀಪತಿಯಿವರೆನ್ನ ಸೇವಕರೆಂದರೆ
ಕಾಷಿದುವನು ಕರುಣಾದೋಳು

೫೧

ಚೆನ್ನಿಗೆ ಚಿಕ್ಕದೇವರಾಯನ ಸಂಚಯ
ಹೊನ್ನಮನ್ನಸುರ್ದೆ ಕಬ್ಜಿದೋಳು
ಮನ್ಸೂಕೆದಡೆದುದೊಂದರ ಮುಂದಣ ಸಂಧಿ
ಸನ್ನುತ್ತ ಗುಣಸಂಬಂಧಿ

೫೨

ಇಂ. ನೀನು ಧರ್ಮಮಾರ್ಗದ ಹೋಲಿಕೆ ವೃತ್ಯಾಸಗಳನ್ನು ತೀಳಿಯಲು ಅಪೇಕ್ಷಿಸಿದರೆ ನಿನ್ನ
ಅಹಂಕಾರವನ್ನು ಬಿಟ್ಟು, ಬೇಸರ ಮಾಡಿಕೊಳ್ಳಿದೆ ಶುದ್ಧ ಮನಸ್ಸಿನಿಂದ ಏಧಿಲಾ
ಪಟ್ಟಿಂದಲ್ಲಿರುವ ಧರ್ಮವ್ಯಾಧನ ಬಳಿಗೆ ಹೋಗು !” ೫೦. ಎಂದು ಏಕಪ್ಪಿ
ಹೇಳಿದ್ದನ್ನು ಮುನಿವರ್ಯಾನು ಕೇಳಿದನು. ಅವಳು ಹೇಳಿದ್ದನ್ನು ಮನಸ್ಸಿಗೆ ತಂದುಕೊಂಡನು.
ಅವಳ ಪಾದಗಳಿಗೆ ನಮಸ್ಕಾರಮಾಡಿದನು. ಅಂದಿನ ಅವರ ಅಹಂಕಾರ ಕಳೆದು
ಹೋಯಿತು. ಸಂತೋಷದಿಂದ ಏಧಿಲಾನಗರಕ್ಕೆ ತೆರಳಿದನು. ೫೧. ಹಾತಿವೃತ್ಯ
ಧರ್ಮದ ಹೆಚ್ಚಿಲವನ್ನು ಕೇಳಿದರೆ ಪಾಪಗಳು ಹಾರಿಹೋಗುತ್ತವೆ. ಶ್ರೀಪತಿ ೪೦ಫ
ಆಸ್ತಿಕರನ್ನು ‘ಇವರು ನನ್ನ ಶರಣರು’ ಎಂದು ಕರುಣೆಯಿಂದ ಕಾಪಾಡುವನು. ೫೨.
ಚೆನ್ನಿಗೆ ಚಿಕ್ಕದೇವರಾಯನ ಸಂಚಯ ಹೊನ್ನಮನ್ನು ರಚಿಸಿದ ಕಾವ್ಯದಲ್ಲಿ ಮೌದಲದರ
ಮುಂದಿನ (ಎರಡನೆಯ) ಖ್ಯಾತಿ ಪಡೆದ ಗುಣದಿಂದ ಕೂಡಿದ ಸಂಧಿ ಮನ್ಸೂಕೆಯನ್ನು
ಪಡೆಯಿತು (ಮುಗಿಯಿತು).

ಮೂರನೆಯ ಸಂಧಿ

ಶ್ರೀಭೂಮಿನೀಳಾನಾಥನಿಗನುಪಮ
ವೈಖವ ವೈಕುಂಠಪತಿಗೆ
ಸ್ವಾಭಾವಿಕ ಶುಭಗಣನಿಧಿಗಂಬುಜ
ನಾಭಸಿಗಾನೆರಗುವೆನು

೮

ದೇವ ಮಾನವ ಮೃಗ ನಗರೂಪದ ವಾಸು
ದೇವನ ವಿಭವಂಗಳನು
ಆ ವಿಧದೊಡಲವೆತ್ತನುಸರಿಸುವ ಲ
ಕ್ಷೇತ್ರವಧುವನು ವಂದಿಸೆನು

೯

ಪತಿಹಾದಭಕ್ತೀಯರೆನಿ [ಬಣ್ಣಿ]ವತ್ತು
ಸತಿಯರೊಲಿದು ಸಮನಿಸುವ
ಪತಿಶೂಲಿಷಯ ಬಗೆಯನರಿತು ಸಂ
ಗತಿಗೆದದನು ಬಣ್ಣಿಸೆನು

೧೦

ಪತಿಯೇ ಪರಮಗುರು ಪತಿಯೇ ದೇವತೆ
ಪತಿಯೇ ಸದ್ಗುರೀಯಿಂದು
ಪತಿಯ ವಾದಾಂಬುಜದೊಳು ಭಕ್ತಗೃಹದು
ಸತಿಯರ ಧರ್ಮದ ಸಾರ

೧೧

೧. ಶ್ರೀದೇವಿ ನೀಳಾದೇವಿಯರ ಒಡೆಯನಾದ, ಹೋಲಿಕೆಯಿಲ್ಲದ ವೈಖವ
ದಿಂದ ಕೂಡಿದ ವೈಕುಂಠಪತಿಗೆ, ಸಹಜವಾದ ಶುಭಗುಣಗಳ ಸಾಗರನಾದ ಕಮಲ
ನಾಭನಿಗೆ ನಮಸ್ಕಾರಸುತ್ತೇನೆ. ೨. ದೇವ, ಮನುಷ್ಯ, ಪ್ರಾಣ, ಬೆಟ್ಟಗಳ ರೂಪಗಳನ್ನು
ಹೊಂದಿದ ವಾಸುದೇವನ ವೈಖಗಳನ್ನು, ಅಯಾ ರೂಪದ ದೇಹಗಳನ್ನು ಧರಿಸಿ
ಅದರಂತೆಯೇ ನಡೆದುಕೊಳ್ಳವ ಲಕ್ಷ್ಯರಮಣನನ್ನು ವಂದಿಸುತ್ತೇನೆ. ೩. ಪತಿಸೇವಾ
ನಿರತರೆಂದು ಖ್ಯಾತಿ ಪಡೆದ ಸಾಧ್ಯಾಯರು ತೀರ್ತಿಯಿಂದ ನಡೆಸುವ ಪತಿಶೂಲಿಪ್ರಯೇಯ
ವಿವರವನ್ನು ತಿಳಿದು ವಿಚಾರಮಾಡಿ ವರ್ಣಿಸುತ್ತೇನೆ. ೪. ಪತಿಯೇ ಶ್ರೀಷ್ಟನಾದ ಗುರು,
ಪತಿಯೇ ತನ್ನ ದ್ಯೇವ, ಪತಿಸೇವೆಯೇ ತನಗೆ ದೊರಕುವ ಸದ್ಗುರಿ - ಎಂದು ಪತಿಯ

ಪತಿಯನೋಲವರಿತು ಪತಿಯ “ಸೇರುವೊಯೋಳಿದ್ದು
ಪತಿಯೂಳಿಗಗಳನೆಸಗಿ
ಪತಿಯಾಣತಿಯ ಬಂದಿಯೋಳಡಗಿಪ್ಪಿದ್ದು
ಪತಿಯ ಧರ್ಮದ ಸರ್ವಸ್ವ”

೫

ವತ ಹೋಮ ನಿಯಮೋಪವಾಸ ದಾನಂಗಳೆಂ
ದತ್ತಿಶಯವಡೆದ ಧರ್ಮಗಳು
ಪತಿಶುಶ್ಲಾಷ್ಟಿಗೆ ಪಡಿಯಲ್ಲಿಂದಿದ
ರತ್ನಿಶಯವರಿತಾಚರಿಪ್ಪಿದ್ದು

೬

ಪ್ರತಿಮೆಯ ರೂಪದ ಪಂಕ್ಜನಾಭಗೆ
ನತಿಗೃಹಿ ನಲವೇರುವಂತೆ
ಪತಿಯ ರೂಪದೆ ತನ್ನ ಘಾಲಿಗ ಬಂದ ಶ್ರೀ
ಪತಿಯ ಪಾದವ ಭಜಿಸುವುದು

೭

ಪಗಲಿರುಳಿಸ್ತದೆ ಪತಿಯಾಣತಿಯೋಳು
ಮೋಗದಿರುಹಡೆ ಮೋನೋಳದೆ
ಬಗೆದೆಗೆಯದೆ ತನ್ನ ಭಾಗ್ಯದ ಫಲವೆಂದು
ಬಗೆದು ಭಕ್ತಿಯೋಳಿಸಗುವುದು

೮

ಪಾದಸೇವನೆ ಮಾಡುವುದೇ ಪಾತಿಪ್ರತಿಧರ್ಮದ ಸಾರ. ೫. ಗಂಡನ ಒಲವನ್ನು ತಿಳಿದು, ಪತಿಯೋಡನೆ ಹೊಂದಿಕೊಂಡಿದ್ದು, ಪತಿಯ ಕೆಲಸಕಾರ್ಯ ಗಳನ್ನು ಮಾಡುತ್ತಾ, ಗಂಡನ ಆಜ್ಞೆಯ ಬಂಧನದೋಳಗಿ ಅಡಗಿರುವುದೇ ಪತಿಪ್ರತಿಯ ಸಮಸ್ತ ಧರ್ಮವಾಗಿದೆ. ೬. ವ್ರತ, ಹೋಮ, ನಿಯಮ, ಉಪವಾಸ, ದಾನ ಎಂಬ ಪ್ರಶ್ನಾತವಾದ ಧರ್ಮಗಳು ಪತಿಸೇವಗೆ ಸಮಾನವಾದವಲ್ಲ - ಎಂದು ಇದರ ಹೆಚ್ಚಿಂದವನ್ನು ಗಮನಿಸಿ ಆಚರಿಸಬೇಕು. ೭. ಪ್ರತಿಮೆಯ ರೂಪದಲ್ಲಿರುವ ಕಮಲನಾಭನಿಗೆ ನಮಸ್ಕರಿಸಿ ಅನಂದಪಡುವಂತೆ, ಪತಿಯ ಪಾದರೂಪದಲ್ಲಿ ತನ್ನ ಬಳಿಗೆ ಬಂದ ಲಕ್ಷ್ಯಪತಿಯ ಪಾದಗಳನ್ನು ಭಜಿಸಬೇಕು. ೮. ಹಗಲು ರಾತ್ರಿ ಎನ್ನದೆ, ಪತಿಯ ಮಾತಿಗೆ ಮುಖ ತಿರುಗಿಸದೆ, ಜಗಳವಾಡದೆ, ಮನಸ್ಸನ್ನು ಹಿಂದೆಗೆಯದೆ, ಅದೇ ತನ್ನ ಭಾಗ್ಯದ ಫಲವೆಂದು ತಿಳಿದು ಭಕ್ತಿಯಿಂದ ನಡೆದುಹೊಳ್ಳಬೇಕು.

ಮಾಯವನನುಗೊಳಿಸದೆ ಮೈಮರಸದೆ
ಕಾಯ ಮನೋಪಚನಗಳ
ಆಯಸದಿಂದಳವಲಿಯದೆ ಪತಿಯನು
ಷಾಯದಿಂದುಹಚರಿಸುವುದು

೬

ಒಲಿದು ಪತಿಯ ಮನದೊಲವನಾರ್ದು ತಾ
ನಲಸಿಕೆಗೊಳಿದನುಸರಿಸಿ
ಕುಲಸತಿಯರ ಧರ್ಮ ಕೊನರಿಡೆ ನೇಹವ
ನೆಲೆಗಾಣಿಸಿ ನೆಗಳುವುದು

೭೦

ಇದೊ ನಿನ್ನ ಪತಿ ಬಂದನೆಂಬ ನಲ್ಲುಡಿ ಕೇಳಿ
ಮುದವೇರಿ ಹೊಗಸಿರಿಪಡೆದು
ಕದುಬಿಯವನ ಸೇವೆಗನುವಶ್ವ ವಸ್ತುವ
ನೊದವಿಷ್ಟುದುವ್ಯಾಗೊಂಡೊಡನೆ

೭೧

ಇಂತು ನೋಡುವೇನಿಂತು ನುಡಿವೇನಿಂತೆಸಗುವೆ
ನಿಂತು ಸೇರುವೇನಿಂತಿರುವೆ
ಇಂತು ಮನ್ನಿಜೆನಿಂತು ಮನಗರಗಿವೇನಿಂದು
ಚಂತಿಪ್ರದೇಕತ್ವದೊಳು

೭೨

೬. ಭೂರಂತಿಯನ್ನುಂಟುಮಾಡದೆ, ಎಚ್ಚರಗೆದದೆ ದೇಹ, ಮನಸ್ಸು, ಮಾತುಗಳ ಅಯಾಸದಿಂದ ಬೇಸರಪಟ್ಟಕೊಳ್ಳದೆ ಗಂಡನನ್ನು ಉಪಾಯದಿಂದ ಉಪಚರಿಸಬೇಕು.
೭೦. ಶ್ರೀತಿಯಿಂದ ಗಂಡನ ಮನಸ್ಸಿನ ಒಲವನ್ನು ಅರಿತು ಸ್ವಲ್ಪವೂ ಬೇಸರಿಸದೆ, ಅವನಂತೆಯೇ ನಡೆದುಕೊಂಡು ಕುಲಶ್ರೀಯರ ಧರ್ಮ ಚಿಗುರುವಂತೆ ಸ್ವೇಹಸಂಬಂಧ ವನ್ನು ಬಿತ್ತಿ ಖ್ಯಾತಿಯನ್ನು ಪಡೆಯಬೇಕು. ೭೧. ‘ನಿನ್ನ ಗಂಡ ಬಂದ’ ಎಂಬ ಸಿಹಿಯಾದ ಮಾತ್ರ ಕೇಳಿ ಸಂತೋಷಗೊಂಡು, ಮುಖಿದಲ್ಲಿ ಆನಂದ ತುಂಬಿಕೊಂಡು ಉತ್ಸಾಹದಿಂದ ಆತನ ಸೇವೆಗೆ ಅಗತ್ಯವಾದ ಪಂಥಾಗಳನ್ನು ಹಿಗ್ಗಿಸಿದ ಒದಗಿಸಬೇಕು.
೭೨. ಒಂದೇ ಮನಸ್ಸಿನಿಂದ ಯಾವಾಗಲೂ ‘ನಾನು ಪತಿಯನ್ನು ಹೀಗೆ ನೋಡುತ್ತೇನೆ, ಹೀಗೆ ಮಾತನಾಡಿಸುತ್ತೇನೆ, ಈ ರೀತಿ ನಡೆದುಕೊಳ್ಳುತ್ತೇನೆ, ಹೀಗೆ ಕೂಡುತ್ತೇನೆ, ಈ ರೀತಿ ಇರುತ್ತೇನೆ, ಹೀಗೆ ಗೌರವಿಸುತ್ತೇನೆ, ಈ ರೀತಿ ಮನಸ್ಸನ್ನು

ಮನೇವಾಳ್ಳಿ ಮೆಯ್ಯಲಿಕೆ ಮತ್ತೆ ಮುದ್ದು
 ಬನದಂಗಳನು ಬಿಕ್ಕಿದ್ದು
 ದನಿಗೇಳಿದ ಮುನ್ನ ತಾನಿದಿಗೋಂಡವ
 ನನುವರಿತನುಸರಿಸುವುದು

೮೩

ಸೋಗೆ ಮುಗಿಲ ಕಂಡು ಸೋಕುವಂದದೊಳನು
 ರಾಗರಸದ ಲಹರಿಯೋಳು
 ಭಾಗಿಲನೋಳಪ್ಪೋಕು ಬಂದನೆಂಬುದುಮತಿ
 ವೇಗದೊಳಿದಿರುಗೋಳುವುದು

೮೪

ತಳುವದಚ್ಚುತನಿಗರ್ಜನೆಗೈವಂತಡಿ
 ಹೊಳೆದು ಹೊಡೆದು ದುಗುಲದೊಳು
 ಬಳಿಕ ನಡೆದು ಬಂಡು ಬಳಲಿಕೆಗಳಿವಂ
 ಹೊಳುವಾತುಗಳನೊಡರಿವುದು

೮೫

ಪಸಿವಲಸಿಕಿಗಳ ಪರಿದು ಕೆಲದೆ ನಿಂದು
 ನಸುನಾಣ್ಣತ ನಲವಿನೋಳು
 ಒಸಿದೊಲವರಿತೊಯ್ಯನುಚತೋಷಚಾರವ
 ನೆಗುವುದೇಕಚತ್ತದೊಳು

೮೬

ಒಟ್ಟಿಸುತ್ತೇನೇ' ಎಂದು ಚೆಂತಿಸುತ್ತಿರಬೇಕು. ೮೨. ಮನೆಗೆಲಸ, ದೇಹದ ಅಲಸ್ಯ, ಮತ್ತೆ ಮುದ್ದು, ವಿನೋದಗಳನ್ನು ತಕ್ಷಣಾಬಿಷ್ಪು ಗಂಡನ ದನಿ ಕೇಳು ವ್ಯಾಪಕ ಮುಂಚೆಯೇ ಅವನನ್ನು ಏಡುರುಗೊಂಡು ಅವನ ಮನಸ್ಸನ್ನರಿತು ಅದರಂತೆ ನಡೆದುಕೊಳ್ಳಬೇಕು. ೮೩. ಮೋಡವನ್ನು ಕಂಡ ನವಿಲು ಆನಂದದಿಂದ ಸೋಕ್ಕುವಂತೆ ಸತಿಯಾದವಳು ಅನುರಾಗರಸದ ಪ್ರವಾಹದಲ್ಲಿ ಗಂಡಸು ಮನೆಯ ಭಾಗಿಲನ್ನು ಪ್ರವೇಶಿಸಿದನು ಎಂದು ತಿಳಿದ ಹೂಡಲೆ ಎದ್ದು ಬಂದು ಸ್ವಾಗತಿಸಬೇಕು. ೮೪. ಸ್ವಲ್ಪವೂ ತಡ ಮಾಡದೆ, ಅಚ್ಚುತನ ಪೂಜೆ ಮಾಡುವ ರೀತಿಯಲ್ಲಿ, ಒಳಗೆ ಬಂದ ಪತಿಯ ಕಾಲು ಹೊಳೆದು, ಬಳ್ಳಿಯಿಂದ ಅವುಗಳನ್ನು ಒರಷಿ ದೂರದಿಂದ ಬಂದ ಆತನ ಅಯಾಸಗಳನ್ನು ಒಳೆಯ ಸವಿಮಾತಿನಿಂದ ನಿವಾರಿಸಬೇಕು. ೮೫. ಹಸಿವ ಅಲಸ್ಯಗಳನ್ನು ಕಳೆದು ಪ್ರಕ್ಕದಲ್ಲಿ ನಾಚಿ ನಿಂತು ಪ್ರೇಮದಿಂದ ಅವನ ಬಿಲವನ್ನು ಅರಿತು ಏಕಮನಸ್ಸಿನಿಂದ ಅವನನ್ನು ಉಪಚರಿಸಬೇಕು.

ಅವ ಪರಿಯ ದೇಶಿಯಾಗ್ನಿಗೆ ಬಗೆಪಪ್ರ
ದಾ ವಿಧಗಳನಾರ್ಥಿದು
ಭಾವಿಸಿ ತಿಳಿದುಬ್ಬು ತೊಟ್ಟು ಬಗ್ಗೆಯಿಂದ
ಭಾವವ ಬಂದಿಗೊಳ್ಳುವುದು

೮೨

ಇಷ್ಟದೇವತೆಯವನೆಂದು ಹತ್ತಿಯೋಳು ಏ
ಶಿಷ್ಟ ಭಾವವ ಬಗೆಗೊಳಿಸಿ
ಕಷ್ಟ ಕಾರ್ಮಾಪ ಕಾಸೆಸಿ ಕನಲದೆ
ತುಣ್ಣಿವಡಿಪ್ಪದೊಲವರಿತು

೮೩

ಹಿಕವಿದು ಶಾಸ್ತ್ರವಿಹಿಕವಿದು ಮನಕೆ ಸ
ಮೃತವಿದೆಂದೆಂಬ ಮರ್ಮವನು
ಮತಿಯೋಳಿಸಿ ಮನದನ್ನನ ಸೇವೆಗು
ಚತ ವಸುಗಳನೆ ಚಂತಿಪ್ಪಿದು

೮೪

ಮನೆವಾಳ್ಯಿಸಿಗುವ ಮಯ್ಯಾದೆಯನು ತ
ಧ್ವನಿಯನಿಗಿಂತೆಂದರೂಹಿ
ಮನದೊಲವರಿಕೊಡುಬ್ಬುದನೊಳರಿಸಿ
ಮನಭಾರದುದನು ಮರ್ಪುದು

೯೦

ಗಾಸ ವ್ಯಾಸ ಪರಿಕರಮಿಲ್ಲಿರೆ ಕ
ಬ್ರಾಹ್ಮಂದೋಳು ಗಾಳಿಗಿಡದೆ
ಒಸರಿಸುತ್ತೋಯ್ದೇಕಾಂತದೋಳೋಮ್ಮು
ಚೀಸರಿಸದೆ ಬನ್ನೆವಿಪ್ಪಿದು

೯೧

೮೨. ಪತಿಗೆ ಯಾವ ಬಗೆಯ ಚೀಲುವ ಇಷ್ಟವೆಂಬುದನ್ನರಿತು ಅದಕ್ಕೆ ತಕ್ಕ ಉದುವನ್ನು
ಆರಿಸಿ ತೊಟ್ಟು ಅತನ ಮನಸ್ಸನ್ನು ಸೇರಿದಿಯಬೇಕು. ೮೩. ಗಂಡನನ್ನು ತನ್ನ
ಇಷ್ಟದೇವತೆಯಿಂದು ಭಾವಿಸಿ, ವಿಶಿಷ್ಟ ಭಾವನೆಯಿಂದ ಮನವರಿತು, ಅವನಿಗೆ ತನ್ನ
ಯಾವ ಕಷ್ಟಕಾರ್ಮಾಗಳನ್ನು ತೋರ್ಪಿಡಿಸದೆ, ತಾನೂ ಅವನ್ನು ಕುರಿತು ಸಂಕಟ
ಪಡದೆ ಅವನನ್ನು ತೃಪ್ತಿಪಡಿಸಬೇಕು. ೮೪. ‘ಇರೇ ಹಿತ, ಇದು ಶಾಸ್ತ್ರ ಸಮೃತ, ಇದು
ಅತನ ಮನಸ್ಸಿಗೆ ಒವ್ವಲುದು’ ಎಂಬ ರಹಸ್ಯವನ್ನು ಅರಿತು ಮನಸ್ಸಿಯನ ಸೇವೆಗೆ
ಯೋಗ್ಯವಾದ ವಸುಗಳನ್ನು ಚಿಂತಿಸಬೇಕು. ೯೦. ಸಂಸಾರವನ್ನು ನಿರ್ವಹಿಸುವ
ಮರ್ಖಾದೆಯನ್ನು ತನ್ನ ಪತಿಗೆ ತಿಳಿ, ಅವನ ಅಭಿಪ್ರಾಯ ತಿಳಿದು, ಅದರಂತೆ ನಡೆಯ
ಬೇಕು. ಮನಸ್ಸಿಗೆ ಬರದೆ ಇರುವದನ್ನು ಮರೆತುಡಬೇಕು. ೯೧. ಅನ್ನ, ಬಟ್ಟೆ,
ಸಾಮಾನುಗಳು ಇಲ್ಲದಿಧ್ವರೆ ಹೆಚ್ಚಿಗೆ ಜುಗುಷ್ಟುಪಟ್ಟುಮೊಳ್ಳದೆ, ಸಂಕೋಚಿದಿಂದ

ಗನ್ನ ಗದುಕುಗಳ ಕೆಲೆದು ಗರ್ವವ ಬಿಟ್ಟು

ಹನ್ನಸಗಳನು ಹಬ್ಬಿಸದೆ

ತನ್ನ ಬಾಳಕೆ ಬಡತನದ ಬಗೆಯನೆಲ್ಲ

ಬಿನ್ನವಿಷ್ಟುದು ವಿನಯದೊಳು

೨೬

ಮುನಿಯಿದಿನಿಯನ ಕಡುಮೋನೇವಾತಿಗೆ ನೋಂದು

ಕನಲದೆ ಗಾರುವಡೆಯದೆ

ತನುಮನಗಳ ತನ್ನ ಬಸಗ್ಗೆದು ದೈನವ

ಕೊನರಿಸಿ ತಂಪುಗೊಳಿಬ್ಬುದು

೨೭

ಪವನೀಲ್ಲದೆ ಪಲವಗೆ ಮಾತನಾಡದೆ

ಕವೆ ಕೋಡುಗಳನು ಕಾಣಿಸದೆ

ನವವಿಲ್ಲದೆ ನಗ್ಗಿ ನಲಕಳಿದೊರಲದೆ

ಸವನಿಸುವುದು ಸಂತಸವನು

೨೮

ಆರಿ ಚೊಬ್ಬಿರೀದಾರಭಟೆಯನಾಚರಿಸದೆ

ಪಾರದೆ ಪರಸಹಾಯವನು

ಜೋರದೆ ಘುಬುಂಗಂಟಕ್ಕದೆ ಘುಸಿಯದೆ

ಸೇರಿ ಸೇವೆಯನೇಸಗುವುದು

೨೯

ಬೇಸರಪಟ್ಟಕೊಳ್ಳದೆ (ಎಕಾಂತದಲ್ಲಿ) ತಿಳಿಸಬೇಕು. ೨೧. ಮರೆ ಮೋಸಗಳನ್ನು ಬಿಟ್ಟು, ಅಹಂಕಾರವನ್ನು ತ್ಯಜಿಸಿ ಕಿರುಕುಳಗೊಳಿಸದೆ, ವಿನಯದಿಂದ ತನ್ನ ಬಾಳು, ಬಡತನಗಳ ರೀತಿಯನ್ನು ಹೇಳಬೇಕು. ೨೨. ಗಂಡನ ಬುಚ್ಚಮಾತಿಗೆ ನೋಯದೆ, ಕನಲದೆ, ಕರಿನವಾಗದೆ, ದೇಹ ಮನಸ್ಸುಗಳನ್ನು ಹತೋಟಿಯಲ್ಲಿಟ್ಟು ಕೊಂಡು ದೈನದಿಂದ ತಗ್ಗಿ ಆತನ ಮನಸ್ಸನ್ನು ತಂಪುಗೊಳಿಸಬೇಕು. ೨೩. ಹೊಂದಿಕೆ ಯಾಗದ ಹಲವು ರೀತಿಯ ಮಾತುಗಳನ್ನಾಡದೆ ಮೋಸ ತಟವಟಗಳನ್ನು ತೋರಿಸದೆ, ಕಾರಣವಿಲ್ಲದೆ, ನೇಲದ ಮೇಲೆ ಬಿಂದು ಗೋಳಾಡದೆ ಪತಿಗೆ ಸಂತೋಷವನ್ನುಂಟು ಮಾಡಬೇಕು. ೨೪. ಕಿರುಚು ವುದು, ಅಭರಣಿಸುವುದು, ಇನ್ನೊಬ್ಬರ ಸಹಾಯವನ್ನು ಬಯಸುವುದು, ಹೋರಾಡು ವುದು, ಹುಬ್ಬಗಂಟಕ್ಕುವುದು, ಅಸತ್ಯವನ್ನು ನುಡಿಯು ವುದು ಮೋದಲಾದ ರೀತಿಯಲ್ಲಿ ನಡೆದುಕೊಳ್ಳದೆ ಆತನೊಡನೆ ಹೊಂದಿಕೊಂಡು ಅವನ ಸೇವೆ ಮಾಡಬೇಕು.

ನೋಯಿಸಿ ನುಡಿಸದೆ ನೋಡದುಭತಗಳ
ಬೀಯವೆಸಗಿ ಬೀಸರಿಸದೆ
ಅಯವರಿತು ತರಲರಿಯದ ಪತಿಯೊಳ
ಸೂಂಯೆಗೊಳದೆ ಸುಖಿಸುವುದು

೨೬

ವೆರಕೊಂಡು ನೇವಡೊಳು ಬಿಸುಪೇರಿದ ಕೋಪ
ದುರುಬಿನಿಂದೊದರುವ ಪತಿಗೆ
ತರಿಸಂದು ತಾನಿದಿರುತ್ತರವೀಯದೆ
ಪರಬೆಗೆಪ್ಪದು ಭೀತಿಪಡೆದು

೨೭

ಪತಿಯ ಬುದ್ಧಿಗೆ ಮೋಸ ಬಂದೊಡಮದರಿಂದ
ಖತಿಗೊಂಡು ಗಲಗುವದಿಸದೆ
ಇತರರಿಯದಂತೇಕಾಂತಸಮಯದೊ
ಳತಿಭಕ್ತಿಯಿಂದರುಹುವುದು

೨೮

ಅನುಚತ ಕಾರ್ಯಮನವನೊಡರಿಸಿ ಕಂಡು
ನಿಗಿದು ನೀತವಲ್ಲಿಂದು
ನೇನೆಯಿಬೆನಲ್ಲದೆ ನೇಮಿಷುದಿಲ್ಲಿಂದು
ವಿನಯವೆರಣಿ ಬಿನ್ನವಿಷುದು

೨೯

೨೯. ನೋಯುವಂತೆ ಮಾತನಾಡದೆ, ಉಚಿತವಾದದ್ದನ್ನ ಗಮನಿಸದೆ, ವ್ಯಧವಾಗಿ
ವೆಚ್ಚಮಾಡಿ ಬೇಸರಪಡಿಸದೆ, ಆದಾಯವನ್ನ ತಿಳಿದು, ತರಲಾರದ ಗಂಡನೊಡನೆ
ಅಸಮಾಧಾನಪಟಪ್ಪೆಹೊಳ್ಳದೆ ಸುಖವಾಗಿರುವುದನ್ನ ಕಲಿಯ ಬೇಕು. ೩೦. ಬೇರೆ
ಕಾರಣದಿಂದ ಹೆಚ್ಚು ಕೋಪಗೊಂಡು ಗದರಿಸುವ, ಕೂಗಾಡುವ ಗಂಡನಿಗೆ
ಪ್ರತ್ಯುತ್ತರವನ್ನ ಕೊಡರೆ ಹೆದರಿಕೆಯಿಂದ ಹಿಂಜರಿಯುವದೇ ಸೂಕ್ತ. ೩೧. ಪತಿಯ
ಬುದ್ಧಿ ಮೋಸಹೋಗಿದ್ದೇರೆ, ಅದಕ್ಕಾಗಿ ಕೋಟಿಸಿಹೊಳ್ಳದೆ, ಗಲಾಟೆ ಮಾಡದೆ,
ಮತ್ತೊಬ್ಬರಿಗೆ ಗೋಚರವಾಗದ ಹಾಗೆ ಏಕಾಂತದಲ್ಲಿ ತುಂಬ ಭಕ್ತಿಯಿಂದ ಅದನ್ನ
ತಿಳಹೇಳಬೇಕು. ೩೨. ಗಂಡನೇನಾದರೂ ಉಚಿತವಲ್ಲದ ಕಾರ್ಯವನ್ನ ಮಾಡಿದ್ದರೆ
ಅದನ್ನರಿತು ‘ಇದು ನಿನಗೆ ಯೋಗ್ಯವಾದುದಲ್ಲ’ ಎಂದು ನಿನ್ನ ನೆನಹಿಗೆ ತಂದು
ಕೊಡುತ್ತೇನೆಯೇ ಹೋರತು, ಬೋಧಿಸುತ್ತಿಲ್ಲ’ ಎಂದು ವಿನಯದಿಂದ ತಿಳಿಸಬೇಕು.

ಅತಿಭೀತಿಯಂದನುಗೆಟ್ಟು ಹಿಂತೆಗೆಯದೆ
ಮಿತಿಮೀರಿ ಮೇಲುವರಿಯದೆ
ಇತರ ಜನರು ತನ್ನನೇಳಿಂ ನಗದಂತೆ
ಪತಿಸೇವೆಗೈದು ಬಾಳುವುದು

೧೦

ಹರಿಯರ ಮಗಳಿಂದು ಬಿಳ್ಳಿಗಲಿತೆಂದೆನ್ದು
ವರರೂಪವತಿ ತಾನೆಂದು
ಪರಮ ಪಾವನೆಯೆಂದು ಬರಿದೆ ಚೆರೆಯದನು
ಸರಿಸುವುದಾತ್ಮವಲ್ಲಭನ

೧೧

ವೃತಪೆಸಗುವೆನೆಂದು ಏಂದು ಬಂದಿಹೆನೆಂ
ದತಿಶಯದಿಂದನುಗೆಡದೆ
ಪತಿಯ ಪಡಿಗ ಪಾಪುಗಿಗಳ ಹಿಡಿದು
ಸ್ತುತಿಪಡೆವುದು ನಾರಿಯರು

೧೨

ಗರತಿಗೆಲಸವೆಂದು ಗೆಲ್ಲಗೊಂಡುಬರದೆ
ಪರಿಚಾರವೆಂದು ವಳಿಯದೆ
ಹರಿದು ಕಿರಿದುಗಳ ಭೀದವೆಣಿಸದೆ
ನಿರವಿಷಿದುದನೆಸಗುವುದು

೧೩

೧೦. ಭಯಪಟ್ಟ ಕ್ರಮತಪ್ಪ ಹಿಂಜರಿಯದೆ, ಮಿತಿಮೀರಿ ಮೇಲೆ ಬೀಳದೆ ಇತರರು ತನ್ನನ್ನ ಅಪಹಾಸ್ಯಮಾಡಿ ನಗದಂತೆ ಪತಿಯ ಸೇವೆಯನ್ನ ಮಾಡುತ್ತಾ ಬದುಕಬೇಕು.
೧೧. 'ನಾನು ಮಹಾಪತಿವೃತ್ತ' ಎಂದು ಗರ್ವಪಡದೆ, ತನ್ನ ಗಂಡನನ್ನ ಅನುಸರಿಸಿ ನಡೆಯಬೇಕು.
೧೨. ನಾನು ವೃತ ಹಿಡಿದ್ದೇನೆ, ಸ್ಥಾನ ಮಾಡಿ ಮಡಿಯಲ್ಲಿದ್ದೇನೆ, ಎಂದು ಅತಿಯಾಗಿ ಬೀಗದೆ ಗಂಡನ ಅವಶ್ಯಕ ಪದಾರ್ಥಗಳನ್ನ (ಪಾತ್ರ, ಹಾವುಗಿ ಇತ್ಯಾದಿ) ಒದಗಿಸಿಟ್ಟು ಶ್ರೀಯರು ಎಳಿಗೆಯನ್ನ ಪಡೆಯಬೇಕು.
೧೩. ಇದು ಗರತಿಯ ಕೆಲಸ ಎಂದು ಉಬ್ಬಿದೆ, ಇದು ಸೇವಕ ಕಾರ್ಯ ಎಂದು ನಿಂದಿಸದೆ, ದೊಡ್ಡದು ಚೆಕ್ಕುದು ಎಂಬ ಭೀದವನ್ನೆಣಿಸದೆ ಹೇಳಿದ ಕೆಲಸಗಳನ್ನ ಮಾಡಬೇಕು.

ಮುಡಿಯೋಳು ಹೊತ್ತು ಮುದ್ದಿಸಿದೊಡೆಗಳಿಂ
ಪೂರವಿಗಿಟ್ಟೂರಷಿದೊಡೆನು
ಒಡೆಯನಿಟ್ಟಂತಿಪ್ರದೊಡವೆಗುಬತಮೆಂದು
ನಡೆವುದು ನಲ್ಲಿಂದಿರೋಲಿದು

೩೪

ತನ್ನ ತವರುಮನೆಗೆಲ್ಲ ತಾನೋಡತಿಯೆಂ
ಬುಸ್ತಿವಡೆಪುದರಿಂದ
ತನ್ನನಿಯನಿಗೂಳಿಗದವಳಷ್ಟುದು ಸಂ
ವನ್ನತೆಯೆಂದು ಬಗೆಪುದು

೩೫

ಆರಯ್ಯ ತಂದೆತಾಯಾದೊಡಮೇನುವ
ಕಾರಿಗಳಾದೊಡಮೇನು
ಆರಾದೊಡಮಾತ್ತಪತ್ತಿಗಾಗದವರನು
ದೂರಮೇನಿಸಿ ತೋರೆದಿಹುದು

೩೬

ಭಲವಿಡಿದೊಂದನೆಳಿಸಿ ಕಾರಿವರಿಯದೆ
ನೆಲೆವಿಡಿದೊಂದರೊಲಿರದೆ
ನೆಲೆನಿಂದ ನೀರ ತೆಪ್ಪದ ಹೋಲು ತೆಗೆದದೆ
ಗಲೆಗೊಳಿದನುಸರಿಸುವುದು

೩೭

೩೭. ತಲೆಯಲ್ಲಿಟ್ಟು ಮುದ್ದಿಸಿದರೂ ಕಾಲುಗಳಿಂದ ನೆಲದ ಮೇಲಿಟ್ಟು ಒರೆಸಿದರೂ ಏನಾಯಿತು ? ಒಡೆಯನಿಟ್ಟಲ್ಲಿ ಒಡವೆ ಇರಬೇಕು - ಎಂದು ತಿಳಿದು ಒಳ್ಳೆಯ ಹೆಂಡತಿ ಎನ್ನಿಸಿಕೊಂಡವಳು ನಡೆಯಬೇಕು. ೩೯. ತನ್ನ ತವರಿಗೆ ತಾನೇ ಒಡತಿ ಎಂದು ತಿಳಿಯ ಬೇಕು. ೩೯. ತಂದೆ ತಾಯಿಗಳಾಗಲಿ, ಉಪಕಾರಿಗಳಾಗಲಿ, ಯಾರಾದರೂ ಸರಿಯೇ ತನ್ನ ಗಂಡನಿಗೆ ಆಗಂವರನ್ನು ದೂರವಿಡಬೇಕು.
೩೯. ನೆಲೆನಿಂತ ನೀರಲ್ಲಿರುವ ತೆಪ್ಪದಂತೆ ಹಟ ಹಿಡಿದು ಒಂದೇ ರೀತಿಯಲ್ಲಿ ಕಾರ್ಯವನ್ನು ಸಾಧಿಸದೆ ನೆಲಹಿಡಿದು ಒಂದೆಡಯೇ ನಿಲ್ಲದೆ, ಅಲೆಗಳಿರುವ ತೆಪ್ಪದಂತೆ ಎಲ್ಲಿಗೆಂದರೆ ಅಲ್ಲಿಗೆ ಹೋಗುವಂತೆ ನಡೆದುಕೊಳ್ಳಬೇಕು.

ಕೊಸಬಾದೊಡಮೇನು ಕೊಮ್ಮೆಯಾದೊಡಮೇನು
ಬಿನದಮಾದೊಡಮೇನು ಬೇರೆ
ಇನಿಯನೇಕಾಂತದೊಳಿಸ್ಕಿದುದನು ತನ್ನ
ಮನಮೊಳಿ ಮರೆಮಾಡುವುದು

೪೭

ಸೈಜ್ಞಿವನೆಯ ಸೇವೆಯೋಂದನುಳಿದು ಏ
ಕೃಷ್ಣಗ್ರಿವ ವೇಳಿಯೊಳು
ಸಜ್ಜಾತಿ ಸತಿಯರಿನಿಯರ ಸ್ವಾಧಿಯೊಳು
ಲಜ್ಜಿಪ್ರೇರಸಿ ರಂಜಿಪುದು

೪೯

ಪರದೇವತೆಯೆಂದು ಭಕ್ತಿಗ್ರಿವುದು ಬಲು
ದೂರೆಯೆಂದುಪಚರಿಸುವುದು
ಗುರುವೆಂದು ವಿನಯಗೂಡಿಪ್ರಾದಿನಿಯನೊಳು
ನೇರವೆಂದು ನೇರೆ ನಂಬುವುದು

೫೦

ಮುಳಿದಲ್ಲಿ ಮುಳಿದೆಳಿಸಿದುದನೆಳಿಸಿಯಲ್ಲಿ
ಗಳಿದುದೆಲ್ಲವನಲ್ಲಗೆಳಿದು
ಬಳಿವಿಡಿದಿನಿಯರ ಹಾಡಾರವಿಂದದ
ನೆಳಲಂತೆ ನೇಮದೊಳಿಹುದು

೫೧

ಇ. ಗಂಡ ಏಕಾಂತದಲ್ಲಿ ಕೋಟಿಸಿಕೊಂಡದ್ದನ್ನಾಗಲಿ ಶ್ರೀತಿಸಿದ್ದನ್ನಾಗಲಿ ವಿನೋದ ಮಾಡಿದ್ದನ್ನಾಗಲಿ ತನ್ನ ಮನಸ್ಸಿನಲ್ಲಿ ಮುಚ್ಚಿಟ್ಟುಕೊಳ್ಳಬೇಕು. ೫೨. ಶಯಾಗೃಹದ ಸೇವೆಯೋಂದನ್ನು ಬಿಟ್ಟು ಇತರ ಕಾರ್ಯಗಳನ್ನು ಮಾಡುವ ಕಾಲಗಳಲ್ಲಿ, ಸತ್ಯಲು ಪ್ರಸೂತರಾದ ಸತಿಯರು ಗಂಡಂದಿರ ಸಾನ್ವಿಧ್ಯದಲ್ಲಿ ಲಜ್ಜಿಯಿಂದ ನಡೆದು ಕೊಳ್ಳಬುದೇ ಚೆನ್ನ. ೫೩. ಇನಿಯಾಧವಳು ಅವನೇ ಪರದೈವ ಎಂದು ಭಕ್ತಿ ಇಡಬೇಕು ; ಅವನೇ ಸಮರ್ಥನಾದ ನನ್ನ ಒಡೆಯ ಎಂದು ಉಪಚರಿಸಬೇಕು ; ಅವನೇ ಗುರುವೆಂದು ವಿನಯದಿಂದ ವರ್ತಿಸಬೇಕು ; ಅವನೇ ತನಗೆ ಆಶ್ರಯ ಎಂದು ನಂಬಬೇಕು. ೫೪. ಅವನು ಇತರರ ಮೇಲೆ ಕೋಟಿಸಿಕೊಂಡರೆ ಸತಿಯೂ ಸಹಕರಿಸಿ ಕೋಪಗೊಳ್ಳಬೇಕು, ಅವನು ಅಪೇಕ್ಷಿಸಿದ್ದನ್ನು ಅವಳು ಅಪೇಕ್ಷಿಸಬೇಕು, ಅವನು ತೈಸಿಸಿದ್ದನ್ನು ತೈಜಿಸಬೇಕು. ಅವನ ಸಮೀಪವರ್ತಿಯಾಗಿ ಅವನ ಪಾದಕುಲಗಳನ್ನು ನೇರಳಿನಂತೆ ಅನುಸರಿಸುವ ವ್ರತವನ್ನು ಪರಿಪಾಲಿಸ

ಕೆಳಗೊಳ್ಳುವುದು ಸೇವೆಗ್ರಿವುದು ನಲ್ಲಿನ
ಬಳಿ ಸಲುವುದು ಭಜಿಸುವುದು
ಒಳಗುವೇಳುವುದೋಡನಾಡುವುದೋಲಿಡೋಲೈ
ಗೆಳಸುವುದೇಕವೆನಿಪ್ಪುದು

೪೨

ಗಣಿಸುವುದವನರಿವೆಯ “ಕೌಶಲಗಳು”
ಗುಣಿಸುವುದನವ ಗುಣಗಳ
ಎಣಿಸುವುದವನೊಲಿದೆಸಗುವ ನಲ್ಲಿಯ
ತಣಿಸುವುದಿಂತು ಒತ್ತುವನು

೪೩

ಕೇಳುವುದವನ ಕೀರ್ತಿಯನಾಲಿಪರಿಗೆ
ಪೇಳುವುದವನ ಪೆಮೆಯನು
ಮೇಳಗೊಳುವುದವನೊಳು ಮೇರೆ ಮೀರಿದ
ಬಾಳುವುದಿಂತು ಭಾವಯರು

೪೪

ಈ ತರದೊಳು ನಡೆದಿನಿಯನ ಮನಕೆ ಶಂ
ಪೀಡಿದೋರಿಸುವ ಹೆಂಡಿರಿಗೆ
ಪಾತಿವುತ್ತದೆ ಬಗೆ ಬಣ್ಣಿಸೇರಿ ವಿ
ಖ್ಯಾತಿ ಬೆಳೆದು ಬತ್ತರಿಪ್ಪುದು

೪೫

ಬೇಕು. ೪೭. ಸ್ವೇಹ ಸಂಪಾದಿಸಿ, ಸೇವೆಗ್ರಿದು ಗಂಡನೊಡನೆ ಹೊಂದಿಕೊಳ್ಳಬೇಕು. ಅವನನ್ನು ಭಜಿಸಿ ರಹಸ್ಯವನ್ನು ತಿಳಿಸಿ, ಅವನ ಜೊತೆಯಲ್ಲಿ ಆಡಿ, ಅವನ ಪ್ರೇಮವನ್ನು ಸಂಪಾದಿಸಿ ಅವನೂ ತಾನೂ ಒಂದೇ ಎನ್ನಿಸಿಕೊಳ್ಳಬೇಕು. ೪೯. ಅವನ ಬುದ್ಧಿಯಿಂದ ಮಾಡುವ ಒಳ್ಳೆಯದನ್ನು ಲೆಕ್ಕಹಾಕ ಬೇಕು. ಈ ರೀತಿಯಲ್ಲಿ ಸಾಧ್ಯಾದಿಯಾದವಳು ತನ್ನ ಮನಸ್ಸನ್ನು ತೃಪ್ತಿಪಡಿಸಿಕೊಳ್ಳಬೇಕು. ೪೪. ಅವನ ಕೀರ್ತಿಯನ್ನು ಕೇಳಬೇಕು, ಅವನ ಹೆಮ್ಮೆಯನ್ನು ಕೇಳುವವರಿಗೆ ಹೇಳ ಬೇಕು, ಎಲ್ಲ ಮೀರಿದಂತೆ ಅವನೊಡನೆ ಸೇರಬೇಕು. ಸಾಧ್ಯಾಯರು ಮೇಲ್ಮೈಯಂತೆ ಬಾಳಬೇಕು. ೪೫. ಈ ರೀತಿಯಲ್ಲಿ ನಡೆದುಹೊಂಡು ಇನಿಯನ ಮನಸ್ಸಿಗೆ ಸಂತೋಷಪಡಿಸುವ ಹಂಡಿರು ಪಾಠಿ

ತಳುವದದವಿಯೋಳು ತನ್ನ ತಜ್ಞಿ ವೈದ
ನಳನೊಳು ನಲ್ಲಿಯನೆಗಿ
ಇಳೀಯ ಬೆಂಡಿರೋಳಿಕೆಯಿಲ್ಲದ ಕೀರ್ತಿಯ
ತಳಿದೆಸೆದಳು ದಮಯಂತಿ

೪೧

ಕಾನದೊಳು ಕಡುಕವ್ಯವಡೆದು ನೋವು
ಬೇನೆಗಳಿಗೆ ಬೇಸರಿಸದೆ
ಖಾನುಗಡೊಳನುಸರಿಸಿ ತನ್ನನಿಯನ
ಜಾನಕಿ ಒಸವ ಪಡೆದಳು

೪೨

ದ್ಯೂತಕೇಳಿಯೋಳಿಜಾಫ್ತವಾಸದೊಳಂದು
ಧಾತುಗುಂದದೆ ಪಾಂಚಾಲ
ಓತು ಪಾಂಡವರನೊಲಿಸಿ ಹದಿಬದೆಯರ
ಬೈತಲೆವಣಿಯೆನಿಸಿದಳು

೪೩

ಇಂತು ವಸಿಪ್ಪನೊಳಿದ್ದಾರ್ಜರುಂಧತಿ
ಇಂತತಿಯೋಳನಸೂಯಿ
ಇಂತಗಸ್ತನೊಳು ಲೋಪಾಮುದ್ರೆ ಪೆರತೇ
ನಿಂತದರೆಲ್ಲ ಸಾಧ್ಯಿಯರು

೪೪

ಪ್ರತ್ಯೇದಿಂದ ಕಾಂತಿ ಪಡೆದು ತಮ್ಮ ಖ್ಯಾತಿಯನ್ನು ಎಲ್ಲ ಕಡೆಗೆ ಬೀರುತ್ತಾರೆ. ೪೧. ಕಾಡಿನಲ್ಲಿ ತನ್ನನ್ನು ಬಿಟ್ಟು ಹೋದ ನಳಮಹಾರಾಜನಲ್ಲಿ ದಮಯಂತಿ ಅತಿಶಯವಾಗಿ ಪ್ರೇಮವನ್ನು ತೋರಿಸಿ ಲೋಕದಲ್ಲಿ ಹೆಂಡತಿಯರಲ್ಲಿಲ್ಲ ಅತಿಶಯವಾದ ಕೀರ್ತಿಯನ್ನು ತಳೆದು ಪ್ರಸಿದ್ಧಾದಳು. ೪೨. ಅರಣ್ಯದಲ್ಲಿ ನಾನಾ ರೀತಿಯ ಕಷ್ಟಗಳನ್ನನುಭವಿಸಿ, ತನಗುಂಟಾದ ನೋವು ಸಂಕಟಗಳಿಗೆ ಬೇಸರಪಡದೆ, ತನ್ನ ಇನ್ನಿಯನಾದ ರಾಮಚಂದ್ರನನ್ನು ಪ್ರೇಮದಿಂದ ಅನುಸರಿಸಿ ಜಾನಕಿ ಕೀರ್ತಿಯನ್ನು ಸಂಪಾದಿಸಿದಳು. ೪೩. ಜೂಜಾಟದ ಘಲದಿಂದ ಅನುಭವಿಸಬೇಕಾಗಿ ಬಂದ ಅಜಾಫ್ತವಾಸಕಾಲದಲ್ಲಿ ಸ್ವಲ್ಪಪೂ ದ್ಯೇರ್ಯಗುಂದದೆ ಪಾಂಡವರನ್ನು ಓಲ್ಪೇಸಿ ದ್ವಾಪದಿ ಪತಿಪ್ರತೆಯರ ಬೈತಲೆಯ ಮಣಿಯಾದಳು. ೪೪. ಇದೇ ರೀತಿಯಲ್ಲಿ ಅರುಂಧತಿ ವಸಿಪ್ಪನಲ್ಲಿ, ಅನಸೂಯೆ ಅತ್ಯಿಖಿಂಜಿಗಳಲ್ಲಿ, ಲೋಪಾಮುದ್ರೆ ಅಗಸ್ತ್ಯನಲ್ಲಿ ನಡೆದುಕೊಂಡರು. ಎಲ್ಲ ಸಾಧ್ಯಿಯರು ನಡೆದುಕೊಳ್ಳುವುದೇ ಹೀಗೆ.

ಇಂತು ನಡೆದು ಪತಿಗಂತರಂಗೆಯರವೈ
ಕಾಂತೆಯರಿಗೆ ಕರ್ತೀಪನೆ
ಸಂತಾನ ಸೌಭಾಗ್ಯ ಸಂಪತ್ತುಗಳನು ಶ್ರೀ
ಕಾಂತನು ಕೈಗೇರಿಸುವನು

೪೯

ಚೆನ್ನಿಗ ಚಿಕದೇವರಾಯನ ಸಂಚಿಯ
ಹೊನ್ನಮೃಷ್ಟಮುದ್ರೆ ಕಬ್ಜಿಕೊಳು
ಮನ್ಮಳಕೆವಡೆದೆಸೆದುದು ಮೂರನೆಯ ಸಂಧಿ
ಸನ್ನುತ್ತ ಗುಣಸಂಬಂಧಿ

೫೦

ಇಂ. ಹೀಗೆ ನಡೆದು ಪತಿಗೆ ಅಂತರಂಗೆಯರಾದ ಸತಿಯರಿಗೆ ಶ್ರೀಕಾಂತನು ಸಂತಾನ,
ಸೌಭಾಗ್ಯ, ಸಂಪತ್ತುಗಳನ್ನು ಪ್ರತ್ಯೇಕವಾಗಿ ಕೊಡುವನು. ಇಗ. ಚೆನ್ನಿಗ ಚಿಕ್ಕದೇವರಾಯನ
ಸಂಚಿಯ ಹೊನ್ನಮೃಷ್ಟಮುದ್ರೆ ರಚಿಸಿದ ಕಾವ್ಯದಲ್ಲಿ ಗುಣವಡೆದ ಮೂರನೆಯ ಸಂಧಿ ಶ್ರೇಷ್ಠ
ರೀತಿಯಲ್ಲಿ ಮುಕ್ತಾಯವಾಯಿತು.

ನಾಲ್ಕನೇಯ ಸಂಧಿ

ನಂದನ ಹೋಹದ ನಂದನ ಸನಕ ಸ
ನಂದನವಂದಿತ ಚರಣ
ಮಂದರಧರ ಮಾಧವ ಗೋವಿಂದ ಮು
ಕುಂದದೇವನೆ ಸಲಹೆಸ್ಸು

೮

ಎಂದೆಂದುಮಿನಿಯನೊಳಿರೆ ಹೋರೆಯಿಲ್ಲದ
ಚಂದರಿಂದೆದೇಯೋಳು ನಿಂದ
ಇಂದುಮೋದರಿಗಿಂದಿಇವರಮಂದಿರೆ
ಗಿಂದಿರಿಗಿಂದು ವಂದಿವೆನು

೯

ಅತ್ಯ ಮಾವನು ಹೋದಲಾದ ಪೂಜ್ಯರೋಳನು
ವೃತ್ತಿಗ್ರಿಧಾತ್ಮವಲ್ಲಭನ
ಚಿತ್ತವರಿತು ಸೇವೆಯೆಸಗುವ ಸತಿಯರ
ವೃತ್ತವ ಬಿತ್ತರಿಸುವೆನು

೧೦

ತನ್ನ ಬೆತ್ತಪರು ಏಗಿಲು ತನ್ನವರೋಳು
ತನ್ನ ಬೆತ್ತಪರಿಗೆ ಏಗಿಲು
ತನ್ನನಿಯನ ಬೆತ್ತಪರಿಂದವರನು
ಮನ್ಮಷುವುದು ಮರುಕಡೋಳು

೧೧

೧. ನಂದಕುಮಾರನಾದ, ಸನಕ ಸನಂದರಿಂದ ನಮಸ್ಕಾರನಾದ ಸುಂದರ ಪರ್ವತವನ್ನು ಎತ್ತಿದ ಮಾಧವ, ಗೋವಿಂದ, ಮುಕುಂದ ! ನನ್ನನ್ನು ಕಾಪಾಡು.
೨. ಯಾವತ್ತಿಗೂ ಪ್ರಿಯನಲ್ಲಿ ತನ್ನ ಪ್ರಭುತ್ವದ ಹೋರೆಯನ್ನಿರಿಸದೆ ಸೌಂದರ್ಯದಿಂದ ವಿಷ್ಣುವಿನ ಹೃದಯದಲ್ಲಿ ನಿಂತ, ಚಂದ್ರನ ತಂಗಿಯಾದ, ಕಮಲಮಂದಿರೆಯಾದ ಇಂದಿರಿಗೆ ನಮಸ್ಕಾರಿಸುತ್ತೇನೆ.
೩. ಅತ್ಯ, ಮಾವ ಹೋದಲಾದ ಪೂಜ್ಯರನ್ನು ಅನುಸರಿ ಮತ್ತು ಪತಿಯ ಮನಸ್ಸನ್ನರಿತು ಸೇವೆಮಾಡುವ ಸತಿಯರ ಚರಿತ್ರೆಯನ್ನು ವಿಸ್ತರಿಸಿ ಹೇಳುತ್ತೇನೆ.
೪. ತನ್ನ ಬಂಧುಭಳಗದಲ್ಲಿ ತನ್ನನ್ನು ಹೆತ್ತಪರು ದೊಡ್ಡಪರು, ಹೆತ್ತಪರಿ ಗಿಂತ ತನ್ನ ಗಂಡನನ್ನು ಹೆತ್ತಪರು ಇನ್ನೂ ದೊಡ್ಡಪರು- ಹೀಗೆ ಅರಿತು ಅವನ್ನು ಗೌರವಿಸ

ಗಂಡನ ಬಲ್ಲೊಳತ್ತೆಮಾವಂದಿರ
ಗಂಡನಸವರ ಬಲ್ಲೊಳು
ಅಂಡಲೆಯದೆಯನಿಬರನನುಸರಿಸುವ
ಹೆಂಡಿರ ಜಾಸ ಹೆಚ್ಚನ್ವದು

೫

ಅತ್ಯೇಮಾವಂದಿರೋಳಡಕಮೇನಿಸಿ ಹತಿ
ಚತ್ತದಿರವ ಸೆರೆಗೊಂಡು
ಪೆತ್ತ ತಾಯನು ಹೆಸರಿನಿಸುವುದಿಳಿಯೋಳ
ಗುತ್ತಮನಾರಿಯರೊಲಿದು

೬

ಎಂತು ಕಾಟಿಕೊಳ್ಳುದಮೇನ ಬೆಸಿದೊಡ
ಮಂತರಂಗದೋಳನುಗಡದೆ
ಚಂತಿಸಿಯಳಲದೆ ನಿಡಿಮಿಡಿಗೋಳದತ್ತ
ಸಂತೋಷದೋಳು ಸಮೃದ್ಧಿಪ್ರದು

೭

ಪೋತ್ತುಬೈಕ್ಕಿಗೆ ಪೋಗಿ ಪೋಡಮಟ್ಟು ನಂತರ ತಲೆ
ಗುತ್ತಿ ನಾಣ್ಣತ ನಲವಿನೋಳು
ಒತ್ತಿನೋಳುಪಚರಿಸುತ್ತಿರ್ವರೋಲಿ
ದಿತ್ತುದರಿಂದ ತಣಿವ್ಯದು

೮

ಉತ್ತರಕುತ್ತರವಿತ್ತದಿರಾಡದೆ
ಒತ್ತಿಸುಡಿಯದೊತ್ತರಿಸದೆ
ಮತಪರಿತ್ಯಾಗಿತಯ ಮಸಕದೋಳು
ಪೋತ್ತು ಪೂಜಿಸುತ್ತೆಸಗುವ್ಯದು

೯

ಬೇಕು. ೫. ಗಂಡನ ಬಲದಿಂದ ಅತ್ಯೇಮಾವಂದಿರನ್ನೂ, ಅವರ ಬಲದಿಂದ ಗಂಡನನ್ನೂ
ಪೀಡಿಸದೆ ಎಲ್ಲರನ್ನೂ ಅನುಸರಿಸುವ ಹೆಂಡಂದಿರ ಕೀರ್ತಿ ಹೆಚ್ಚುತ್ತದೆ. ೬. ಅತ್ಯೇ
ಮಾವಂದಿರಿಗೆ ವಿಧೇಯಳಾಗಿ, ಗಂಡನ ಮನಸ್ಸನ್ನಿರು (ಆದನ್ನು) ಸೆರೆಹಿಡಿದು ಹೆತ್ತು
ತಾಯಿಯ ಕೀರ್ತಿಯನ್ನು ಉತ್ತಮವಾದ ಸ್ತೀಯರು ಬೆಳಗಿಸಬೇಕು. ೭. ಎಷ್ಟೇ ಕಷ್ಟ
ಕೊಟ್ಟರೂ ಏನೇ ಅಪ್ಪಣಿಮಾಡಿದರೂ ಮನಸ್ಸಿನಲ್ಲಿ ಕ್ರಮತಪ್ಪದೆ, ದುಃಖಿಸಿ ಅಳದೆ,
ಕೊರೆಪಿಸಿಕೊಳ್ಳದೆ ಅತ್ಯಂತ ಅನಂದದಿಂದ ಅವುಗಳನ್ನು ಸಹಿಸಿಕೊಳ್ಳಬೇಕು. ೮. ಹೊತ್ತು
ಹೊತ್ತಿಗೆ ಹೋಗಿ ನಮಸ್ಕರಿಸಿ, ತಲೆಬಾಗಿ, ನಾಬುತ್ತ ಸಮೀಪವರ್ತಿಯಾಗಿ ನಿಂದು
ಉಪಚರಿಸುತ್ತ ಅವರು ನೀಡಿದ್ದನ್ನು ಸ್ವೀಕರಿಸಿ ತಪ್ಪಿಪಟ್ಟಿಕೊಳ್ಳಬೇಕು. ೯. ಉತ್ತರಕ್ಕೆ
ಉತ್ತರಹೊಟ್ಟ ಎದುರಾಡದೆ, ಕರ್ಕಶವಾಗಿ ಮಾತನಾಡದೆ, ಬಲವಂತ ಪಡಿಸದೆ,
ಅವರು ನೀಡಿದ ಅಪ್ಪಣಿಯನ್ನು ತಲೆಯಲ್ಲಿ ಧರಿಸಿ ಪೂಜಿಸುತ್ತಾ ನಡೆದುಕೊಳ್ಳಬೇಕು.

ಅತ್ಯಿತ್ತ ಸೋಡದೆ ಅವಮತಿಗೈಯದೆ
ಮತ್ತೆಯಾಗದೆ ಮರೆತಿರದೆ
ಅತ್ಯಮಾವಂದಿರಾಣಿಯನಾಲಿಪ್ಯದೇಕ
ಚತ್ತದೊಳೀಕಪ್ಪಿಯರು

೮೦

ಹಾಗಿ ನಡೆಯದೆ ಕೊಬ್ಬದೆ ಕೋಪವೆಸಗದೆ
ಮೂರುವಡದೆ ಮೋಡಿಗೊಳದೆ
ಲೋಗರುಟಕಮೆನಲೊಯ್ನೊಯ್ನೊಯನ್ನೆಯನು
ಹಾಗಿ ನುಡಿದವರೊಡನೆ

೮೧

ಮುದುಪರರಿಯರೆಂದು ಮುಂದುಗೆಟ್ಟಾಡದೆ
ಚದುರರಲ್ಲಿಂದು ಜರೆಯದೆ
ಇದು ಹಿತವೆಂದವರಿತ್ತಪದೇಶವ
ನೆದಗೊಳಿಸುವುದೆಸಗುವುದು

೮೨

ಪಾಡುವಡಿಪರೆಂದು ಪರಿಹರಿಸದೆ ಚುನ್ನ
ವಾಡದೆ ಮನೆವಾಳ್ಯಾಯನು
ಮಾಡುವುದವರ ಸಮೃತದಿಂದ ಸತಿಯರೂ
ಇಡುಜೋಡಿಲ್ಲಿನಿಸುವುದು

೮೩

ಗ೦. ಆ ಕಡೆ ಈ ಕಡೆ ಗಮನ ಹರಿಸದೆ, ಅನುಮಾನವಾಗುವಂತೆ ನಡೆದು
ಕೊಳ್ಳದೆ, ಮೈಮರೆಯದೆ, ಯಾವುದನನ್ನು ಮರೆಯದೆ ಆತ್ಮಮಾವಂದಿರ ಅಳ್ಳಿಯನ್ನು
ಒಮ್ಮೆನ್ನಿಂದ ಏಕಪತ್ತಿಯರು ಕೇಳಬೇಕು. ಗೠ. ದೊಡ್ಡ ಗಂಟಲಿನಿಂದ ಹಾಗದೆ,
ಕೊಬ್ಬದೆ, ಕೋಟಿಸದೆ, ಮೌನಿಯಾಗದೆ, ಗರ್ವಪಡದೆ, ಜನ ‘ಯೋಗ್ಯ’ ಎಂದು
ಹೇಳುವ ರೀತಿಯಲ್ಲಿ ಮೆದುವಾಗಿ ಅನುವಾಗಿ ಅವರ ಜೊತೆಯಲ್ಲಿ ಮಾತನಾಡಬೇಕು.
ಗ೨. ‘ಮುದುಕರು ಅವರಿಗೆ ಏನೂ ತಿಳಿಯದು’ ಎಂಬ ಧೋರಣೆಯಿಂದ ಮಾತನಾಡ
ಬಾರದು. ‘ಅವರು ಜಾಣಾರಲ್ಲ’ ಎಂದು ಜರಿಯಬಾರದು. ‘ಅವರು ಹೇಳುವುದು
ನಮಗೆ ಹಿತ’ ಎಂದು ಭಾವಿಸಿ ಅವರು ತಿಳಿಯ ಹೇಳಿದ ಹಿತೋಟಿಯನ್ನು ಮನಸ್ಸಿಗೆ
ತಂದುಕೊಂಡು ಅದರಂತೆ ನಡೆಯುವುದು. ಗ೩. ‘ಕಷ್ಟ ಕೊಡುತ್ತಾರು’ ಎಂದು ಅವರು
ಹೇಳಿದ್ದನ್ನು ಮಾಡದೆ, ಸುಳ್ಳ ಹೇಳದೆ, ಸಂಸಾರವನ್ನು ಅವರ ಮನಸ್ಸಿಗೆ ಒಪ್ಪಬಂತೆ
ನಿರ್ವಹಿಸಿ, ಸಾಧ್ಯಾಯರಿಗೆ ಸಮಾನರಾದವರು ಮತ್ತಾರೂ ಇಲ್ಲವೆಂದು ತೋರಿಸಬೇಕು.

ಮಾನಗೊಳದೆ ಮೃಲಗೆಯೆಂಜಲಿಂದನು
ಮಾನಗರ್ಯದ ಮನಪೂಲಿದು
ಬೇಸೆಬಿಧ್ವರೆ ಹೇಸದೆ ಬೇಸರದೆ ಸ
ನಾನ್ಯದೊಳುಪಚರಿಸುವುದು

೮೪

ಹಮ್ಮಗೊಳದೆ ಹದವಳಿಯದೆ ಮಾವನ
ಸಮುಳ್ಳಿದೊಳು ಮಂಡಿಸದೆ
ಹಮ್ಮಾತಾಡದೆ ಹೆಕ್ಕಳಿಸದೆ ಚತ್ರ
ಸಮೃತಿಯರಿತಿಸಗುವುದು

೮೫

ಆವ ವೇಳಿಯೊಳಾವುದನುಗೊಳುಲೆಳಿಸಿದ
ರಾ ವೇಳಿಯೊಳವನೆಲ್ಲ
ಸಾವಧಾನದೊಳು ಸಂಗತಿಗೊಳಿಸುವುದಿಷ್ಟ
ದೇವತೆಯಂದೆಣಿಸುವುದು

೮೬

ಒತ್ತಿನೊಳಿದೊಲ್ಲವರಿತಡಿಗಳನೊಯ್ಯ
ನೊತ್ತುವುದೊಂದುವೆರೆವುದು
ಸುತ್ತುಗೈಲಸವ ಸೊಲ್ಲಿಸದೆಸಗುವುದಿಂ
ತತ್ತೆಯನನುವರ್ತಿಸುವುದು

೮೭

ಗ೭. ಮರ್ಯಾದೆಗೆ ಕಡಮೆ ಎಂದು ಭಾವಿಸದೆ, ಇದು ಹೊಲಸು ಎಂಜಲು ಎಂದು ಅಸಹ್ಯಪಟ್ಟಿಕೆಳ್ಳದೆ ಮನಸ್ಪಾರ್ವಕವಾಗಿ, ಅವರು ಅನಾರೋಗ್ಯವಾಗಿದ್ದಾಗ ಬೇಸರ ಪಡದೆ ಉಚಿತವಾಗಿ ಗೌರವದಿಂದ ಅವರನ್ನು ಉಪಚರಿಸಬೇಕು. ಗ್ರಂತಿಗಳಿಂದ ಕ್ರಮತಪ್ಪದೆ, ಮಾವನ ಎದುರಿಗೆ ಶುಳಿತುಹೊಳ್ಳದೆ, ಜಂಬದ ಮಾತನ್ನಾಡದೆ, ಹೆಚ್ಚಿಗಾರಿಕೆಯನ್ನು ತೋರಿಸದೆ ಅವರ ಮನಸ್ಸನ್ನಿರತ ನಡೆಯಬೇಕು. ಗ್ರಂತಿಗಳಿಂದ ಯಾವುದನ್ನು ಮಾಡಬೇಕು ಎಂದು ಬಯಸಿದರೆ ಆ ಹೊತ್ತಿನಲ್ಲಿ ಅದನ್ನು ಸಮಾಧಾನದಿಂದ ಮಾಡಬೇಕು. ಮಾವನನ್ನು ಇಷ್ಟದೇವತೆಯೆಂದು ಪರಿಭಾವಿಸಬೇಕು. ಗ್ರಂತಿಗಳಿಂದ ಯಾವುದನ್ನು ಮಾಡಬೇಕು ಎಂದು ಬಯಸಿದರೆ ಆ ಹೊತ್ತಿನಲ್ಲಿ ಅದನ್ನು ಸಮಾಧಾನದಿಂದ ಮಾಡಬೇಕು. ಮನಸ್ಸನ್ನು ಇರುವುದನ್ನು ಕಲಿಯಬೇಕು. ಮನಸ್ಸನ್ನು ಸುತ್ತುಗೈಲಸವನ್ನು ಗೊಳಿಗಡೆ ಮಾಡುತ್ತ ಅತ್ಯೆಯನ್ನು ಅನುಸರಿಸಿ ನಡೆಯಬೇಕು.

ಬೀಸುವುದೊಮ್ಮೆ ಒಡಿದು ಬಿಜ್ಞಾರೀಗಿಯ
ಪಾಸುವುದೊಮ್ಮೆ ಪಾಸಿಗಿಯ
ಸೊಸುವುದೊಮ್ಮೆ ಪನ್ನೀರ ಸುಗಂಧವ
ಪೂಸುವುದೊಮ್ಮೆ ಪೂಜಾವುದು

೮೮

ತಾನೆ ನೀರೆರೆದು ಏರಿಯಿಸುವುದು ಮತ್ತೊಮ್ಮೆ
ತಾನೆ ತೊಡಿಗೆ ತೊಡಿಸುವುದು
ವನೆಸಗುವೆನೆಂದಿದೆಲೊಳ್ಳಲ್ಲವ
ಷಾನಂದದೊಳು ಸಮನಿಸುದು

೮೯

ಉಡುಗೆ ತೊಡುಗೆಯಾಟ ಏರೆಹಡೊಳ್ಳತೆಯ
ವಡುವೆನೆಂದೊಡಲು ಮರೆಯದೆ
ಪಡಿಯಹೆನೆಂದು ಬರೆಯದವರಿಗೆ ತಾನು
ಕಡಿಮೆಯನಿಸಿ ಕಾಣಿಸುವುದು

೯೦

ಕುತ್ತವೆಣಿಸಿ ಕೋಪಗೊಳದೆ ಕೂಡೆವರೆಮ್ಮೆ
ತತ್ತ್ವಗರೆಂದರೇಗೊಳಿಸಿ
ಅತ್ಯಿಗೆ ನಾದಿನಿಯರೊಳಂತರಂಗವ
ಪತ್ರಗೊಳಿಸಿ ಬಾಳುವುದು

೯೧

೮೮. ಬೀಸಣಿಗೆಯಿಂದ ಗಾಳಿ ಹಾಕುವುದು, ಹಾಸಿಗೆಯನ್ನು ಹಾಸಿಕೊಡುವುದು, ಪನ್ನೀರನ್ನು ಬೆಲ್ಲುವುದು, ಗಂಧವನ್ನು ಹಚ್ಚುವುದು ಗೌರವದಿಂದ ಕಾಣುವುದು ಮೊದಲಾಗಿ ಅತ್ಯೇಯ ಸೇವೆ ಸಲ್ಲಿಸುವುದು ಸಾಧ್ಯಾಯರ ಕರ್ತವ್ಯ. ೮೯. ತಾನೇ ತನ್ನ ಕೈಯಿಂದ ನೀರು ಹಾಕಿ ಅತ್ಯಿಗೆ ಸ್ಥಾನ ಮಾಡಿಸಬೇಕು. ತಾನೆ ಆಕೆಗೆ ಬಟ್ಟೆ ತೊಡಿಸಬೇಕು. ಆಕೆಯ ಎದುರಿಗೇ ಇದ್ದು ಏನು ಬೇಕು, ಏನು ಮಾಡಬೇಕು ಎಂದು ಕೇಳುತ್ತ ಆಕೆ ಹೇಳಿದ ಕೆಲಸವನ್ನೆಲ್ಲ ಅನಂದದಿಂದ ನಡಿಸಿಕೊಡುವುದು ಆವಶ್ಯವಾದುದು. ೯೦. ವಸ್ತ್ರ, ಆಭರಣ, ಉಣಿ, ಸ್ಥಾನ ಇವುಗಳಲ್ಲೇ ಮಗ್ಗಳಾಗಿ ಮೈಮರೆಯದೆ, ಅತ್ಯಿಗೆ ತಾನು ಪ್ರತಿ ಸ್ವಾಧೀನ ಎಂದು ಭಾವಿಸದೆ ಆವರಿಗಿಂತ ತಾನು ಕಡಮೆ ಎಂದು ತೋರಿಸಿಕೊಳ್ಳಬೇಕು. ೯೧. ರೋಗ ರುಚಿನಾದಿಗಳ ನೇವಹೇಳದೆ, ಕೋಟಿಸಿಕೊಳ್ಳದೆ ಶೀತಿಯಿಂದ ಇವರು ನಮ್ಮೆ ಬಂಧುಗಳು ಎಂದು ವಿಶ್ವಾಸದಿಂದ ಅತ್ಯಿಗೆ ನಾದಿನಿಯರ ಮನಸ್ಸನ್ನು ಹಂಚಿ

ಅಂದಂದಿಗಿನಿಯನ ಹೊಯ್ದಾರ್ಕೆಯ
“ಸೆಂಡೆಂದಿಗು” ಬೇಸರದೆ
ಒಂದೆ ನಾವೆಯೋಳೀರಿದವರಂತೆ ಸವತಿಯ
ರೊಂದನಿಸಿಸ್ವರ್ಚೋಷೋಳು

೨೭

ಪ್ರೋರದೆ ಪ್ರರುದಿಸದೊವರೋಳನು
ಸಾರಮೆನಿಸಿ ಸಮೃತದೊಳು
ಓರಗಿಗಳದಿಯರೊಂದುವರಮಂ
ತೋರಿಗಿತ್ತಿಯರೊಂದಿಹುದು

೨೮

ತಂದೆ ತಾಯನು ಬಿಟ್ಟು ತನ್ನ ಕೈಗೆಡೆಯಾಗಿ
ಒಂದ ಸೊಸೆಯರ ಬಾಧಿಸದೆ
ಅಂದಂದಿಗುಳಿಗೆ ತೊಳಿಗೆಯೂಟ ಏಂಹಗ
ಓಂದ ಸಂತಸಗೊಳಿಸುವುದು

೨೯

ಒಸವಳಿಸದೆ ಪಳಿಯದೆ ಭಂಗವಡಿಸದೆ
ಹಸಗೆಡಿಸದೆ ಹುದುಗಿಸದೆ
“ಬಿಸರೊಳು” ಒಂದ ವೆಣ್ಣುಕ್ಕಳ ಮರುಕವ
ಸೊಸೆಯರಡೆಯೋಳಸಗುವುದು

೩೦

ಕೊಂಡು ಸಾಧ್ಯಿಯ ಬಾಳಬೇಕು. ೨೭. ಪ್ರತಿದಿನವೂ ಪತಿಯ ದೇಹದ ಸೇವೆಯನ್ನು
ಬೇಸರಿಸದೆ ಮಾಡುತ್ತೆ ತನ್ನ ಸವತಿಯರೊಡನೆ, ತಾವೆಲ್ಲರೂ ಒಂದೇ ದೋಷೆಯಲ್ಲಿ
ಕುಳಿತವರಂತೆ ಭಾವಿಸಿ ಒಪ್ಪಿದಿದ ನಡೆದುಕೊಳ್ಳಬೇಕು. ೨೮. ಹೋರಾಡದೆ,
ತನ್ನ ಜೊತೆಯ ಸವಿಯರೊಡನೆ ಕೂಡಿ ಸವತಿಯರು ಹೊಂದಿಕೊಂಡಿರಬೇಕು.
೨೯. ತಾಯಿ ತಂದೆಗಳನ್ನು ಬಿಟ್ಟು ತನ್ನ ರಕ್ಷಣೆಗೆ ಒಂದ ಸೊಸೆಯಂದಿರಿಗೆ
ತೊಂದರೆ ಕೊಡದೆ, ಉಟಟ, ಬಟ್ಟೆ, ಬಡವೆಗಳನ್ನು ಕೊಟ್ಟು ಅವರನ್ನು ಸಂತೋಷ
ಪಡಿಸುವುದು ಅತ್ಯೆಯಾದ ಸಾಧ್ಯಿಯ ಕೆಲಸ. ೩೦. ಅಯಾಸಪಡಿಸದೆ, ನಿಂದಿಸದೆ,
ಅವಮಾನ ಮಾಡದೆ ಅಂದಗೆಡಿಸದೆ, ಪುಗಿಸದೆ, ಹೊಟ್ಟೆಯಲ್ಲಿ ಮುಟ್ಟಿದ ಹೆನ್ನು
ಮಕ್ಕಳ ಮೇಲೆ ತೋರಿಸುವ ವಾತ್ತಲ್ಲಿದಿಂದಲೇ ಸೊಸೆಯಂದಿರನ್ನು ಕಾಣಬೇಕು.

ಬಸಿರ ನಿಟ್ಟಿಸಿಯುಂಬಡಿಸುವುದೊಳುಮುಡಿ
ಯೆಸಕವರತು ಏಎಲುಸುವುದು
ಒಸೆದು ಸಿಗರಿಸುವುದೋಲಿದು ನೋಡುವುದಿಂತು
ಸೂಸೆಯರ ಸುಖಬಡಿಸುವುದು

೨೯

ಒಲಿದು”ಬಿರಿ” ಯಾವಾವುದ ಬಯಸುವ
ಇಲಸದೆಯವನೆಲ್ಲವನು
ಪಲವಗೆಯೋಳು ಪವಣಸಿಯವಲಿಟ್ಟಿಯ
ಸಲಿಸಿ ಸಂತಸಗೋಳಿಸುವುದು

೨೧

‘ಅಲೆಗ್ಗೆವ ಬಗೆಯನರುಹಿ ತಂದೆ ತಾಯನು
ಪಲಬಗೆಯೋಳು ಬಳಲಿಸದೆ
ನಲವಿನೋಳಿನಿಯನ ನಲ್ಲಿಯನೋರವುದು
ಕುಲದೊಳೊಗೆದ ಕುವರಿಯರು’

೨೮

ಅಕ್ಕತಂಗಿಯರಣ್ಣ ತಮ್ಮಿದಿರು ‘ತಮ್ಮು
ಮುಕ್ಕೆಳು ಮೊಮ್ಮುಕ್ಕೆಳು
ಕಕ್ಕಸ್ಥಗೋಂಡು ಕನಲ ಕಾದದೆ ಏಗೆ
ಯಕ್ಕರನನುಗೋಳಿಸುವುದು

೨೯

೨೯. ಸೌಸೆಯರನ್ನು ಸುಖಿವಾಗಿ ನೋಡಿಕೊಳ್ಳುವುದು ಅತ್ಯೇಯರ ಕರ್ತವ್ಯ. ಆಕೆಗೆ
ಹೊಟ್ಟೆ ತುಂಬುವಂತೆ ಉಂಟ ಮಾಡಿಸಬೇಕು, ಗಭಿರಣಿಯಾದುದನ್ನು ಗಮನಿಸಿ
ಬಡಿಸಬೇಕು, ಸಮಯವರಿತು ಸ್ಥಾನ ಮಾಡಿಸಬೇಕು, ಪ್ರೀತಿಯಿಂದ ಅಲಂಕರಿಸ
ಬೇಕು. ಗಭಿರಣಿಯಾದ ಸೌಸೆಯನ್ನು ವಿಶ್ವಾಸದಿಂದ ನಡೆಸಿಕೊಳ್ಳಬೇಕು.
೨೧. ಗಭಿರಣಿಯಾದ ಸೌಸೆ ಏನೇನು ಬಯಸುತ್ತಾಳೆ - ಅವನ್ನೆಲ್ಲ ಬೇಸರಪಟ್ಟಿ
ಕೊಳ್ಳದೆ, ಹಲವ ರೀತಿಯಿಂದ ಒದಗಿಸಿ ಆಕೆಯ ಅಪೋಕ್ಕೆಯನ್ನು ಪೂರ್ಣಿಸಿ ಸುಖ
ಸಂತೋಷಗಳನ್ನು ನೀಡಬೇಕು. ೨೮. ಗಂಡನು ತನ್ನನ್ನು ಹೀಡಿಸುವ ತಾಯಿ ತಂದೆಗಳಿಗೆ
ತಿಳಿಸಿ ಅವನ್ನು ವಿವಿಧ ರೀತಿಯಿಂದ ಬಳಲಿಸದೆ, ಪ್ರೀತಿಯಿಂದ ತನ್ನ ಪ್ರಿಯ ಪತಿಯ
ಪೇಮದ ರೀತಿಯನ್ನು ಕುಲಸ್ತೀಯರು ತಿಳಿಸಬೇಕು. ೨೯. ಅಕ್ಕ, ತಂಗಿ, ಅಣ್ಣ, ತಮ್ಮ
ಅವರವರ ಮಕ್ಕಳು, ತನ್ನ ಮಕ್ಕಳು, ಮೊಮ್ಮುಕ್ಕೆಳು ದುಷ್ಪತನದಿಂದ ಹೋಪಗೊಂಡು
ಪರಸ್ಪರ ಕಾದಾಡದ ಹಾಗೆ ನೋಡಿಕೊಂಡು ಎಲ್ಲಡೆಗೆ ಪ್ರೀತಿಯನ್ನೇ ಬಳಸಿ
ಸಂಸಾರ ಅನುಕೂಲವಾಗಿರುವಂತೆ ನೋಡಿಕೊಳ್ಳುವುದು ಆಕೆಯ ಕರ್ತವ್ಯ.

ತಾಯ ತಂದೆಯ ದೇಸೆ ಗಂಡನ ದೇಸೆಯಂ
ಬಿರೀಯಿರದಿರವಿನೋಳಿಸೆವ
ಕಾಯ ಒಂಧವರ ಕಕ್ಷೇರದೆಂದು ಕಾಂಬುದ
ಸೂರ್ಯಗೋಳದೆ ಸುಖಪುಷ್ಟು

೩೮

ಬುದ್ಧಿಗಲಿಯಲರಿಯಧ ಹಸುಮಕ್ಕಳ
ಮುದ್ದಿ ಮುದವೇರುವುದು
ಬುದ್ಧಿಗಲಿವ ಕಾಲದೊಳು ಜೋಯ್ಯ ಬಯ್ಯ ನ
ಲ್ಯಾಂಡಿಗಳನೆ ಬೋಧಿಸುವುದು

೩೯

ಓದುಗಲಿವ ಮಕ್ಕಳಿಗೂಟ ಏಂಹವ
ನಾದರವಿಂದನುಗೋಳಿ
ಓದಿಸುವರು ಕೊಂಡು ಬಯ್ಲುಡಮವರನು
ಮೂದಲಿಸದೆ ಸಮೃತಿಪ್ರದು

೪೦

ಬಸಿರೋಳು ಬಂದ ಕುವರನಾದೋಡಮೇನು
ಜೋಸರೆಯಿದ ಜುರುಷನನು
ಒಸೆದು ನಿಷ್ಟಸಿಯೋಡಲೋಜಿಯೋಳ್ವಾಗಳ ಬ
ಜ್ಞಾಸಲಾಗದು ಭಾವೆಯರು

೪೧

೪೦. ತಾಯಿತಂದೆಯರ ಕಡೆಯವರೆಂದೂ, ಗಂಡನ ಕಡೆಯವ ರೆಂದೂ ಬರುವ ನೆಂಟರನ್ನ ತನ್ನ ಎರಡು ಕಣ್ಣಗಳಂತೆ ತಿಳಿಯಬೇಕು. ಅಸೂಯೆ ಪಡದೆ ಅವರೊಡನೆ ನಡೆದುಕೊಂಡು ಸಂಹೋಷಿಸಬೇಕು. ೨೧. ಬುದ್ದಿ ಹೇಳಿದರೆ ತಿಳಿದುಹೊಳ್ಳಲರಿಯದ ಹಸುಮಕ್ಕಳನ್ನ ಮುದ್ದಿ, ಅವರಿಗೆ ಸುಖವನ್ನ ಕೊಟ್ಟಿ ಸಂತೋಷಪಡಿಸಿ ವಿದ್ಯೆ ಕಲಿಸಬೇಕು. ಬುದ್ದಿ ಕಲಿಯವ ಕಾಲದಲ್ಲಿ ತಪ್ಪಿದರೆ, ಹೊಡೆದು ಬಯ್ಯ ಒಳ್ಳಿಯ ಬುದ್ದಿಯನ್ನ ಕಲಿಸುವುದು ಅವಳ ಕೇಲಸ. ೨೨. ಓದುವ ಮಕ್ಕಳಿಗೆ ಕಾಲಕಾಲ್ಕೆ ಸ್ಥಾನ, ಉಟಗಳನ್ನ ಸಿದ್ಧಪಡಿಸಿ, ಪಾಠ ಕಲಿಸುವ ಉಪಾಧ್ಯಾಯರು ಮಕ್ಕಳನ್ನ ಶಿಕ್ಷಿಸಿದರೆ ಅದನ್ನ ಆಕ್ಷೇಪಿಸಿದೆ ಅವರನ್ನ ಅನುಮೋದಿಸಬೇಕು. ೨೩. ಹೊಟ್ಟೆಯಲ್ಲಿ ಮುಟ್ಟಿದ ಯಗನಾದರೂ ವಯಸ್ಸಿಗೆ ಬಂದಾಗ ಅವನು ಹೊಸ ಹರೆಯದ ಗಂಡಸು ಏಂದು ಭಾವಿಸಿ ಅವನನ್ನ ಶ್ರೀತಿಯಿಂದ ದೃಷ್ಟಿಸಿ ನೋಡಬಾರದು ; ಅವನ ಮೈಕಟ್ಟನ್ನು

ಗುರುಸಿರಿಯನು ತಂದೆ ಸೋದರನಾಗನು

ಪ್ರೋರೆವರಾದೊಡಮೇನು

ಬರಿಸ ಪನ್ನೆರಡಾದ ಬಳಿಕಾರೋಳಮೊಂದು

ವರಸದೆ ಪರದೆಗೆದಿಹುದು

೨೪

ಪೆಸಿದು ಬಳಲಿ ಪರದೇಸಿ “ಬಾಯ್ಯಿಂದೆ” ಕಂ

ಡಸಮಯವೆಂದಬ್ಬಿರಿಸದೆ

ಬಿಸುವಾತಿನೋಕು ಬೇಯಿಸದಿದ್ದ ಮಾತ್ರವ

ನೋಸೆದೀವೈಶ್ವದೋಖ್ಯಾತಿನೋಕು

೨೫

ನರೆಮನೆ ಮುಮ್ಮನೆ ಗರತಿಯರೋಲದೋಮೈ

ಬರೆ ತನ್ನ ಮನೆಯ ಬಾಗಿಲಿಗೆ

ಕರೆದಾದರಿಂದ ಕೈಲಾಪ ತರದಿ ಸ

ತ್ವರಿಸಿ ಭರದೆ ಕಳುಪುವುದು

೨೬

ಮೋನೆಗಾತಿ ಮುಗುದೆ ಮುಸುಂಡಿಯಾಗಲ ನೆರೆ

ವಸೆ ಗರತಿಯ ನೀಕರಿಸದೆ

ಮನಿಗೆ ಬಂದೆದೆಯೋಕು ಮನ್ಮಿ ಮನಮೋಲಿ

ದಸುವರಿತಾದರಿಸುವುದು

೨೭

ಒಳ್ಳುಗಳನ್ನು ಪತಿವ್ಯತೆಯರು ವರ್ಣಿಸಬಾರದು. ೨೭. ಗುರು, ಹಿರಿಯ, ತಂದೆ, ಸೋದರ, ಮಗ, ರಕ್ಷಿಸುವ ರಾಜ - ಯಾರಾದರೇನು ? ತನಗೆ ಹನ್ನೆರಡು ವರುಷವಾದ ತರುವಾಯ ಅವರಲ್ಲಿ ಯಾರೋದನೆಯೂ ಸೇರದೆ ದೂರವಿರ ಬೇಕು. ೨೮. ಹೆಚ್ಚಿನಿಂದ ಬಳಲಿ ಭಿಕ್ಷುಕನು (ಆಗುಂತುಕನು) ಬೇಡಿದಾಗ, ಅದು ವೇಳೆಯಲ್ಲ ಎಂದು ಕೂಗಾಡದೆ, ಕೋಪದ ನುಡಿಗಳಿಂದ ಅವನಿಗೆ ನೋವುಂಟುಮಾಡದೆ, ಇದ್ದುದನ್ನು ಒಕ್ಕೆಯ ಮಾತಿನಿಂದ ನೀಡಬೇಕು. ೨೯. ನರೆಮನೆಯ ಮುಂದಿನ ಮನೆಯ ಗೃಹಿಣೆಯರು ತನ್ನ ಮನೆಯ ಬಾಗಿಲಿಗೆ ಬಂದರೆ ಅವರನ್ನು ಬರ ಮಾಡಿಕೊಂಡು ಉಪಚರಿಸಿ ಕೈಲಾದಪ್ಪು ಸತ್ಯರಿಸಿ ಕಳಿಸಿಕೊಡುವುದು ಸರಿ. ೩೦. ನರೆ ಮನೆಯ ಗರತಿ ಜಗಳಗಂಟಿಯಾಗಲಿ, ಮುಗ್ಗೆಯಾಗಲಿ, ಮುಸುಂಡಿಯಾಗಲಿ ಏನೇ ಆಗಲಿ, ಅವಳು ಮನಗೆ ಬಂದಾಗ ಅವಳನ್ನು ತಾತ್ಪಾರದಿಂದ ಕಾಣಿದೆ, ಗೌರವ

ತನ್ನ ಮನೆಯ ಮದುವೆಯೋಳು ಮಂಗಲದೊಳು
 ತನ್ನ ಬಾಂಧವರೆಲ್ಲರನು
 ಅನ್ನ ಪಾನಂಗಳಿಂದಾದರಿಷ್ಟು ಮತ್ತು
 ಜೋನ್ನಡೆಯಿತ್ತು ಹೂಜುವುದು

೩೮

ಅರಿಯದೂಳಿಗವೆಣ್ಣಳು ತಪ್ಪಗ್ರೇದಡಿ
 ಗೆರಿದೊಡನೆ ಮನಗರಿ
 ಮರೀತದನೆಲ್ಲವ ಮಕ್ಕಳೊಳಿಸಿಗುವ
 ಮರುಕವರಣಿ ಮನಿಪ್ಪುದು

೩೯

ಮುಳಿದವರೊಳು ವೋಗವಂಟ ಮುಗ್ಗದೆಯಾಡಿ
 ಪಳಿವವರೊಳು ಜೋರುಗೊಳಿದೆ
 ಮುಳುಗಿಯಿಂಭ್ರವರೊಳು ಮೂದಲೆಯೆಸಗದೆ
 ಒಳುವೆಂದಿರೊಳ್ಳುವಡೆವುದು

೪೦

ಕಂಡ ಕಂಡವರೊಳು ಕಡುಕ್ಕೆನ್ನವಡೆಯುದು
 ದ್ವಂಡೆಯೆನಿಸಿ ತಾನಿರದೆ
 ಗಂಡನ ಘನತೆಯಿಂತಂತು ಪೆಮೆಯ ಕ್ಕಿ
 ಕೊಂಡೆಸೆವುದು ಕೋವಿದೆಯರು

೪೧

ದಿಂದಲೇ ಮನ್ನಿಸಿ ಅವರ ಮನವೈಲಿದಂತೆ ಆದರಿಸಿ ಕಳಿಸಿಕೊಡಬೇಕು. ೩೮. ತನ್ನ ಮನೆಯಲ್ಲಿ ನಡೆದ ಮದುವೆಯ ಮಂಗಲ ಸುಮುಹೂರ್ತದಲ್ಲಿ ಬಂದ ಬಂಧು ಬಾಂಧವರನ್ನು ಅನ್ನಪಾನಾದಿಗಳಿಂದ ಆದರಿಸಿ ಬಿನ್ನದ ಒಡವೆಗಳ ಉಡುಗೊರೆಗಳನ್ನು ಕೊಟ್ಟಿ ಗೌರವಿಸಬೇಕು. ೩೯. ತಿಳಿಯದ ದಡ್ಡ ಕೆಲಸಗಾತ್ಮಕಯರು ಕೆಲಸ ಮಾಡುವಾಗ ತಪ್ಪಮಾಡಿ ಪಶ್ಚಾತ್ಪಾಪಟ್ಟಿ ನಮಸ್ಕರಿಸಿದರೆ ಅವರ ತಪ್ಪನ್ನು ಮರೆತು, ಮಕ್ಕಳನ್ನು ಪ್ರೀತಿಸುವ ತೆರದಿಂದ, ಮರುಕದಿಂದ ಅವರನ್ನು ಕ್ಷಮಿಸಬೇಕು. ೪೦. ಹೋಪಿಸಿಕೊಂಡವರಲ್ಲಿ ಮತ್ತು ಮುಖ ಸಿಂಡರಿಸಿಕೊಂಡು ತಡವರಿಸದೆ ಮಾತನಾಡಿ ನಿಂದಿಸುವವರಲ್ಲಿ ಹೋರಾಟಕ್ಕೆ ನಿಲ್ಲದೆ, ನಮ್ಮತೆಯಿಂದ ಇದ್ದು, ಮಾತೆಸೆದು ಜಗಳಕ್ಕೆ ಬರುವವರಲ್ಲಿ ಮೂದಲಿಸಿ ಮಾತನಾಡದೆ ಸಾಧ್ಯಾಯರು ಒಷ್ಟವಾಗಿ ನಡೆದು ಕೊಳ್ಳಬೇಕು. ೪೧. ಬಲ್ಲ ಸಾಧ್ಯಾಯರು ಕಂಡಕಂಡವರಲ್ಲಿ ದ್ಯೇನ್ನ ತೋರಿಸದೆ. ತಾನು ಗರ್ವಷ್ಟೆ, ಜಂಬಗಾತಿ ಎನ್ನುವುದನ್ನು ತೋರಿಸಿಕೊಳ್ಳದೆ ತನ್ನ ಪತಿಯ ಫಾನತೆಗೆ ತಕ್ಷಣತೆ

ಕೇಣಗೊಂಡವರೆಂತು ಕೊಂತ ನೋಡಲಿ ಮತ್ತು
ಮಾನಾಲಿ ಮಮತೆಯುಳ್ಳವರು
ಉಣಿಯುವಿಲ್ಲದಂತೊಳ್ಳಡತೆಯೋಳಿದ್ದು
ಕಾಣಿಸುವುದು ಫಾಸತೆಯನು

೪೨

ಬಸವಿಯರೊಳು ಪಾತಕಿನಿಯರೊಳು ಮ
ತ್ಯಾಗತಿಯರೊಳು ಕೆಳಗೊಳಿದೆ
ಖ್ರೋಸತಿಲ ಖ್ರೋರಗದಿಯಡದೊಳ್ಳಿಂಡಿರ
ಜಸವಳಿ ಜಗವ ಪರ್ಬುಂವುದು

೪೩

ಮಾಲೀಗಾತಿಯ ಮಡಿವಳತಿಯ ಕಣಿತಿಯ
ಸೂಲಗಿತ್ತಿಯ ಸೂಳಿಯನು
ಅಲೋಚನೆಗಂತರಂಗಕೆ ಬರಿಸದೆ
ಮೇಲರಿತಹುದು ಮೇರೆಯೋಳು

೪೪

ಬಸಿರಿಯ ಬಾಣಂತಿಯ ಬೀನೆವಡದರೆ
ಹಸುಮಕ್ಕಳ ಹಯನುಗಳು
ಬಸವಳಿಸದೆ ಬಳಲಿಸದೆ ಬಯ್ದದೆ ಬಗೆ
ಯೋಸಿದುಚತಡೊಳೋಳುವುವುದು

೪೫

ಹೆಮೆಟ್ರಾಪದುತ್ತಾ ನಡೆದುಕೊಳ್ಳಬೇಕು. ೪೧. ಅಸೂಯಿಗೊಂಡವರು ಎಷ್ಟೇ ಕೆದಕಿ
ಪರೀಕ್ಷೆಸಲಿ, ಮಮತೆಯುಳ್ಳವು ಕೆದಕದೆ ಸುಮೃದಿರಲಿ, ತಮ್ಮ ನಡತೆಯಲ್ಲಿ ಯೂವ
ಲೋಪವೂ ಕಂಡುಬಿರದಂತೆ ಬೈಸ್ತಾಪನ್ನು ಗ್ರಹಿಸ್ತೀಯರು ಮೇರೆಯಬೇಕು.
೪೨. ಬಸವಿಯರೊಡನೆ, ಪಾತಕಿಯರೊಡನೆ, ಅಸತಿಯರೊಡನೆ ಸ್ವೇಹವನ್ನು
ಬೆಳಸದೆ, ಹೊಸಿಲು ದಾಟದೆ ಇದ್ದರೆ ಪತಿಪ್ರತೆಯರ ಕೀರ್ತಿಲತೆ ಲೋಕಕ್ಕೆಲ್ಲಾ
ಹಬ್ಬಿತ್ತದೆ. ೪೩. ಹೂವಾಡಿಗಿತ್ತಿ, ಆಗಸಗಿತ್ತಿ, ಕಣ ಹೇಳುವವಳು, ಸೂಲಗಿತ್ತಿ,
ಸೂಳಿ ಇವರನ್ನು ಅಂತರಂಗಕ್ಕೆ ತಂದುಕೊಳ್ಳದೆ, ಇವರೊಡನೆ ಸಮಾಲೋಚನೆಯನ್ನು
ಮಾಡದೆ ಅವರ ಸ್ವಭಾವವನ್ನು ಮಿಶಿಯರಿತು ತಿಳಿದುಕೊಂಡಿದ್ದರೆ ಸಾಕು.
೪೪. ಬಸುರಿ, ಬಾಣಂತಿ, ರೋಗಿ, ಎಳಿಯ ಮಕ್ಕಳು, ದನಕರುಗಳು ಇವರನ್ನು
ಶ್ರೀಗುಂದಿಸದೆ, ಆಯಾಸ ಪಡಿಸದೆ, ನಿಂದಿಸದೆ, ಮನಸ್ಸರಿತು ಯೋಗ್ಯರೀತಿಯಿಂದ

ನೀತಿ ವರ್ತನಗಳ ನಿಯಮಿತ ಹಿರಿಯರ
ಮಾತುಗಳನು ಮನಗೊಳಿಸಿ
ಆ ತರದೊಳು ನಡೆದವನಿಯೋಳಿಧಿಕ ಏ
ಶಾಂತಿವಡೆಪ್ರದು ಕಾಂತೆಯರು

೪೯

ತಡೆಯದೇಳಮೈಯೋಳು ತಂದೆತಾಯಿಗಳಿಗೆ
ನಡುವರೆಯದೊಳು ನಲ್ಲಬಿಗೆ
ಕಡುಮುದುಪಾದ ಕಾಲದೊಳು ತನ್ನಣುಗರಿ
ಗಡಕಮೇನಿಪ್ರದಬಲೆಯರು

೫೦

ಈ ರೀತಿಯೋಳಿಪ್ರದೇಕಪಟ್ಟಿಯರಿಗೆ
ನಾರಾಯಣನಾಜ್ಞಿಯೆಂದು
ಅರ್ಥದು ತಿಳಿಬರಿಪ್ರದೋಡನೆ ಕೈ
ಸೇರುವುವಿಷ್ಟುಸಿದ್ಧಿಗಳು

೫೧

ಆರಿತಾಚರಿಸಿಯವಿಲ ಶಾಸ್ತ್ರತತ್ವವ
ನರಿಯದವರಿಗರಿಲುಷುತ್ತ
ಮೆರವ ಸದ್ಗುರುಗಳ ಮೆಲ್ಲದಿದಾವರೆ
ಗರಗಿ ಭಕ್ತಿಯನೆಸಗುವ್ಯದು

೫೨

ಸಲಹುವ್ಯದು ಸಾಧ್ಯಿಯ ಕರ್ತವ್ಯ. ೪೯. ನೀತಿನಡತೆಗಳನ್ನು ನಿಯಮಿಸುವ ಹಿರಿಯರ
ಮಾತುಗಳನ್ನು ಅರ್ಥಮಾಡಿಕೊಂಡು ಅದರಂತೆ ನಡೆದು ಲೋಕದಲ್ಲಿ ಪತಿಪ್ರತೆಯರ
ಕೀರ್ತಿಯನ್ನು ಪಡೆಯಬೇಕು. ೫೦. ಬಾಲ್ಯದಲ್ಲಿ ತಂದೆತಾಯಿಗಳಿಗೆ, ಪ್ರಾಯದಲ್ಲಿ
ಗಂಡವಿಗೆ ಮುಟ್ಟಿನಲ್ಲಿ ತನ್ನ ಮಕ್ಕಳಿಗೆ ವಿಧೇಯರಾಗಿ ಅಬಲೆಯರು ನಡೆಯಬೇಕು.
೫೧. ಹೀಗೆ ನಡೆಯಬೇಕೆಂಬುದು ಪತಿಪ್ರತೆಯರಿಗೆ ನಾರಾಯಣನ ಆಜ್ಞೆಯೆಂದು
ಭಾವಿಸಿ ನಡೆದುಕೊಂಡರೆ ಇವ್ವಾರ್ಥಗಳು ಆಗೇ ಲಭಿಸುವ್ಯವು. ೫೨. ತಿಳಿವಳಿಕೆಯಿಂದ
ನಡೆಯುತ್ತ, ಸಮಸ್ತ ಶಾಸ್ತ್ರದ ಅರ್ಥವನ್ನು ತಿಳಿಯದವರಿಗೆ ತಿಳಿಸುತ್ತ, ಗುರುಗಳಿಗೆ

ಕೇಳುದೇವತೆಗಿರಗದೆ ಕಿರಿಯರ ಮಾತ
ಕೇಳದೆ ಕೇಳಿಗಿಳಿಯದೆ
ವಿಳುಲೋಕವ ಪ್ರೋಡೆಯಿಡೊಳಿಟೊಳೈಪ್ರವ
ನಾಳುತನವನಾದರಿಪ್ರದು

೫೦

ಚೆನ್ನಿಗ ಚಿಕದೇವರಾಯನ ಸಂಚಯ
ಹೊನ್ನಮ್ಮೆನ್ನಮುದರ ಕಬ್ಬಿದೊಕು
ಉನ್ನತಿವಡೆದೊಗೆದುದು ನಾಲ್ಕನೆಯ ಸಂಧಿ
ಸನ್ನುತ ಗುಣಸಂಬಂಧಿ

೫೧

ನಮಸ್ಕಾರಸುತ್ತ ಭಕ್ತಿಯನ್ನ ತೋರಿಸಬೇಕು. ೫೦. ಕ್ಷುದ್ರದೇವತೆಗಳಿಗೆ ನಮಸ್ಕಾರಿಸದೆ
ಕಿರಿಯರ ಮಾತನ್ನ ಕೇಳದೆ, ಕೇಳುತನಕ್ಕೆ ಇಳಿಯದೆ ವಿಳುಲೋಕವನ್ನ
ಹೊಟ್ಟೆಯೊಳಿಟ್ಟು ರಕ್ಷಿಸುವವನ ದೊರೆತನವನ್ನ ಗೌರವಿಸಬೇಕು. ೫೧. ಚೆನ್ನಿಗ
ಚಿಕದೇವರಾಯನ ಸಂಚಯ ಹೊನ್ನಮ್ಮೆನ್ನ ರಚಿಸಿದ ಶಾವ್ಯದಲ್ಲಿ ಖ್ಯಾತಿಪಡೆದ
ಗುಣದಿಂದ ಕೂಡಿದ ನಾಲ್ಕನೆಯ ಸಂಧಿ ಮನ್ವತೆ ಪಡೆಯಿತು.

ಬದನೆಯ ಸಂಧಿ

ಅಮರ್ತಾಗಡೆವ ಸಮಯದೊಳಲ್ಲಿ ನೇರೆದ
ದುರುಪರಂತಃಕ್ಷರಿವಡೆಯೆ
ಕಮಲೆಗೆದೆಯನಿಂಬುಗೋಳಿಸಿದ ಪುರುಷೋ
ತ್ವಮನಡಿಗಾನೀರಗುವೆನು

೮

ಕಡೆವುದನುಳಿದು ಕಾದಿಹ ಬಿಡುಗಣ್ಣಾರ್
ಗಡಣಂಗಳ ಕಡೆಗಳಿಸಿ
ಒಡನೆ ನಾರಾಯಣನುರವ ಸೇರಿದ ಶಿರಿ
ಮುಡದಿಯಡಿಗೆ ವಂದಿವೆನು

೯

ತಂದೆ ತಾಯಿಗಳೊಡವುಷ್ಟದರತ್ತೆ ಮಾ
ವಂದಿರು ಸಕಲ ಬಾಂಧವರು
ಕುಂದದೆ ನಲ್ಲಿಂಡಿರ ಕೂತುಪಚರಿ
ವಂದವನನುವಿಷಿಸುವೆನು

೧೦

ಬೇಣ್ಣ ಹೆತ್ತವರ ಬಳಗ ಬಳಿವುದು ಬೇಗ
ಬೇಣ್ಣ ಹೆತ್ತವರು ಹೆಚ್ಚಿವರು
ಬೇಣ್ಣ ಹೆತ್ತುದರಿಂದೆ ಹೆಸರಿಸಿಕು ಏಗೆ
ಬಣ್ಣವೇರಿತು ಶಾಲ್ಭಡಲು

೧೧

೧. ಅಮೃತಮಂಥನದ ಕಾಲದಲ್ಲಿ, ಅಲ್ಲಿ ಸೇರಿದ್ದ ಅಮರರು
ಆಶ್ಚರ್ಯಾಪದುವಂತೆ ಲಕ್ಷ್ಮಿಗೈ ತನ್ನ ಹೃದಯದಲ್ಲಿ ಸಾನವನ್ನು ಹೊಟ್ಟಿ ಪುರುಷೋತ್ಮನ
ಪಾದಕಮಲಗಳಿಗೆ ನಮಸ್ಕಾರಿಸುತ್ತೇನೆ. ೨. ಕ್ಷೀರಸಮುದ್ರವನ್ನು ಕಡೆಯುತ್ತಿದ್ದುದನ್ನು
ನಿಲ್ಲಿಸಿ, ಬೆರಗುಗಣ್ಣಳಿಂದ ಕೂಡಿದ ದೇವದಾನವರನ್ನು ಅಲಕ್ಷಿಸಿ ನಾರಾಯಣನ
ವಕ್ಕಾಸಳವನ್ನು ಸೇರಿದ ಲಕ್ಷ್ಮೀದೇವಿಗೆ ವಂದಿಸುತ್ತೇನೆ. ೩. ತಂದೆತಾಯಿಗಳನ್ನು
ಒಡಹುಟ್ಟಿದವರನ್ನು ಅತ್ಯಮಾವಂದಿರನ್ನು ಸಕಲ ಬಂಧುಗಳನ್ನು ಉಣವಿಲ್ಲದೆ
ಪ್ರೀತಿಯಿಂದ ಸಾಳಿಯಿರು ಉಪಚರಿಸುವ ಕ್ರಮವನ್ನು ಅನುವಾದಿಸುತ್ತೇನೆ. ೪. ಹೆಣ್ಣು
ಹೆತ್ತವರ ಬಳಗ ಬೇಗ ಬೇಗ ಬೆಳಿಯುತ್ತದೆ. ಹೆಣ್ಣು ಹೆತ್ತವರು ಹೆಚ್ಚಿತ್ತಾರೆ. ಹೆಣ್ಣು
ಹೆತ್ತದಿರಿಂದ ಹೆಸರು ಬರುತ್ತದೆ. ಅದರಿಂದಲೇ ಕ್ಷೀರಸಮುದ್ರದ ಕೀರ್ತಿ ಹೆಚ್ಚಿತು.

ಹೆನ್ನಿಂದ ಹೆಮೇಗೋಂಡನು ಹಿಮವಂತನು
 ಹೆನ್ನಿಂದ ಭ್ರಗು ಹೆಚ್ಚದನು
 ಹೆನ್ನಿಂದ ಜನಕರಾಯನು ಜಸವದೆದನು
 ಹೆನ್ನಿ ನಿಂದಿಸಲೇಕೆ ಹೆರರು

೫

ಹಿರಿಂದಿಯ ಸೀತೆಯ ರುಕ್ಣೀಯ ಶ್ರೀ
 ಹರಿಯೋಡನೋಂದೆ ಹಂತಿಯೋಳು
 ಇರಿಸಿ ಪೂಜೆಯನೋಡರಿಸುವರು ಹಿರಿಯರು
 ಹರಿಕಚ್ಚೋಡವರು ಹೆನ್ನಿಸ್ತೇ

೬

ಹೆನ್ನಿಲ್ಲವೇ ನಮ್ಮೇಲ್ಲ ಪಡೆದ ತಾಯಿ
 ಹೆನ್ನಿಲ್ಲವೇ ಪೂರೆದವಳು
 ಹೆನ್ನಿ ಹೆನ್ನಿಂದೇತಕೆ ಬೀಳುಗಳೆವರು
 ಕೆನ್ನಿ ಕಾಣದ ಗಾವಿಲರು

೭

ಕುವರನಾದೊಡೆ ಬಂದ ಗುಣವೇನದರಿಂದ
 ಕುವರಿಯಾದೊಡೆ ಕುಂದೇನು
 ಇವರಿವರ್ಕರೋಳೀಳ್ಳಿಪಡೆದವರಿಂದ
 ಸವನಿಪುಂಡಿಹವರಷಾಖ್ಯ

೮

ಇ. ಹಿಮವಂತ ಹೆನ್ನಿಂದ ಹೆಮೈಪಡೆದನು. ಹೆನ್ನಿಂದ ಭ್ರಗುವಿಗೊ ಶೀತ್ರ. ಹೆನ್ನಿ ನಿಂದ ಜನಕನಿಗೆ ಖ್ಯಾತಿ, ಆದ್ದರಿಂದ ಇತರರು ಹೆನ್ನಿನ್ನು ಏಕೆ ನಿಂದಿಸಬೇಕು? ೬. ಲಕ್ಷ್ಮಿ ಸೀತೆ, ರುಕ್ಣಿ ಇವರನ್ನು ಶ್ರೀಮನ್ನಾರಾಯಣನೋಡನೆ ಒಂದೇ ಪಂಕ್ತಿಯಲ್ಲಿ ಕೂಡಿಸಿ ಪೂಜಿಸುತ್ತಾರೆ, ಹಿರಿಯರು. ಅವರೆಲ್ಲ ಹೆನ್ನೇ ಅಲ್ಲವೇ? ೭. ನಮ್ಮೇಲ್ಲ ಹಡೆದ ತಾಯಿ ಹೆನ್ನಿಲ್ಲವೇ? ನಮ್ಮೆನ್ನು ಸಾಕಿದವಳು ಹೆನ್ನಿಲ್ಲವೇ? ಕೆನ್ನಿ ಕಾಣದ ಮೂರ್ಚಿರು ಹೆನ್ನಿ ಹೆನ್ನಿ ಎಂದು ಹೀನವಾಗಿ ಏಕೆ ಕಾಣಿವರೋ ತಿಳಿಯದು. ೮. ಕುಮಾರನಾದರೆ ಹೆಚ್ಚಿನ ಗುಣವೇನು? ಕುಮಾರಿಯಾದರೆ ಹೆಚ್ಚಿನ ಕುಂದೇನು? ಇವರಿಬ್ಬರಲ್ಲಿ ಯಾರಿಂದ ಅಭಿವೃದ್ಧಿ ಹೊಂದುತ್ತಾರೇಯೋ ಅವರಿಂದ ಇಹಪರಸುಖಿಗಳು ಲಭಿಸುತ್ತವೆ.

ಕುಲಪುತ್ರನೋದಿ ತಿಳಿದು ನಡೆದಲ್ಲದೆ
ಕುಲವನುಧರಿಸಲರಿಯನು
ಕುಲಪುತ್ರಿಯೋಳ್ಳವರನಿಗಿತ್ತ ಮಾತ್ರಕಿ
ಕುಲಕೋಟಿಯನುಧರಿತಜು

೬

ಒಸುರೊಳೊಗೆದು ಬಳಿದೇಕ ರೀತಿಯೋಳ್ಳಲ್ಲ^೩
ಸಿಸುಗಳಿದೋದಮೇನು ಬಳಿಕ
ಒಸೆದಿತ್ತುದನೋಡಬಹುವಜು ಹೇಳು ಗಂಡು
ಪಸುಗಿಗೊಂಬನು ಬಲ್ಲೆಯೋಳ್ಳ

೮೦

ಪುಟ್ಟಿದ ಮನೆಯೋಳ್ಳ ಶೋರಿ ಪುರುಂಗೊಂಬ
ದಿಟ್ಟ ಗಂಡುಗಳಂತಿರಲಿ
ಕೊಟ್ಟುದರಿಂದ ತಣಿವ ಕುವರಿಗೆ ಮನ
ಮುಟ್ಟ ಕೊಡುವುದು ಕೋವಿದರು

೮೧

ಎನ್ನ ಹೆತ್ತುವರಿವರೀ ಮನೆಯೋಡವೆಗ
ಳಿನ್ನವೆಂದೆರವಿಲ್ಲದಿವ್ರ
ಕೈಯುನನಸರಿಗೆನ್ನೆಪರಮುರೆ
ಮನ್ನಸುವುದು ಮಮತೆಯೋಳ್ಳ

೮೨

೬. ಕುಲಪುತ್ರನು ವಿದ್ಯಾಭ್ಯಾಸಮಾಡಿ, ಅದನ್ನು ಅರ್ಥಮಾಡಿಕೊಂಡು ನಡೆದು ಕೊಂಡ ಹೊರತು ಕುಲವನ್ನು ಉದ್ದರಿಸಲಾರನು. ಕುಲಪುತ್ರಿಯನ್ನು ಒಳ್ಳೆಯ ಗಂಡನಿಗೆ ಕೊಟ್ಟಿದ್ದು ಮದುವೆ ಮಾಡಿದ ಮಾತ್ರಕ್ಕೆ ಅವಳು ಕುಲಕೋಟಿಗಳನ್ನು ಉದ್ದರಿಸುವಳು.
೮೦. ಒಂದೇ ಒಸುರಿನಿಂದ ಬಂದು, ಬೆಳಿದು ಒಂದೇ ರೀತಿಯಲ್ಲಿ ಎಲ್ಲ ಮಕ್ಕಳು ಇದ್ದರೂ ಅನಂತರ ಹೆನ್ನಲ್ಲಿ ತನಗೆ ಶ್ರೀತಿಯಿಂದ ಕೊಟ್ಟಿದ್ದನ್ನು ಸ್ವೀಕರಿಸಿ ಸಂತೋಷಪಡುವಳು. ಗಂಡು ಪೌರುವದಿಂದ ತನ್ನ ಪಾಲನ್ನು ಬಿಲವಂತದಿಂದ ತೆಗೆದುಕೊಳ್ಳುವನು.
೮೧. ಹುಟ್ಟಿದ ಮನೆಯೋಳ್ಳಗೆ ಕಲಹಮಾಡಿ, ದ್ರವ್ಯವನ್ನು ಪಡೆಯುವ ಗಂಡುಮಕ್ಕಳು ಹಾಗಿರಲಿ. ತಮಗೆ ವಿಶ್ವಾಸದಿಂದ ಕೊಟ್ಟಪ್ಪರಿಂದ ತೃಪ್ತಿಹೊಂದುವ ಹೆನ್ನಲ್ಲಿ ಮಕ್ಕಳಿಗೆ ನಾಯಿವಾಗಿ ಮನತುಂಬಿ ಬಲವರು ಕೊಡಬೇಕು. ೮೨. ‘ನನ್ನ ಹೆತ್ತುವರು ಇವರು. ಈ ಮನೆಯ ಬದವೆ ಆಸಿಗಳು ನನ್ನವು’ ಎಂದು ಹೆನ್ನಲ್ಲಿಮಕ್ಕಳು ಆಸೆಪಡುವುದಿಲ್ಲ. ಅಂಥ ಹೆನ್ನಲ್ಲಿಮಕ್ಕಳನ್ನು ಇತರರಿಗೆ ಕೊಡುವವರೆಗಾದರೂ ಮಮತೆಯಿಂದ ಚೆನ್ನಾಗಿ ಕಾಣ

ಅರಿತು ನಿಟ್ಟಿನೇ ಗಂಡುಮಕ್ಕಳಿಂದತೆರೆಯ
ದೆರಕದೊಳಿಸಿವ ವೆಣ್ಣಳನು
ಜ್ಯೋರನೋಟದಿಂದ ನೋಡದೆ ಜ್ಯೋಲೆನಿಸದೆ
ಮರುಕವರಣಿ ಮನ್ಮಾಪ್ರದು

೮೯

ಹದುಳಗೊಳಿಸಿ ಪಲಬಿಗೆ ಪಸದನಗಳ
ಬ್ರಹ್ಮಗಿಸಿ ಜ್ಯೋಂದೊಡಿಗಿಗಳ
ಮದುವೆಗೆ ನೆರೆದ ಹೊಕ್ಕಳ ನಿಟ್ಟವ
ರಡೆಗೊಳಿಪಂತೆಸಗುವುದು

೯೦

ಸುಗುಣಾವನು ಸುಚರಿತನಾವನು ಕಸ್ತಿ
ಸೋಗಮದ ಸೊಬಗನಾರೆಂದು
ಬಗೆದು ಭಾವಿಸಿ ವೆಣ್ಣಿಷ್ಟುದು ವಂತದೊ
ಳೊಗೆದೊಳ್ಳುವರನಿಗೊಲಿದು

೯೧

ಅಲೆಗೆಯ್ಯದವಮತಿಯೆಸಗದ ವ್ಯೇರವ
ಬಲಿಸದೆ ಬರಿದೆ ವಳಿಯದ
ಕೊಲೆ ಬೀಗಳಿಂದ ಕೊಂಟೆಗೊಳಿಸದ ಸ
ತ್ಯುಲಕೀಷ್ಟುದು ಕುವರಿಯನು

೯೨

ಹಣಾದಾಗೆ ನಂಟುತನದ ಪತ್ತಿಗೆ ನೇಹ
ದೆಸೀಕಿಗಳಿಂದದೆಗರಿ
ಗುಣ ಜವ್ವನ ಕುಲ ರೂಪುಗುಂದಿದ ನಡೆ
ವೆಣ್ಣಿಕೆಯಲಾಗದು ವೆಣ್ಣಿ

೯೩

ಬೇಕು. ೧೧. ವಿಚಾರಮಾಡಿ ನೋಡಿದರೆ ಗಂಡುಮಕ್ಕಳಿಂತ ಹೆಚ್ಚಾದ ಪ್ರೀತಿಯಿಂದ
ಕಂಗೊಳಿಸುವ ಹೆಣ್ಣುಮಕ್ಕಳನ್ನು ಹೊರಗಿನವರು ಎಂಬ ದೃಷ್ಟಿಯಿಂದ ನೋಡದೆ,
ಅವಳು ಹೊರೆ ಎಂದು ಭಾವಿಸದೆ ಮರುಕದಿಂದ ಕಾಣಬೇಕು. ೧೨. ಸುಖದಿಂದಿರು
ವಂತೆ ನೋಡಿಕೊಂಡು, ಪಾತ್ರಪಡಗಗಳನ್ನು ಒದಗಿಸಿಕೊಟ್ಟಿ ಚಿನ್ನದ ಒಡವೆಗಗಳನ್ನು
ಮದುವೆಗೆ ಸಿದ್ಧಾದ ಹೆಣ್ಣುಮಕ್ಕಳಿಗೆ ನೋಡುವ ಜನರ ಕಸ್ತಿಗೇ ಕಟ್ಟುವಂತೆ ಕೊಟ್ಟು
ಉಪಚರಿಸಬೇಕು. ೧೩. ಸುಗುಣನೂ ಒಳ್ಳೆಯ ನಡತೆಯುಳ್ಳವನೂ ರೂಪವಂತನೂ
ಒಳ್ಳೆಯ ವಂತದಲ್ಲಿ ಹುಟ್ಟಿದವನೂ ಆದ ಕುಮಾರನನ್ನು ಮದುಕಿ ಯೋಚನೆಮಾಡಿ
ಹೆಣ್ಣನ್ನು ಕೊಡಬೇಕು. ೧೪. ತಿರುಗಾಟವಿಲ್ಲದವನು ಕೆಟ್ಟ ಬುದ್ಧಿಯನ್ನು ಬಳಸದ,
ವೈರವನ್ನು ಸಾಧಿಸದ, ಸುಮೃದ್ಧಮೈ ಬಯ್ದಿದ, ಹಿಂಸೆ, ಬೈಗುಳಿಗಳಿಂದ ತೊಂದರೆ
ಕೊಡದ ಸತ್ಯಲದಲ್ಲಿ ಹುಟ್ಟಿದ ಗಂಡಿಗೆ ಮಗಳನ್ನು ನೀಡಬೇಕು. ೧೫. ಹಣಾದಾಸೆಗಾಗಿ,
ನಂಟಸ್ಕಿರೆಯ ಬಲವಂತಕ್ಕಾಗಿ ಸ್ವೇಹದ ಭಾರಕ್ಕಾಗಿ ಗಂಟುಬಿದ್ದು ಗುಣ, ಯೌವನ,

ಜಡನಿಗೆ ಜಾತಿಹೀನನಿಗೆ ಚಂಚಲನಿಗೆ
ಕಡುಮೂರಿನಿಗೆ ಗಾಂವನಿಗೆ
ಬಡತನದೊಳು ಬಲು ಬವಸೆಗೊಂಬವನಿಗೆ
ಕೊಡಲಾಗದು ಕುವರಿಯನು

೮೮

ಬಾಳಿ ಬದುಕಿ ತಕ್ಕೆವಿಲ್ಲದ ತಮ್ಮತೆ
ಬಾಳಲೀಳಸುವ ಬಾಲಕಿಯ
ಬೀಳುಗುವರನಿಗೆ ಬೀಲಿಗೈದರಂಬುದ
ಕೇಳಿ ಕಿವಿಯ ಮುಚ್ಚುವುದು

೮೯

ತನ್ನ ಮನೆಯೋಳುಂಡು ತವರುಮನೆಯ ಸಂ
ಪನ್ನವಕ್ಕೊಂಬ ಬೆಣ್ಣಳಿಗೆ
ಪ್ರೋನ್ನ ತೋಡಿಗೆ ಪ್ರೋಸದುಗುಲಂಗಳನಿತ್ತ
ಮನ್ನಿಸುವುದು ಮನವರಿತು

೯೦

ಬಡವರಾವೆಮಗೆಲ್ಲ ಬಪ್ಪುದೊಡವೆಯೆಂದು
ಕಡುದೈನ್ನವಾಡಿ ಕಳಿಯದೆ
ಉಡದೆ ತೊಡದೆ ತಾವುಳಿದು ತನುಚೆಯರಿ
ಗುಡುತೊಡುವ್ರೋಡವೆ ಕೊಡುವುದು

೯೧

ತನ್ನ ತವರುಮನೆಯವರಿತ್ತ ಹಿತ್ತಲೆ
ಪ್ರೋನ್ನಿಂದು ಬಗೆದು ಪ್ರೂಜಿಸುವ
ಕನ್ನೆಯರೊಳು ಕಡುಗೂರ್ಮೆಯನೊಡರಿಸಿ
ಪ್ರೋನ್ನ ರನ್ನದೊಳು ಪ್ರೂಜುವುದು

೯೨

ಹುಲ, ರೂಪುಗಳಿಲ್ಲದ ನಡೆಯುವ ಹೆಣಕ್ಕೆ ಹೆಣ್ಣು ಕೊಡಬಾರದು. ೮೮. ಸೋಮಾರಿಗೆ,
ಹುಲಹೀನನಿಗೆ, ಚಂಚಲಪ್ರವೃತ್ತಿಯಿಳ್ಳವನಿಗೆ, ಹರಮಾರಿಗೆ, ಬುದ್ಧಿಹೀನನಿಗೆ ಚಂಚಲ
ಪ್ರವೃತ್ತಿಯಿಳ್ಳವಗೆ, ಹರಮಾರಿಗೆ, ಬುದ್ಧಿಹೀನನಿಗೆ, ಬಡತನದಲ್ಲಿ ನರಳುವವನಿಗೆ
ಮಗಳನ್ನು ಹೊಡಬಾರದು. ೯೯. ಬಾಳಿ ಬದುಕಿ ತೈಟ್ಟಿಯಿಲ್ಲದೆ ಇರುವ ತಮ್ಮತೆ
ಬದುಕಲು ಇಟ್ಟಿಸುವ ಕನ್ನೆಯನ್ನು ಅಯೋಗ್ನಿಗೆ ಮಾರಿದರು ಎಂಬ ಮಾತನ್ನು ಕೇಳಿ
ಕಿವಿಯನ್ನು ಮುಚ್ಚಿಕೊಳ್ಳಬೇಕು. ೧೦. ತನ್ನ ಮನೆಯಲ್ಲಿ ಉಂಟಾದ ತವರುಮನೆಯ
ಸಂಪತ್ತು ಅಭಿವೃದ್ಧಿಯಾಗಲಿ ಎಂದು ಬಯಸುವ ಹೆಣ್ಣಗಳಿಗೆ ಚಿನ್ನದ ಆಭರಣಗಳನ್ನೂ
ಹೊಸ ವಸ್ತುಗಳನ್ನೂ ಕೊಟ್ಟು ಮನತುಂಬಿ ಗೌರವಿಸಬೇಕು. ೧೧. ‘ನಾವು ಬಡವರು,
ನಮಗೆಲ್ಲಿಂದ ಬರುತ್ತದೆ ಬಡವೆ’ ಎಂದು ದೈನ್ಯವನ್ನು ತೋರಿಸದೆ ತಮ್ಮ ವಸ್ತುಲಂಕಾರ
ಗಳನ್ನು ಕಡಮೆ ಮಾಡಿಕೊಂಡು ಮಕ್ಕಳಿಗೆ ಬಡವೆ ವಸ್ತುಗಳನ್ನು ಕೊಡಬೇಕು.
೧೨. ತನ್ನ ತವರುಮನೆಯರು ಕೊಟ್ಟಿ ಹಿತ್ತಾಳಿಯೇ ಚಿನ್ನ ಎಂದು ಭಾವಿಸಿ ಗೌರವಿಸುವ
ಹೆಣ್ಣಮಕ್ಕಳಲ್ಲಿ ಹೆಚ್ಚಿನ ವಾತ್ಸಲ್ಯವನ್ನು ತೋರಿಸಿ ಅವರನ್ನು ಚಿನ್ನರನ್ನಗಳಿಂದ

ಪುಟ್ಟದಂದದಿ ಬಂದು ಬೋಕ್ಕಳೆಂದಣಾಗಿಯ
ನೆಟ್ಟನೆ ನಿಂದಿಸದಂತೆ
ಕಟ್ಟದ ಹಲಕೆಲವೊಡವೆಗಳನು ಕೈ
ಬಿಟ್ಟು ಕೊಡುವುದು ಬೇಸರದೆ

೨೬

ಬೇಡಿ ಬೇಡಿದ ವಸ್ತುವ ಬೇಣ್ಣಿಗೆ
ನೀಡುವ ನೇಮಗಾರಿಗೆ
ಹೋಡಶದಾನದ ಫಲ ಸುಲಭದೊಳು ಕೈ
ಗೂಡುಪುಡೆಂಬರುತ್ತಮರು

೨೭

ಅನ್ನಪಾನದೊಳಾಭರಣ ವಸನದೊಳು
ಮನಸ್ಕೆಯೊಳು ಮನಪೋಲಿದು
ಕನ್ನರನ್ನಯರು ಪರಕ್ಕೆಗ್ಗೆಯಲೂ ಮನ
ಯುನ್ನತಿವಡೆದೊಳಪ್ಪುವುದು

೨೯

ಅದರಿಂದ ಹೊಕ್ಕಳನಾದರಿಪ್ಪುದು
ಮುದವೇರಿಪ್ಪುದು ಮುದ್ದಿಪ್ಪುದು
ಮದುವೆ ಮಂಗಲದೊಳು ಮನಪೋಲಿದವರಿಗೆಂ
ದೊಡವಿಪ್ಪುದುಚತ ವಸ್ತುವನು

೨೯

ಗೌರವಿಸುವುದು ಧರ್ಮ. ೨೯. ‘ತಾನು ಹುಟ್ಟಿದಂತೆಯೇ ಬರಿಗೈಯಿಂದ ಬಂದು ಸೇರಿ ಕೊಂಡಳು’ ಎಂದು ಮಗಳನ್ನು (ಗಂಡನ ಮನೀಯವರು) ದೂರದಂತೆ, ಹೊಸದಾದ ಹಲಕೆಲವು ಒಡವೆಗಳನ್ನು ಧಾರಾಳವಾಗಿ ಬೇಸರಿಸದೆ ಅವಳಿಗೆ ಕೊಡಬೇಕು. ೩೧. ಹೆಣ್ಣು ಮಗಳು ಕೇಳಿ ಕೇಳಿದ ವಸ್ತುಗಳನ್ನು ಹೊಡುವ ನಿಷ್ಣಾವಂತರಿಗೆ ಹದಿನಾರು ದಾನಗಳ ಪುಣಿಪಳ ಸುಲಭದಲ್ಲಿ ಕೈಸೇರುತ್ತದೆ ಎನ್ನುತ್ತಾರೆ ಶ್ರೀಪತ್ರ. ೩೩. ಅನ್ನಪಾನ ಗಳಿಂದ ಆಭರಣ ವಸ್ತುಗಳಿಂದ, ಗೌರವದಿಂದ ಮನಃಪೂರ್ತಿಯಾಗಿ ಕನ್ನಾಮಣಿಗಳು ಹರಿಸಿದರೆ ಆ ಮನೆ ಅಭಿವೃದ್ಧಿಯಾಗುತ್ತದೆ. ೩೪. ಆದ್ದರಿಂದ ಹೆಣ್ಣುಮಕ್ಕಳನ್ನು ಆದರಿಸಬೇಕು, ಸಂತೋಷಪಡಿಸಬೇಕು, ಶ್ರೀತಿಸಬೇಕು, ಮದುವೆ ಮಂಗಳಮಹಿತ್ರಗಳಲ್ಲಿ ಮನವಾರೆ ಅವರಿಗೆ ಯೋಗ್ಯವಾದ ಉದುಗೊರೆಗಳನ್ನು ನೀಡಬೇಕು.

ಸಣ್ಣ ಬಣ್ಣದ ಸೀರೆಯ ಪೂರ್ವರವ ೩೦
 ಬಣ್ಣ ಪಲವು ಭಕ್ತಿ ಗ್ರಂತಿ
 ಕಣ್ಣವಿಡಿದುದನು ಕಳುಹಿಸುವುದು ತನ್ನ
 ಹೆಣ್ಣಿದ್ದ ಮನಗೆ ಬೇಸರದೆ

೨೨

ಅಂದಂದಿಗೆ ನೆನೆನೆನೆದು ನೇಹದೊಳಿಸ್ತು
 ಕಂದನೆಂತಿರ್ದೆಪಳಿಂದು
 ಬಂದ ಬಂದವರ ಬಣ್ಣಿಸಿ ಕೇಳುವುದು ಮನ
 ದಂದು ಮಾನಿಸರನಟ್ಟುವುದು

೨೩

ಬರಿಸುವುದೊಂದೂರೋಳಿರ್ಜಾನುಪಚಾರ
 ವರಸಿ ಪಾರಣೆ ಪರ್ವಗಳಿಗೆ
 ನೆರೆಯೂರೊಳು ಒಳುವ ನಿಜತನುಜೀಯ
 ಕರೆಯಿಸುವುದು ಕಾಲವರಿತು

೨೪

ತಂದೆಯ ಮನೆಯಿಂದ ತಂದೇನೇ ವಸ್ತುವ
 ನೆಂದೇಳ್ಳಿಯು ಕೊಳುವಂತೆ
 ಬಂದ ಬಂದಾಗ ಬರಿದೆ ಕಳುವದೆ ಹೆಣ್ಣಿ
 ಗೊಂದರೆಯೊಡವೆಗೊಡುವುದು

೨೫

೨೨. ಸಣ್ಣದೂ ಬಣ್ಣವೆಳ್ಳುದ್ದೂ ಆದ (ಅಥವಾ ಮಿರುಗುವ ಬಣ್ಣವಿಲ್ಲದ) ಸೀರೆಯನ್ನೂ ಹೂವಿನ ಸರವನ್ನೂ ರುಚಿಕರವಾದ ತಿಂಡಿಗಳನ್ನೂ, ಕಣ್ಣಿಗೆ ಅನಂದವುಂಟು ಮಾಡುವ ವಸ್ತುಗಳನ್ನೂ ಮಗಳ ಮನಗೆ ಕಳಿಸಿಕೊಡಬೇಕು. ೨೩. ಆಗಾಗ ಅವರನ್ನು ನೆನೆಯಬೇಕು, ನನ್ನ ಮಗಳು ಹೇಗಿದ್ದಾಳೆ ಎಂದು ಅವಳ ಕ್ಷೇಮವನ್ನು ವಿಚಾರಿಸಿ ಕೊಳ್ಳಬೇಕು. ಮನಸ್ಸು ಮಾಡಿ ಬೇಕಾದವರನ್ನು ಅವರ ಬಳಿಗೆ ಕಳಿಸಿಕೊಡುವುದೂ ಅವಶ್ಯಕ. ೨೪. ಒಂದೇ ಉರಿನಲ್ಲಿರುವ ಮಗಳನ್ನು ಹಬ್ಬ, ಪಾರಣೆಗಳಿಗೆ ಉಪಚಾರ ಮಾಡಿ ಕರೆಸಿಕೊಳ್ಳಬೇಕು. ಬೇರೆ ಉರಿನಲ್ಲಿರುವ ಮಗಳನ್ನು ಸಮಯ ನೋಡಿ ಕರೆಸಿಕೊಳ್ಳುವುದು ಯೋಗ್ಯ. ೨೫. ತಂದೆ ಮನೆಯವರು ಕೊಟ್ಟ ವಸ್ತು ಇದು ಎಂದು ಹೇಣ್ಣು ಹೇಳಿಕೊಂಡು ಹೆಮೆಪಡುವಂತೆ, ಅವಳು ಬಂದು ಬಂದಾಗ ಬರಿಯ ಕ್ಷೇತ್ರ ಕಳಿಸದೆ ಏನಾದರೂ ಒಂದು ಚೂರು ಒಡವೆ ಕೊಟ್ಟು ಕಳಿಸಬೇಕು.

ಮಂದಿವಾಳದೊಳಾಣ್ವ ಮೇಗಣ ದೂರ
 ತಂದ ತನ್ನಾಲಿಗಿಯನೊಡನೆ
 ಹಿಂದುಮುಂದೆನೀಸದೆ ಹೀಯಾಳಿಸಿ ಏಗೆ
 ನಿಂದಿಸಿ ನೀಕರಿಸುವುದು

೨೮

ಅವೇಕದೊಳು ತನ್ನಾಣ್ವ ನುಡಿಗೇಳ
 ದವಮತಿಗಳನಾಚರಿಪ
 ಕುವರಿಗೆ ಸಲಿಗೆ ಕೊಟ್ಟು ಕೊಬ್ಬಿಪ ತವ
 ರವರ್ತೆಸೆ ವೇಣ್ಣಿಗಾದವರು

೨೯

ಮುಳಿವ ಮೋಡಿಯೋಳಿಪ್ ಮೋನೆವಾತಾಡುವ
 ಪಳಿವ ಪಲವು ಪಾಡುಗಳೇ
 ಅಳಲುವ ಮನವನಡಗಿಸಿಯಾಲಿಗಾಗಿ
 ಅಳಿಯನಿಗಳುಕಿ ನಡೆವುದು

೩೦

ಹೆತ್ತ ಹೇಣ್ಗಳ ಹೆಚ್ಚಿಸಿ ಮೈಮರೆದು
 ನೃತ್ಯಪ್ರಂತೆ ಮನ್ವಿಸದೆ
 ಸುತ್ತು ಕೆಲಸವ ಕಲಿಸಿ ಗೃಸುವುದೊಡ
 ನೊತ್ತಿ ನುಡಿವುದುಚತವನು

೩೧

೩೧. ಅತಿಸಲುಗೆಯಿಂದ ಗಂಡನ ಮೇಲೆ ದೂರುತ್ತಂದ ತನ್ನ ಮಗಳನ್ನು ಹಿಂದು
 ಮುಂದೆನೀಸದೆ, ಆಕ್ಷೇತಿಸಿ ಬಯ್ದು ಮನಿಗೆ ಸೇರಿಸದೆ ಧಿಕ್ಕರಿಸಬೇಕು.
 ೩೨. ಅವೇಕದಿಂದ ತನ್ನ ಗಂಡನ ಮಾತುಗಳನ್ನು ಕೇಳದೆಕ್ಕಿಲೆಸ ಗಳನ್ನು
 ಆಚರಿಸುವ ಮಗಳಿಗೆ ಸಲಿಗೆಕೊಟ್ಟು ಕೊಬ್ಬಿಸುವ ತವರಿನವರು ನಿಜವಾಗಿ
 ಹೆಣ್ಣನ ದ್ರೇಷಿಗಳು. ೩೩. ಹೋಪಿಸುವ ಗರ್ವದಿಂದ ತಂಬಿದ, ಜಗಳವಾಡುವ,
 ನಿಂದಿಸುವ ಅಳಿಯನಾಗಿದ್ದರೂ ಹಲವಾರು ಕಷ್ಟಗಳಿಗೆ ದುಃಖಿಸುವ ಮನಸ್ಸನ್ನು
 ಹತೋಟಿಯಲ್ಲಿಟ್ಟುಕೊಂಡು ಮಗಳಿಗಾಗಿ ಅಂಥ ಅಳಿಯನಿಗೆ ಹೆದರಿ
 ನಡೆಯಬೇಕು. ೩೪. ಹೆತ್ತ ಹೆಣ್ಣಮಕ್ಕಳನ್ನು ಉಬ್ಬಿಸಿ ಮೈಮರೆತು
 ಉನ್ನತೆಯರಾಗುವಂತೆ ಮಾಡದೆ ಮನೆಯ ಸುತ್ತಮುತ್ತ ಕೆಲಸವನ್ನು
 ಕಲಿಸಿಕೊಡಬೇಕು, ಬೆಂಕ್ಟೆವೇನೆಂಬುದನ್ನು ಮತ್ತೆ ಮತ್ತೆ ಹೇಳಿಕೊಡಬೇಕು.

ಕಂದ ಕೇಳಿನಿಯನು ಕನಲಿ “ಕಾಡಿ”ದೊಡದ
ರಿಂದ ನೀನಳವಳಿಯದಿರು
ಒಂದಡಿಯಂದೊದೊಡೊಡಮದನುಳಿದು ಮು
ತ್ತೊಂದಡಿವಿಡಿದೊಡಬಡಿಸು

೩೫

ಇನಿಯನೊಲಿದು ನಿನ್ನಿಷ್ಟೆಯಿರಿತು ಏಗೆ
ಸನುಮಾನಗೃಹು ಸಂತವಿಸಿ
ಎನಗೋಳಿಗಾದನೆಂದೇಣಿಸಿ ಮೈಮರೆಯದೆ
ಅನುನಯದಿಂದನುಸರಿಸು

೩೬

ಕುಲಕೆ ವೈರಗು ಕೊಟ್ಟ ವೆಕ್ಕೆಂಬುದನರಿ
ತೆಲಗೆ ನೀನೆಮೈ ಬಯಸದೆ
ಅಲ್ಲಗೆವ ನಲ್ಲನೊಳಡಕಮಾಗಿದೇಮೈ
ಕುಲದೇಳ್ಳಿಯ ಕೊನರಿಡಿಸು

೩೭

ಮುಳಿಸು ಬೇಸರು ಹೋಡಿಯಲಸಿಕೆ ಮೋನೆ ಮನ
ದಳಲಂಜಿಕೆ “ದುಗುಡು”ದೊಳು
ತಿಳಿತಿಳಿದಿನಿಯನಿಂಗಿತ ಭೇದಂಗಳ
ನಳುಕಿಯಳುಕ ಅನುಸರಿಸು

೩೮

೩೯. “ಮಗು ಕೇಳು, ಪ್ರಿಯನು ಹೋಪದಿಂದ ಕಾಡಿದರೆ ನೀನು ಅದರಿಂದ ಬೇಸರ
ಪಡಬೇಡ. ಅವನು ಒಂದು ಕಾಲಿನಿಂದ ಒದ್ದರೆ, ಅದನ್ನು ಬಿಟ್ಟು ಇನ್ನೊಂದು
ಕಾಲನ್ನು ಹಿಡಿದು ಅವನನ್ನು ಸಮಾಧಾನಪಡಿಸು. ೪೦. ಗಂಡನು ನಿನ್ನನ್ನು ಪೈಮಿಸಿ ನನ್ನ
ಅಪೇಕ್ಷೆಯನ್ನು ತಿಳಿದು ನಿನಗೆ ಸನ್ಯಾಸಮಾಡಿ ಸಂತೋಷಪಡಿಸಿದರೆ, ಅವನು ನನ್ನ
ವಶನಾಗಿದ್ದಾನೆ ಎಂದು ಮೈಮರೆಯದೆ ಅವನಲ್ಲಿ ಕ್ರಮವರಿತು ನಡೆಯುವದನ್ನು ಕಲಿ.
೪೧. ‘ಕೊಟ್ಟ ಹೆಣ್ಣು ಕುಲಕ್ಕೆ ಹೋರಗು’ ಎಂಬುದನ್ನು ತಿಳಿದುಕೊಂಡು ನೀನು ತವರನ್ನು
ಬಯಸದೆ, ಹಿಂಸಮಾಡುವ ಗಂಡನಲ್ಲಿ ಹೊಂದಿಕೊಂಡಿರ್ದು ನಮ್ಮ ವಂಶದ
ಪಳ್ಳಿಯನ್ನು ಚಿಗುರುವಂತೆ ಮಾಡು. ೪೨. ಹೋಪ, ಬೇಸರ, ಬಿಗುಮಾನ,
ಆಲಸ್ಯ, ಹಿಂಸೆ, ಮನಸ್ಸಿನ ದುಃಖ, ಹೆಡರಿಕೆ, ಚಿಂತೆಯಲ್ಲಿಯೂ ಇನಿಯನ
ಅಭಿಪ್ರಾಯವನ್ನೂ ಭೇದಗಳನ್ನು ತಿಳಿದು ಅಂಜುತ್ತಂಜುತ್ತಾ ಅವುಗಳನ್ನು ನಡೆಸು.

ಕನಣೊಳಾದೊಡಮಿದಿರುವಾತಾಡದ
ಕನಲದೆ ಕಲಹವೆಗದೆ
ಮನೆಯೋಳಗಿರುವೆಮ್ಮೆ ಮಂದಿಗೆ ಬರಿಸೆ
ಮನದನ್ನನ ಮನವ್ಯಾಲಿಸು

೫೯

ಅತ್ಯೇ ಮಾವಂದಿರುಗಳು ಕುರುಗೂಡಿ
ಚತ್ತಪರಿತು ಸೇವೆಯೆಸಗು
ಅತ್ಯಿಗೇ ನಾದಿನಿಯರನನುವರ್ತಿಸು
ಚತ್ತಪರನು ಪೆಮ್ಮೆಗೊಳಿಸು

೬೦

ಸವತಿಯರೊಳು ಸಂಗ್ರಾತಿವೆಂಗಳವ್ಯಾಲು
ನೇವಮಿಲ್ಲದ ನೇಹ “ದೇರಸು”
ಅವರಿವರಂತಿಂತು ನುಡಿದ ಚಾಟಿಗಳಿಗೆ
ಕಿವಿಗಳನಿತ್ತ ಕೇಳಿದಿರು

೬೧

ಮಗಳೇ ನಿನ್ನನಿಯನ ಮನೆಯವರೇಮೊಳ್ಳು
ಪಗೆ ಸಾಧಿಸಿ ಬಯ್ಲೂಡದಕೆ
ಬಗೆಯೋಳು ತಾಳುಮಯನು ಬಲಿದವರೊಳು
ಮೋಗವಂಟದೆ ಮೋನವೆಸಗು

೬೨

೬೭. ಕನ್ನಿನಲ್ಲಾದರೂ ಕೂಡ ಗಂಡನಿಗೆ ಎದುರು ಮಾತನಾಡದೆ, ಕೋಟಿಸದೆ, ಜಗಳಾಡದೆ, ಮನೆಯಲ್ಲಿರುವ ತವರಿನ ನಂಟರನ್ನ ಕರೆಸಿಕೊಳ್ಳದೆ ಮನಃಪ್ರಿಯನ ಮನವನ್ನು ಒಲೀಸಿಕೊ. ೪೦. ಅತ್ಯೇ ಮಾವಂದಿರಿಗೆ ಅಂಜಿ ಪ್ರೀತಿಯಿಂದ ಅವರ ಮನವರಿತು ಸೇವೆಮಾಡು. ಅತ್ಯಿಗೇ ನಾದಿನಿಯ ರೊಡನೆ ಅನುಸರಿಸಿಕೊಂಡು ಹೋಗು, ಹೆತ್ತಪರಿಗೆ ಹೆಮ್ಮೆಯನ್ನು ತಂದುಕೊಡು. ೪೧. ಸವತಿಯರಲ್ಲಿ ಸ್ವೇಷಿತೆಯರಾದ ಹೆನ್ನುಮಗಳ ರೀತಿಯಲ್ಲಿ ನಿವ್ಯಾಂಜವಾದ ಸ್ವೇಹವನ್ನು ಬೇಳಿಸು. ಅವರಿವರು ಹೇಳಿದ ಚಾಟಿಮಾತುಗಳನ್ನು ಕಿವಿಗೊಟ್ಟು ಕೇಳಬೇಡ. ೪೨. ಮಗಳೇ, ನಿನ್ನ ಗಂಡನ ಮನೆಯವರು ನಮ್ಮಲ್ಲಿ ಹಗೆ ಸಾಧಿಸಿ ಬಯ್ಲಿರೆ, ನಿಂದಿಸಿದರೆ, ಅದನ್ನು ತಾಳೆಯಿಂದ ಮನಸ್ಸಿನಲ್ಲಿ ಸಹಿಸಿಕೊಂಡು ಮುಖವನ್ನು ಸಿಂಡರಿಸಿಕೊಳ್ಳದೆ ಮೋನವನ್ನು ತಳೆ.

ಪೇರ್ಕೆಸಿರಿಯಿಂದ ಹಿಗ್ಗಿ ಬೆರೆತು ನಿನ್ನ
ಮೇರೆ ತಾರೆಯ ಏರದಿರು
ಸೇರಿಯೂರಿಗವೆಸಗುವ ಸೇವಕರನು
ಸೈರಕ್ಕಣಿಂಡು ಸಂತವಿಸು

೪೬

ಎಂತು ನಡೆದೊಡಿನಿಯನಿಗಂಬ್ರು ದೊರುವು
ದೆಂತು ನಡೆದೊಡೆಳ್ಳಿಯುಹುದು
ಎಂತು ನಡೆದೊಡೆಲ್ಲರುಮಿದು ಲೇಂಬಿ
ರಂತಿರು ಸಂತೋಷದೊಳು

೪೭

ಇಂತು ಬೇಣ್ಣೆಂಗೆದೆಯೊಳು ನೆಲೆಗೊಳು
ವಂತೆ ಬುದ್ಧಿಯನು ಜೀರುವುದು
ಹಂತೊ ನಲ್ಲಿಂಡಿರ ಪೆಮೆಗಳನೋ
ರಂತೆ ಬಣ್ಣಿಸಿ ಹೈಗಳುವುದು

೪೮

ಅಣ್ಣತಮ್ಮಂದಿರನಿಬರೊಡವುಟ್ಟದ
ಪೇಣ್ಣನು ಪೆಮೆಗೊಳಿಸಿ
ಬಣ್ಣಬಂಗಾರದ ಬಗೆ ಬಗೆಯಿಂದಿತ್ತು
ತಣ್ಣನೆ ತರಿಸಿ ಬಾಳುವುದು

೪೯

ಇಂ. ಅಧಿಕ ಪಶ್ಚಿಮದಿಂದ ಹಿಗ್ಗಬೇಡ. ಸಿರಿಯ ಬೆಂಬಲದಿಂದ ಮೇರೆಮೀರಿ
ನಡೆಯಬೇಡ. ನಿಮ್ಮ ಮನಗೆ ಸೇರಿಕೊಂಡು ಕೆಲಸಮಾಡುವ ಉಳಿಗದವರನ್ನು ಸಹನೆ
ಯಿಂದ ನೋಡಿಕೊ. ೪೪. ಗಂಡ ಹೇಗೆ ನಡೆದುಕೊಳ್ಳಲಿ ಅವನಿಗೆ ಶ್ರಿಯವಾದುದನ್ನೇ
ಹೇಳು, ಮಾಡು. ಹೇಗೆ ನಡೆದುಕೊಂಡರೆ ಪಳ್ಳಿಯಾಗುತ್ತದೆ, ಹೇಗೆ ನಡೆದುಕೊಂಡರೆ
ಎಲ್ಲರು ‘ಸರಿ, ಒಳ್ಳಿಯುದು’ ಎನ್ನುತ್ತಾರೆ - ಹಾಗೆ ಸಂತೋಷದಿಂದಲೇ ವರ್ತಿಸು
ತ್ತಿರು”. ೪೫. ಹೆಣ್ಣುಮಕ್ಕಳ ಮನಸ್ಸಿಗೆ ಹಿಡಿಯುವಂತೆ ತಿಳಿವಳಿಕೆ ಹೇಳಬೇಕು.
ಹಿಂದೆ ಬಾಳಿದ ಸಾಧ್ಯಾಯರು ನಡೆದುಕೊಂಡ ವಿಚಾರಗಳನ್ನು ವರ್ಣಸಿ ಹೊಗಳಬೇಕು.
೪೬. ಒಡಹುಟ್ಟಿದ ಅಣ್ಣ ತಮ್ಮಂದಿರು ಹೆಣ್ಣನ್ನು ಹೆಮ್ಮೆಪಡುವಂತೆ ನೋಡಿಕೊಂಡು
ವಿವಿಧ ರೀತಿಯಲ್ಲಿ ಒಡವೆ ವಸ್ತುಗಳನ್ನು ತಂದುಕೊಟ್ಟು ತೃಪ್ತಿಪಡಿಸಿ ಅವಳ ಬದುಕನ್ನು

ಸೋದರ ಮಾವಂದಿರು ಸೋಸೆಯರಿಗೆ ಚೇ
ಕಾವ ವಸ್ತುವ ಕೈಯೊಡನೆ
ಆದರದಿಂದಳವಡಿಸ್ತುದಲಸದೆ ಸಂ
ಷಾದಿಪ್ರದಿಹಪರಗಳನು

೪೨

ತಂದೆಯೊಡನೆ ತಾಯೊಡನೆ ತನೆಷ್ಠಿಡನೆಯು
ಮೊಂದು ಬಸರೊಳೊಗೊದವರು
ಕುಂದದೆ ಬಾಳುವ ಕುವರಿಗೆ ಕುರುಪುಗೊಂ
ಡೊಂದರೆಯೊಡವೆಗೊಡುವುದು

೪೩

ಕುವರಿಯನಿಂತು ಕೂರ್ಮೇಯೊಳು ಸಲಹಿ ಮ
ತ್ವಾಳನಿತ್ಯೋಳ್ಳಿಪರನಿಗೆ
ಸವೆಯಿದ ಧರ್ಮವ ಸಂಪಾದಿಸಿ ಮಾ
ಧವನ ಮನವ ಬರಿಸುವುದು

೪೪

ಚೆನ್ನಿಗ ಒಕದೇವರಾಯನ ಸಂಚಯ
ಹೊನ್ನಮನ್ನಸುದ್ರ ಕಬ್ಜಿಯೊಳು
ಉನ್ನತಿವಡೆದೊಷ್ಟಿದ್ದೇದನೆಯ ಸಂಧಿ
ಸನ್ನುತ ಗುಣಸಂಬಂಧಿ

೪೫

ಚೆನ್ನಾಗಿ ಮಾಡಿ ತಾವು ಬಾಳಬೇಕು. ೪೨. ಸೋದರಮಾವಂದಿರು ತಮ್ಮ ಸೋಸೆಯರಿಗೆ (ತಂಗಿಯ. ಮಕ್ಕಳಿಗೆ) ಅವರಿಗಿಷ್ಟವಾದ ವಸ್ತುಗಳನ್ನು ಹೊಟ್ಟು, ಆದರಿಸಿ, ಅಲಕ್ಷ್ಯ ಮಾಡದೆ ಅವರನ್ನು ನೋಡಿಕೊಳ್ಳಬೇಕು. ತಾವೂ ಇಹಪರಗಳನ್ನು ಈ ಮೂಲಕ ಸಾಧಿಸಬೇಕು. ೪೩. ಒಂದೇ ಹೊಟ್ಟೆಯಲ್ಲಿ ಹಟ್ಟಿಬಂದ ಸೋದರರು ತಮ್ಮ ತಾಯಿತಂದೆಗಳಲ್ಲಿಯೂ ತಮ್ಮಡನೆಯೂ ಕುಂದದೆ ಬಾಳಿ ಬದುಕಿರುವ ಹೆಣ್ಣು ಮಗಳಾಗಿ (ಸೋದರಿಗಾಗಿ) ಕೆಲವು ಒಡವೆಗಳನ್ನು ಕೊಡಬೇಕು. ೪೪. ಮಗಳನ್ನು ಹೀಗೆ ಪ್ರೀತಿಯಿಂದ ಕಾಪಾಡಿ ಅವಳನ್ನು ಒಳ್ಳಿಯ ವರನಿಗೆ ಹೊಟ್ಟು ವಿವಾಹ ಮಾಡಬೇಕು. ಅದರಿಂದ ಎಂದೂ ವೆಚ್ಚವಾಗದ ಧರ್ಮವನ್ನು ಸಂಪಾದಿಸಬೇಕು. ಆ ಮೂಲಕ ಶ್ರೀಮನ್ನಾರಾಯಣನ ಮನಸ್ಸನ್ನು ತನ್ನ ಕಡೆಗೆ ಒಲಿಸಿಕೊಳ್ಳಬೇಕು. ೪೫. ಚೆನ್ನಿಗ ಚಿಕ್ಕದೇವರಾಯನ ಸಂಚಯ ಹೊನ್ನಮ್ಮೆ ರಚಿಸಿದ ಈ ಕಾವ್ಯದಲ್ಲಿ ಗುಣಪೂರ್ವಾದ ಖ್ಯಾತಿವೇತ್ತ ಐದನೆಯ ಸಂಧಿ ಮುಕ್ತಾಯವಾಯಿತು.

ಆರನೆಯ ಸಂಧಿ

ಆವನಿಗಳೆಯುಮಾಗಸಮುಮಳತೆಗೊಳು
ವಾವೇಳೆಯೋಳದಿಗಳಿಗೆ
ಪಾಪುಗೆಯಂತಳವಟ್ಟು ತೋರಿದುವಾ
ದೇವನಿಗಾನು ವಂದಿಬೆನು

೮

ಕಡಲೆದೆಯೊಳು ಮಲಗಿದನಾವಳಿಗಾಗಿ
ಕಡಲ ಕಡೆದು ಬಳಲಿದನು
ಕಡಲೊಳು ದಾರಿಗೃದನು ಶೋರಿಯಾ ಸಿರಿ
ಮುಡದಿಯಡಿಗೆ ವಂದಿಬೆನು

೯

ಎಳಿಜವ್ವನಜೊಳಿಡೆಜವ್ವನದೊಳು ಮು
ತ್ತೀಲಿವ ಜವ್ವನದೊಳಿನಿಯಾಳ
ಒಳಗರಿತುಪಚರಿಸುವ ನಲ್ಲಿನಿಗವ
ಳೊಳಗಪ್ಪ ಬಗೆಯ ಬಸ್ತ್ರಿಬೆನು

೧೦

ಎರವೆಳ್ಳಿನಿತಿಲಿಂದೊರ್ವರೊರ್ವಳೊಡ
ವರೆದಿರ್ವ ಸತಿಪತಿಗಳಿಗೆ
ದೊರೆಕೊಂಬುದು ಸಂಸಾರ ಸುಖದ ಸುಗ್ರಿ
ಪರದೊಳಾನಂದ ಪರುಂಪುದು

೧೧

೧. ಯಾವನು ಆಕಾಶವನ್ನೂ ಭೂಮಿಯನ್ನೂ ಅಳತೆಮಾಡುವಾಗ ಅವುಗಳು ಅವನ ಪಾದರಕ್ಷೇಯಂತೆ ಕಂಡಪ್ಪೋ ಅಂಥ ಸ್ವಾಮಿಯಾದ ವಾಮನನಿಗೆ ನಮಸ್ಕರಿಸುತ್ತೇನೆ. ೨. ವಿಷ್ಣುವು (ಶ್ರೀರಾಮಾವತಾರದಲ್ಲಿ) ಯಾರಿಗಾಗಿ ಸಮುದ್ರದ ದಡದಲ್ಲಿ ಮಲಗಿದನೋ, ಯಾರಿಗಾಗಿ ಸಮುದ್ರಮಂಧನಮಾಡಿ ಆಯಾಸಗೊಂಡನೋ, (ಸೇತುವೆ ಕಟ್ಟಿ) ಸಮುದ್ರದಲ್ಲಿ ದಾರಿ ಮಾಡಿದನೋ, ಆ ಶೋರಿಯ ಪತ್ತಿ ಶ್ರೀದೇವಿಯ ಪಾದಗಳಿಗೆ ನಮಸ್ಕರಿಸುತ್ತೇನೆ. ೩. ಯೌವನದ ಆರಂಭದಲ್ಲಿ, ಯೌವನದ ಮಧ್ಯದಲ್ಲಿ ಮತ್ತು ಯೌವನವು ಇಳಿಯವಾಗ ಪ್ರಿಯೆಯ ಅಂತರಂಗವಸ್ತುರಿತು ಉಪಚಾರ ಮಾಡುವ ನಲ್ಲಿನಿಗೂ ಅವಳಿಗೂ ಇರಬೇಕಾದ ಮನಃಸ್ಥಿತಿಯನ್ನು ವರ್ಣಿಸುತ್ತೇನೆ. ೪. ಸ್ವಲ್ಪವೂ ಭೇದವಿಲ್ಲದ ಒಬ್ಬರೊಡನೋಬ್ಬರು ಹೊಂದಿಕೊಂಡು ಇರುವ ಗಂಡ ಹೆಂಡಿರಿಗೆ ಸಂಸಾರದಲ್ಲಿ ಸುಖದ ಸುಗ್ರಿ ಲಭಿಸುತ್ತದೆ. ಪರಲೋಕದಲ್ಲಿ ಆನಂದ

ಸತಿ ಪತಿಯರ ಸೌಕ್ಯದದಿಂದ ಸಂಸಾರ
ಪತಿಶಯವಡೆದು ತೋರುವುದು
ಇತರೀತರ ವೈರದಿಂದಿರ್ವರಿಗೆ ದು
ಗ್ರಾತಿಯಂತೆ ಕಂಗೊಳಿಸುವುದು

೫

ಒಳತೋಟಿಯೋಡರಿಪ ಗಂಡ ಹೆಂಡಿರ ಮನೆ
ನೇಳಲ ಸೀರರು ನೀತಿವಿದರು
ಬಳಿಕ ಮಾತೇನಿನ್ನು ಬಸುರೊಕು ಬಂದ ಮು
ಕ್ಕಳುಮಲಗಳಿದು ನಡೆವರು

೬

ತೋಟಗೊಳುವ ದುಷ್ಪದಂಪತಿಗಳು ಬೂ
ತಾಟಗಳಿಂದನುಗೆಟ್ಟು
ಉಂಟ ನಿದ್ದೇಗಳೊಂದರೊಕು ಸುಖವಿಲ್ಲದೆ
ಕೋಟಿಗೇಲಂದು ಕುಗ್ಗುವರು

೭

ದಂಪತಿಗಳ ಹಗೆತನದಿಂದಿರ್ವರ
ಹೆಂಪನ ಬೇರು ಪರಿವುದು
ಸೊಂಪುಗಿದುವುದು ಸೊಬಗು ಸಂಸಾರದ
ಜಂಪು ಸಡಿಲ ಜಾರುವುದು

೮

ದೊರಕುತ್ತದೆ. ೯. ಸತಿಪತಿಯರ ಸಹೃದಯತೆಯಿಂದ ಸಂಸಾರ ಅತ್ಯಂತ ಹೆಚ್ಚಿನ ಸುಖಿದ ಆಗರವಾಗಿ ಕಾಣುತ್ತದೆ. ಪರಸ್ವರ ವೈರವಿದ್ವರೇ ಇಬ್ಬರೂ ದುರ್ಗಾತಿಯಲ್ಲಿದ್ದಾರೆ ಎಂದು ತೋರುತ್ತದೆ. ೧. ಅಂತಃಕಲಹವಿರುವ ಗಂಡಹೆಂಡಿರ ಮನೆಯ ನೇರಳನ್ನು ಕೊಡ ನೀತಿವಂತರು ಆಶ್ರಯಿಸುವುದಿಲ್ಲ. ಹೆಚ್ಚೇನು ? ಹೊಟ್ಟೆಯಲ್ಲಿ ಹುಟ್ಟಿದ ಮುಕ್ಕಳೂ ಅವರನ್ನು ಅಲ್ಲಗಳಿದು ಹೊಗುತ್ತಾರೆ. ೨. ಜಗಳಗಂಟಿಗಳಾದ ದುಷ್ಪ ದಂಪತಿಗಳು ತಮ್ಮ ವಕ್ರ ನಡತೆಗಳಿಂದ ಕ್ರಮ ತಪ್ಪಿ ಉಂಟ ನಿದ್ದೇಗಳಲ್ಲಿ ಸುಖವನ್ನು ಕಾಣಿದೆ ಅತಿಕಷ್ಟ ದಿಂದ ಕುಗ್ಗೊಗುತ್ತಾರೆ. ೩. ಗಂಡಹೆಂಡಿರಲ್ಲಿ ಹಗೆತನ ಮೂಡಿದರೆ ಮರ್ಯಾದೆಯ ಬೇರು ಕಿತ್ತುಹೊಗುತ್ತದೆ. ಸೊಬಗಿನ ಸೊಂಪು ಬಾಡಿಹೊಗುತ್ತದೆ. ಸಂಸಾರದ ಶಾಂತಿ ಹಾಳಾಗುತ್ತದೆ.

ಕಡುಮೂರ್ವತನದೊಳು ಕಡೆಗಳಿಸುವ
ಬಿಡುನುಡಿಗಳ ಬಿತ್ತರಿಸುವ
ಬಿಡದೆ ಕಾದುವ ಗಂಡಪೆಂಡಿರನೇತಕೆ
ವಡೆದನಕಟ ಪದ್ಧತಿಸುವನು

೯

ಒವರೋವರನೊಡಬಡಿಸದ
ಗರ್ವತ ದಂಪತಿಗಳನು
ಇವರನಿಳಿ ನುಂಗದೆ ಶೋರುವುದರಿಂದ
ಸರ್ವಂಸಹಯೆನಿಸುವುದು

೧೦

ತಿಳಿದದರಿಂದಿನಿಯರು ದಿಟ್ಟಿವೆಂಡಿರ
ಬಳಿಸಂದೊಡಬಡಿಸುವುದು
ತಿಳಿವುದೆದೆಗೊಳಿಸುವುದಿಂಬುದೋರುವು
ದೊಳಗುಗೃಹೋಂದುವೆರೆವುದು

೧೧

ಒಲುಮೆಯನೊಳಕೊಂಡು ನಾಣ್ಯೋಲಿದಂತೆ
ಚಲಬ್ರೋರುವೆಳಜವ್ವನದ
ಕುಲಸತಿಯೊಳು ಕೋಟಿಸದೆ ಕೋಟಿಗೊಳಿ
ದಲಸದೆಯನುಸರಿಸುವುದು

೧೨

೬. ಅತ್ಯಂತ ಮೂರ್ವರಾಗಿ, ಪರಸ್ಪರ ಅಲಕ್ಕುತೋರಿಸುವ ಬಿರುಸು ಮಾತುಗಳನ್ನಾಡುವ, ಒಂದೇ ಸಮನೆ ಜಗತ್ಕಾಯುವ ಗಂಡ ಹೆಂಡಿರನ್ನು ಆ ಬ್ರಹ್ಮ ಎತಕ್ಕಾಗಿ ಸೃಷ್ಟಿಮಾಡಿದನೋ ! ೧೦. ಒಬ್ಬರೋಬ್ಬರನ್ನು ಹೊಂದಿಸಿಕೊಳ್ಳಲಾರದ, ಒಬ್ಬರೋಬ್ಬರು ಹೊಂದಿಕೊಳ್ಳದ, ಜಂಬುದ ಗಂಡ ಹೆಂಡಂದಿರನ್ನು ನುಂಗದೆ, ಅವರನ್ನು ಕಾಪಾಡುವುದರಿಂದ ಭೂಮಿತಾಯಿಗೆ ‘ಸರ್ವಂಸಹ’ (ಎಲ್ಲವನ್ನೂ ಸಹಿಸುವವರು) ಎಂಬ ಹೆಸರು ಬಂದಿರಬೇಕು. ೧೧. ಈ ವಿಚಾರವನ್ನು ತಿಳಿದು ಗಂಡಂದಿರು ದಿಟ್ಟೆಯಾದ ಹೆಂಡತಿಯ ಬಳಿಗೆ ಆವಳನ್ನು ಒಪ್ಪಿಸಬೇಕು, ಆವಳಿಗೆ ತಿಳಿಯ ಹೇಳಬೇಕು, ಮನಸ್ಸಿಗೆ ಮುಟ್ಟುವಂತೆ ಮಾಡಬೇಕು ; ವಿಶ್ವಾಸ ತೋರಿಸಬೇಕು ; ವಶಪಡಿಸಿಕೊಳ್ಳಬೇಕು ; ಒಂದಾಗಿ ಬಾಳಬೇಕು. ೧೨. ಪ್ರೀತಿಯಿಂದ ತುಂಬಿದ್ದರೂ ನಾಚಿಕೆಯಿಂದ ಪ್ರೀತಿಯಲ್ಲ ದವಳಂತೆ ಹಟ ಹಿಡಿಯುವ ಹೋಸ ಯೌವನದ ಪತ್ತಿಯನ್ನು ಕೋಟಿಸಿ ದಟ್ಟಿಸದೆ, ಹಿಂಸೆಮಾಡದೆ, ಅಲಕ್ಕುತೋರದೆ ನಲ್ಲನಾದವನು ಅನುಸರಿಸಿ ನಡೆದುಕೊಳ್ಳಬೇಕು.

ವನೆಂದರಿಯದೇಳವೆಯೋಳಿನಿಯಾಳಭಿ
ಮಾನಗೊಂಡಿರೆ ಮಂತ್ರಿಸದೆ
ಮೋನದೋಳಿರದೆ ಮೋಡಿಯ ಕಾಣಿಸದೆ ಸ
ನಾನ್ಯದಿ ಮನಗರಿಪುರು

೮೫

ನಲ್ಲಿಗೊಲಿದು ನಾನ್ಯಾವ ಮುದ್ದುವೆಣ್ಣೆನ
ಮೆಲ್ಲಿದ್ದೇ ಕಲ್ಲಿದ್ದೆಯಿನಿಸೆ
ಬಲ್ಲವನವಳ ಬಲುಮೆಗೈದು ಬಳಲದೆ
ಚಲ್ಲವಾಡುಪುರು ಜಾಕ್ಕೆಯೋಳು

೮೬

ನಿಟ್ಟಿಸೆ ತಲೆವಾಗುವ ನೇಹದೋಳು ಮನ
ಮುಟ್ಟಿ ಮರಳಿ ನಿಟ್ಟಿಸುವ
ದಿಟ್ಟದಿಟ್ಟಗೋಡವೆರೆಯೆ ನಾನ್ಯಾವರೋಳ
ಗುಟ್ಟರಿತುಪಚರಿಸುವುದು

೮೭

ಮೀರಲೆಳಷಿ ಹೇಲುವರಿದು ಮನದ ಮಿತಿ
ಮೀರಲಂಜಿಕೆಗೊಂಬ ಮೆಯ್ಯಾ
ವರುವ ವೃಬ್ದನೆರಗುವೋಗ್ಗದೆಳ
ನೀರೆಯ ನೆಲೆಯ ತಿಳಿವುದು

೮೯

೮೩. ಏನೂ ತಿಳಿಯದ ಯೌವನದ ಹೊಸ್ತಿಲಿನಲ್ಲಿರುವ ಪ್ರಿಯಾಳು ಅಭಿಮಾನದಿಂದ
ಬೀಗುತ್ತಿದ್ದರೆ ಅದಕ್ಕೆ ಅಸೂಯಿಪಡದೆ, ಮೌನವನ್ನು ತಾಳದೆ, ಬಿಗುಮಾನವನ್ನು
ತೋರಿಸದೆ, ಸನ್ಯಾಸದಿಂದ ಅವಳ ಮನಸ್ಸು ಕರಗುವಂತೆ ವರ್ತಿಸಬೇಕು. ೮೪. ಪ್ರಿಯ
ನನ್ನ ಪ್ರೀತಿಸಲು ನಾಚುವ ಪ್ರೀತಿಯ ಹೆಣ್ಣೆನ ವ್ಯಾದು ಹೃದಯ ಕಲ್ಲುಹೃದಯಿದಂತೆ
ಕಂಡರೂ ತಿಳಿದ ಪ್ರಿಯನು ಅವಳನ್ನು ಬಲಾತ್ಮರಿಸಿ ಆಯಾಸಪಟ್ಟಿಕೊಳ್ಳದೆ
ಜಾಣತನದಿಂದ ಅವಳೋಡನೆ ಸರಸವಾಡಬೇಕು. ೮೫. ದೃಷ್ಟಿಯಿಟ್ಟು ನೋಡಿದರೆ ತಲೆ
ತಗ್ಗಿಸುವ, ಅನಂತರ ಸ್ವೇಹದಿಂದ ಮನತುಂಬಿ ಹಿಂದಿರುಗಿ ನೋಡುವ, ಎರಡು ದೃಷ್ಟಿ
ಗಳೂ ಸೇರಿದರೆ ನಾಚಿಕೊಳ್ಳುವ ಹೆಣ್ಣುಗಳ ಒಳಮುರ್ವಾವನ್ನು ತಿಳಿದು ನಡೆದುಕೊಳ್ಳ
ಬೇಕು. ೮೬. ಮಿತಿಮೀರಿದ ಅಪ್ರೇಕ್ಷೆಯಿಂದ ಮೇಲೆ ಬೀಳುವ ಆತುರವಿದ್ದರೂ ಮನದ
ಮಿತಿಯನ್ನು ಮೀರಲಾರದೆ ಹೆಡರಿಕೊಳ್ಳುವ, ಮೈಮೇಲೆ ಬೀಳುವ, ಹುಬ್ಬಿನಿಂದಲೇ
ಎರಗುವ ಸುಂದರಿಯಾದ ಎಳಿಯ ಹೆಣ್ಣೆನ ಅಂತರಂಗವನ್ನು ಅರಿತು ನಡೆಯಬೇಕು.

ಬೇರತ್ತೊಂದು ಬೆಂಬೇರುವೆದೇಯ ಏರುಪ ಮೆಯು
ನಿರಿಗೊಂಬ ನಿಡುವುಬುಂಗಳ
ಕುರಿತು ನೋಡುವ ನೋಟದ ಕೊಮರಿಯ ಬಗೆ
ಯರಿತೆರಕದೊಳಿರಿಸುವುದು

೧೯

ಕೊಂಕುಗಲಿವ ನೋಟ ಕುಣಿಯಲೆಳಸುವ ಪ್ರ
ಬ್ರಂಕೆಗೆ ನಿಲದಭಿಲಾಜ
ಬಿಂಕವಡೆವ ನಡೆವೆತ್ತೆಳಿವೆಂದಿರ
ಮೋಂಕುವುದವರೊಲವರಿತು

೨೦

ಬ್ರಾದೆಯಲೆಳಸುವೆದೇ ಪ್ರಸಿಯೆನಿಸುವ ನಡು
ಮುದವೇರುವ ಮನದಿರವು
ಪದುಳಗೊಳುವ ನಡೆ ಬಗೆಗೊಂಬ ಬಾಲೆಯು
ಚೆದರಿಸದೊಡ್ಡಬಡಿಸುವುದು

೨೧

ಸಣ್ಣನೆನಿಪ ನಡು ಸನ್ನಾಹವಡುವೆದೇ
ಬಣ್ಣವೇರುವ ಬಡಬಾಸೆ
ಬಣ್ಣಗೊಳುವ ಬಗೆಯ ಪ್ರಾಸವರೆಯದ
ಬೆಣ್ಣನೊಲುಮೆಯ ಬೆಚ್ಚಪುದು

೨೨

೧೯. ಬೇರೆ ಒಂದು ಪೆಂಪು, ಉಬ್ಬಿದ ಹೃದಯ, ಹೊಳೆಯುವ ದೇಹ, ನಿರಿಗೊಳ್ಳುವ ಉದ್ದವಾದ ಮಬ್ಬಗಳು, ದೃಷ್ಟಿ ನೋಡುವ ನೋಟ- ಇವುಗಳಿಂದ ಕೂಡಿದ ಕುಮಾರಿಯ ಮನಸ್ಸನ್ನ ತಿಳಿದು ಪ್ರೀತಿಯಿಂದ ಅವಳನ್ನ ವಶಪಡಿಸಿಕೊಳ್ಳುವುದು ಉತ್ತಮ. ೨೦. ಕೊಂಕಿನ ನೋಟ, ಕುಣಿಯಲಾಶಿಸುವ ಮಬ್ಬಗಳು, ಹತ್ತೋಟಿಗೆ ಸಿಲುಕದ ಅಭಿಲಾಷೆ, ಬಿಂಕದ ನಡಿಗೆಗಳನ್ನುಳ್ಳ ಎಳೆಯ ಯೌವನದ ಹೆಂಡತಿಯರನ್ನು ಅವರ ಪ್ರೇಮದ ಸ್ವಭಾವವನ್ನ ತಿಳಿದು ಅನಂತರ ಮುಟ್ಟಬೇಕು. ೨೧. ಸೆರಿನಿಂದ ಮುಚ್ಚಿಕೊಳ್ಳುತ್ತಿರುವ ಎದೆ, ಸುಳ್ಳನಿಸುವಂತಿರುವ ಸೊಂಟ, ಮದಿಸುವ ಮನಸ್ಸಿನ ಸ್ಥಿತಿ, ಎಚ್ಚರದಿಂದ ಇಡುವ ನಡಿಗೆ - ಇವುಗಳಿಂದ ಮನಸ್ಸನ್ನ ಸೆಳೆಯುವ ಹೆಣ್ಣನ್ನು ಹೆದರಿಸದೆ ಮನಸೊಷ್ಟವಂತೆ ನಡೆದುಕೊಳ್ಳಬೇಕು. ೨೨. ಸಣ್ಣದಾದ ನಡು, ಉತ್ತಾಹ ಗೊಳುವ ಸ್ತನಗಳು, ರಂಗೇರುವ ತೆಳ್ಳನೆಯ ರೋಮಾವಳಿ, ಕಲ್ಲನೊಳ್ಳುತ್ತಿರುವ ಮನಸ್ಸು, ಹೊಸ ಪ್ರಾಯ - ಇವುಗಳಿಂದ ಕೂಡಿದ ಹೆಣ್ಣನ ಪ್ರೀತಿಯನ್ನ ಹೆಚ್ಚಿಸಬೇಕು.

ಗಾಡಿಗಲಿವ ನಡೆ ಗನ್ನವೇರುವ ನುಡಿ
ಮೋಡಿದೋರುವ ಮುದ್ದನೋಟ
ಮೂರುವ ಲಕ್ಷ್ಯಯೆಸೆವ ಮುದ್ದವೆಣ್ಣಳ
ನೀಡುಗೊಳುವುದಿರವರಿತು

೨೮

ಇಂಗಿತಗಳನಿದಿರಿಡಲೇಳಸುವ ನೋಟ
ವಂಗಹಾರದೋಳಿಸೆವಂಗ
ವ್ಯಂಗ್ಯವ ಕಲಿವ ಒಳ್ಳಾಡಿ ಬಗೆಗೊಳಿ ಕೋಮು
ಉಂಗಿಯ ಕೂರ್ತೆರಗಿಪ್ಪದು

೨೯

ಗಲಗೆಸಗದೆ ಗಾಬರಿಗೊಳಿಸದೆ ಏಗೆ
ಕಲಹವ ಗಂಟುವಡಿಸದೆ
ಬಲುಮೈಗ್ರೆಯದೆ ಬಾಲಿಯ ಬಣ್ಣಾತಿನಿಂ
ದೊಲಿಸಿಯೋತ್ತಿಗೆ ಬರಿಸುವುದು

೩೦

ನಸುನಾನ್ನವೆಲೆವೆಂಡಿರ ನಲಜೇರಿಸಿ
ಬಸ್ಗೆಯದೆ ಬಲ್ಲದೋರೆ
ಬ್ರೋಸಪ್ಪೂವ ಸರಗ್ಗೆದು ಮುಡಿಯದೆ ನಲುಗಿಸಿ
ರಸದೆಗೆವೆಸಕವೆನಿಬ್ಬದು

೩೧

೨೧. ಚೆಲುವನ್ನ ಕಲಿಸುವ ನಡಿಗೆ, ಮರೆಮಾಚುವ ಮಾತು, ಬಿಗುಮಾನ ತೋರುವ ಸೌಂದರ್ಯ ನೋಟ, ಹುಟ್ಟುತ್ತಿರುವ ನಾಚಿಕೆ - ಇವುಗಳಿಂದ ಕೂಡಿರುವ ಹೆಣ್ಣಳನ್ನು ಅವರ ಶ್ರೀತಿಯಿರುತ್ತ ಬಲಿಸಿಕೊಳ್ಳಬೇಕು. ೨೨. ತಮ್ಮ ಮನಸ್ಸಿನ ಅಭಿಪ್ರಾಯಗಳನ್ನು ಎದುರಿಗೆ ಹೇಳಲು ಬಯಸುವ ನೋಟ, ಮನೋಭಾವ ವನ್ನು ವ್ಯಕ್ತಪಡಿಸುವ ಅಂಗಳು, ಅಣಾಕವನ್ನು ಕಲಿಯುವ ಒಳ್ಳೆಯ ಮಾತು - ಇವು ಕಂಗೊಳಿಸುವಾಗ ಅಂಥ ಕೋಮಲಾಂಗಿಯನ್ನು ಪ್ರೀತಿಯಿಂದ ತನ್ನವರ್ಣನ್ನಾಗಿ ಮಾಡಿಕೊಳ್ಳಬೇಕು. ೨೩. ಗದ್ದಲಮಾಡದೆ, ಗಾಬರಿ ಪಡಿಸದೆ, ಜಗಳವನ್ನುಂಟುಮಾಡಿ ತೊಡಕಾಗಿಸದೆ, ಬಲವಂತಮಾಡದೆ ಕುಮಾರಿಯನ್ನು ಬಣ್ಣ ಬಣ್ಣದ ಮಾತುಗಳಿಂದ ಒಲಿಸಿಕೊಂಡು ಹತ್ತಿರಕ್ಕೆ ಬರಮಾಡಿಕೊಳ್ಳಬೇಕು. ೨೪. ಕೊಂಚವಾಗಿ ನಾಚಿಕೊಳ್ಳುವ ಹೋಸ ಹೆಂಡತಿಯರಲ್ಲಿ ಪ್ರೀತಿ ಉಳಿಸಿ ವಶಮಾಡಿಕೊಳ್ಳುವುದನ್ನು ಬಿಟ್ಟು ಬಲವನ್ನು ಪ್ರದರ್ಶಿಸಿದರೆ. ಹೋಸ ಹಾವುಗಳನ್ನು ಹಾರಮಾಡಿ ಮುಡಿಯದೆ, ಅವನ್ನು ಬಾಡಿಸಿ

ಚೆದರುವ ಮುದ್ದುವೇಣ್ಣಿಗೆ ಭೀತಿಗಳವಂತೆ
ಪದುಳಗ್ಗೇಯದೆ ಬಲ್ದೈದೋರೆ
ಕೊದೆಯುಂಡು ಸೋಕುವ ಜೊಸ್ನವಕ್ಕಿಗೆ ಬಸು
ಗದಿರನೂಡುವ ಗೃಹೆಯಂತೆ

೨೯

ಅರಿಯದ ವೇಣ್ಣಾದರಿಸಿ ಅಂಚಿಕೆಗಳ
ಜರಿಪುಗ್ಗೇಯದೆ ಬಲ್ದೈದೋರೆ
ತರಿಸಂದು ಮಳಗಿ ಬಾಯ್ದೀರವ ಚಾದಗೆಯೋಳು
ಬರಸಿಡಿಲೆರಗಿತೆಂಬಂತೆ

೩೦

ಮುಗುದೆ ನಾಟಕೆಗೊಳಿ ಮುದ್ದಿ ತಿಳುವದೆ
ಷಗೆ ಸಾಧಿಸಿ ಬಲ್ದೈದೋರೆ
ಉಗುರೋಳು ಬಾಜಪ ಬೀಳೆಗೊನಕೆಗೊಂಬ
ಬಗೆಯೆನಿಷ್ಟುದು ಭಾವಿಷ್ಯದೆ

೩೧

ಎರಗಿ ಎರಗದೆಳಿವೇಣ್ಣನೆರಗಿಸದೆ
ಬರಿದೆ ಮುನಿದು ಬಲ್ದೈದೋರೆ
ಎರವ ತಣ್ಣೀರನೆಳಮುವೆಳವಳಿಗೆ
ತರಿಳಿಗೆಂಡವ ತಳಿವಂತೆ

೩೨

ರಸವನ್ನು ಹಿಂಡಿಹಾಕಿದ ಕೆಲಸದಂತೆ ಆಗುತ್ತದೆ. ೨೫. ಹೆದರುವ ಹೇಣ್ಣಿಗೆ ಮೂಡಿದ
ಭಯವನ್ನು ಮೊದಲು ಕಳೆಯಬೇಕು. ಹಾಗೆ ಮಾಡದೆ ಬಲವನ್ನು ತೋರಿಸಿದರೆ,
ಬೆಳದಿಂಗಳನ್ನು ಕುಡಿದು ಬೆಳೆಯುವ ಜಕ್ಕವಕ್ಕಿಗೆ ಸೂರ್ಯನು ಬಿಸಿಲನ್ನು ತಿನ್ನಿಸಿದಂತಾ
ಗುತ್ತದೆ. ೨೬. ತಿಳಿವಳಿಕೆ ಸಾಲದ ಹೇಣ್ಣಾನ್ನು ಆದರದಿಂದ ಕಂಡು, ಅವಳ ಭಯವನ್ನು
ಪರಿಹರಿಸದೆ ಬಲವಂತಪಡಿಸಿದರೆ, ಬಹುಕಾಲ ಕಾಯ್ದು ಮಳಹನಿಗೆ ಬಾಯ್ದಿಡುವ
ಚಾತಕಪಟ್ಟಿಗೆ ಬರಸಿಡಿಲು ಹೊಡೆದಂತಾಗುತ್ತದೆ. ೨೭. ಮುಗ್ಗಾದ ಕನ್ನೆ ನಾಟಿಕೆ ಪಟ್ಟು
ಕೊಂಡರೆ ಆವಳನ್ನು ಮುದ್ದಮಾಡಿ ತಿಳಿವಳಿಕೆ ಮಾಡಿಕೊಡಬೇಕು. ಅದಕ್ಕೆ ಬದಲಾಗಿ
ಹಗೆ ಸಾಧಿಸಿ, ಶತ್ರುಪ್ರದರ್ಶಿಸಿದರೆ ಉಗುರಿನಿಂದ ನುಡಿಸಬೇಕಾದ ವೀಕೆಯನ್ನು ಒನಕೆ
ಯಿಂದ ಬಾರಿಸಿದಂತಾಗುತ್ತದೆ ! ೨೮. ವಶವಾಗದ ಎಳಿಯ ಕುಮಾರಿಯನ್ನು ನಮ್ಮತೆ
ಯಿಂದ ವಶಪಡಿಕೊಳ್ಳದೆ ಸುಮ್ಮ ಸುಮ್ಮನೆ ಕೋಪಿಸಿಕೊಂಡು ಬಲವನ್ನು ಬಳಸಿದರೆ
ಹೊಯ್ದುವ ತಣ್ಣೀರನ್ನು ಅಪೇಕ್ಷಿಸುವ ಎಳಿಯ ಬಳಿಗೆ ಕಟುವಾದ ಕೆಂಡವನ್ನು

ತರತಮ್ಯಭಾವವರಿತು ತರುಣಿಯೋಳಿಂದ
ವೇರಣಿ ಬಿನದವೆಸಗುವುದು
ತರವರಿಯದೆ ತಲೆಯೋಳು ಶೈಕ್ಷಣಿ ಲಾಲಿಸಿ
ಪರಿಭವಗೈದು ಪಳಿವಳು

೨೯

ತಿಳಿಯದಿನಿಯಳಿನುವನು ತೀವರವ
ಟ್ಯಾಫಳಿ “ದಾಲಿ” ವರಿಯದೆ
ಒಳಗರಿತೊಯ್ಯನೊಯ್ಯನೆ ಸೇರುವಿನಿಯನ
ಬಳಿ ಸಲುವರು ಬಾಲೆಯರು

೩೦

ಎರವಿನಿತಿಲ್ಲದಂತೆಂಬುದ ಹೆಚ್ಚಿನ
ಸರಿಗೊಂಡು ಸರಸವಾಡುವುದು
ಸರಿಯಲ್ಲಿದುಳಿದಿರೆ ಮರಪಡುವಳು
ಮರದ ಚೊಂಬಿಯ ಮಾಟದೊಳು

೩೧

ಒತ್ತಿಗೆ ಬರಿಸುವುದೊಮೋಹ್ಯೇ ಬಿನದವಾ
ಹುತ್ತ ಭೇತಿಯ ಬಿಡಿಸುವುದು
ಮತ್ತೆ ಮೆಯ್ಯಾಲಿಯೋಳು ಮನ್ಯಾಸುವುದು ಒತ್ತು
ವೃತ್ತಿಯ ಸೆರಿಯ ಒಡಿವುದು

೩೨

ಹೊಯ್ದರೆ ಹೇಗೋ ಹಾಗೆ ಅಗುತ್ತದೆ. ೨೯. ತಾರತಮ್ಯಭಾವವನ್ನು ತಿಳಿದುಕೊಂಡು
ತಾರುಣ್ಯದ ಹೆಣ್ಣನ ಜೊತೆಯಲ್ಲಿ ಕೂಡಿ ವಿನೋದದಿಂದ ಇರಬೇಕು. ಕ್ರಮವರಿಯದ
ಅವಳನ್ನು ತಲೆಯ ಮೇಲೆ ಹೊತ್ತು ಲಾಲಿಸಿದರೆ ಅವಳು ಅವಮಾನಪಡಿಸಿ, ಅವನನ್ನೇ
ನಿಂದಿಸಬಹುದು. ೩೦. ಪ್ರಿಯಳ ಒಲವು ಏನೆಂಬುದನ್ನರಿಯದೆ, ಅವಳ ಆಂತರ್ಯ
ವೇನೆಂಬುದನ್ನು ಬೇಡಿಕೊಳ್ಳದೆ, ಆತ್ಮರದಿಂದ ಆಯಾಸಪಡಿಸುತ್ತ ರಭಸವಾಗಿ
ಕೂಡುವ ಗಂಡಂದಿರನ್ನು ಬಾಲೆಯರು ಬಳಲಿಸುವರು. ೩೧. ಸ್ವಲ್ಪಪೂ ಭೇದ
ವಿಲ್ಲದಂತೆ ಎಳೆಯ ಪೂರ್ಯದ ಹೆಣ್ಣನ್ನು ಸರಸಮಾನವಾಗಿ ಕಂಡು ಅವಳಿಂದನೆ
ಸರಸವಾಡುತ್ತಿರಬೇಕು. ಹಾಗಲ್ಲವೆಂದು ಬಿಟ್ಟರೆ, ಆಕೆ ಮರದ ಗೊಂಬಿಯ ರೀತಿಯಲ್ಲಿ
ನಿಶ್ಚಯಿತಳಾಗುವಳು. ೩೨. ಸಮೀಪಕ್ಕೆ ಬರಮಾಡಿಕೊಳ್ಳಬೇಕು. ಒಮ್ಮೆ ಮನಸ್ಸಿನಲ್ಲಿ
ಮೂಡುವ ಭಯವನ್ನು ವಿನೋದವಾಡುತ್ತ ನಿವಾರಿಸಬೇಕು. ಪ್ರಸಂ: ಅವಳಿಗೆ

ಬನದವಾತನು ಬೆಸಗೋಳಿ ವೇರಾರದೆ
ಮುನಿಯದೆ ಮೋಡಿಯೋಳಿರದೆ
ಇನಿ ನಾಚಕೆಗೋಂಡರಿಗಿದ ನುಷೋಗ್
ದಿನಿಯಳನೆದೆಗರಿಗಿಪ್ಪದು

೩೩

ಮುಂಜಿರಗನು ಏಡಿದೊಡನೆ ಬಾಗಿದ ಮುಖ
ಕಂಜದ ಪದುಗುಷ್ಯೋಡಲಿನ
ಅಂಜುವ ಮನದೇಳವರೆಯಿದ ನೀರೆಯ
ನಂಜಿಸದನುಸರಿಸುವುದು

೩೪

ಸರಸವೆಸಗಿ ಕೈಸಾಚ್ಯಾದೊಡನೆ ಏಗೆ
ಮೋರೆದೇಳುವ ಹೃಸವಿರ
ಮುರಿಗೋಳುವಂಗದ ಮೋಳಿವ ಬೆಮರ “ವರ”
ತರುಣಿಯನೆದೆಗರಿಗಿಪ್ಪದು

೩೫

ಒದವ ಕೈಮೋಂಕಿದೊಡನೆ ಹದುಗುವ ಮೆಯು
ಕದುಬುವ ಸಕಲ ಕರಣದ
ಬೆದರುವ ಕಣ್ಣ ಬೆಟ್ಟುವ ಮನದೇಳಿಯಳ
ಎದೆಗರಿಗಿಪ್ಪದಿಭ್ರಯಿರಿತು

೩೬

ಅಧೀನನಾಗಿ ಅದರಿಸಿ ಹೆಣ್ಣನ ಮನಸ್ಸನ್ನ ಸೇರಿಹಿಡಿಯಬೇಕು. ೩೩. ಸರಸದ ಮಾತನ್ನ ತಮಾಷೆಗಾಗಿ ಅಡಿದಾಗ ಹಿಂಜರಿಯದೆ, ಕೋಟಿಸಿಕೊಳ್ಳದೆ, ಅಹಂಕಾರ ದಿಂದ ವರ್ತಿಸದೆ, ಕೊಂಚ ನಾಚಕೆಯಿಂದ ಹತ್ತಿರ ಬಂದ ಸುಂದರಮುಖಿದ ಪ್ರಯಿ ಇನ್ನು ಹೃದಯಕ್ಕೆ ಹತ್ತಿರದವಳನ್ನಾಗಿ ಮಾಡಿಕೊಳ್ಳಬೇಕು. ೩೪. ಸೆರಿಗಿನ ತುದಿಯನ್ನ ಹಿಡಿದ ಕೂಡಲೆ ತಗಿಸಿದ ಮುಖಿಕಮಲದ, ಮುದುಗಿದ ಶರೀರದ, ಭಯಗ್ರಸ್ತಳಾದ ಎಳೆಯ ಪ್ರಾಯದ ಹೆಣ್ಣನ್ನ ಮತ್ತು ಹೆಣ್ಣಿಸದೆ ಅನುಸರಿಸಿ ನಡೆಯುವುದು ಸರಿಯಾದ ಮಾರ್ಗ. ೩೫. ಸರಸದಿಂದ ಕೈಹಿಡಿದು ಎಳೆದ ಕೂಡಲೆ ರೇಗಿಬೀಳುವ, ದೇಹವನ್ನ ಸೆಟಿದುಕೊಂಡು ಶರೀರದಲ್ಲಿ ಬೆವರುವ ಹೆಣ್ಣನ್ನ ತನ್ನವಳನ್ನಾಗಿ ಮಾಡಿಕೊಳ್ಳಬೇಕು. ೩೬. ಸಮೀಪಿಸಿ ಕೈಯನ್ನ ಮುಟ್ಟಿದೊಡನೆ ರೋಮಾಂಚನಗೊಳ್ಳುವ, ಅವಯವಗಳನ್ನ ಸಂಕೋಚಗೊಳಿಸುವ, ಬೆವರುವ ಹೆಣ್ಣನ್ನ ಅವಳ ಮನಸ್ಸಿನ ಇಷ್ಟವನ್ನು

೧. ಮಯ್ಯಳ - ಅಧೀನತೆ.

೨. (ಕ, ಗ) ಕುಲ.

ಹಡಿಯೆ ಮುಂಗೈಯು ಜಡಿದು ಮುರಿದಲಸುವ
ಕುಡುವುಬುಗಳ ಗುಡಿಗೊಳಿಪ
ಬಿಡು ಬಿಡೆಂದೊಮೋಣ್ಣೆ ಬೆಳ್ಳಿ ಬನ್ನವಿಕೆಳೆ
ವಡದಿಯನೋಡಬಿಡಿಸುವುದು

೧೨

ಜಡಿಯ ತುಡುಕ ಹಡಿದೊಡನೆ ಫರಿಕ್ಕನೇ
ಮಡಮುರಿದೆಸೆವೋಳೊಗ್ಗಾದ
ಅಡವಾಯುವ ಕೂರಾನೋಟದ ಕೊಮರಿಯ
ನೋಡಬಿಡಿಸುವುದೊಲಿಸುವುದು

೧೩

ಸೋಂಕಲೆಳಿಸೆ ಸುಕ್ಕುವ ವ್ಯಾಂಜೆಳಿಮೆಯ್ಯು
ಕೋಂಕಿದ ಕುಡುವುಬುಗಳ
ಭೋಂಕನೇಇವ ನವಿರುಗಳಿಂಫರೆಯದ
ಬಂಕಾತಿಯ ಬೆರಸುವುದು

೧೪

ಕನಲಿ ಕಲ್ಲಿದ್ದೆಯವಳಿಂದಲ್ಲಗಳಿಯದೆ
ಮನಮುರಿಯದೆ ಮಂಜುರಿಸದೆ
ಅನುಸಯ ವಚನದಿಂದನುಗೊಳಿಸುವನಗೆ
ಮನರೀವರೆಳಿಂಫರೆಯರು

೧೫

ತಿಳಿದು ಒಲಿಸಿಕೊಳ್ಳಬೇಕು. ೧೨. ಮುಂಗೈಯನ್ನು ಹಿಡಿಯಲೊಡನೆ ಕೊಸರಿ ಹಿಂದೆ
ಸರಿಯುವ, ಹೊಂಕುಮಬ್ಬಿಗಳನ್ನು ಗಂಟಿಕ್ಕಿಮೊಳ್ಳುವ, ‘ಬಿಡು ಬಿಡು’ ಎಂದು ಬೆಳ್ಳುತ್ತೆ
ಬೆಡಿಕೊಳ್ಳುವ ಎಳೆಯ ಹೆಂಡತಿಯನ್ನು ಒಪ್ಪಿಸಿಕೊಳ್ಳಬೇಕು. ೧೩. ಜಡೆಯನ್ನು
ಹಿಡಿದ ಕೂಡಲೆ ಹಿಮೆಟ್ಟಿ ನಿಲ್ಲುವ ಸುಂದರ ಮುಖದ, ಅಡ್ಡಹಾಯುವ ಚುಚ್ಚುದ್ದಿಸಿ
ಯಿಂದ ಹಮಾರಿಯನ್ನು ಒಪ್ಪಿಸಬೇಕು. ೧೪. ಮುಟ್ಟಿಲು ಹೋದರೆ ಮುದುಡಿ
ಕೊಳ್ಳುವ, ಬಳುಕುವ ದೇಹದ, ಹೊಂಕು ಹುಬ್ಬಿನ ಕೂಡಲೆ ರೋಮಾಂಚನಗೊಳ್ಳುವ
ಎಳೆಪ್ಪಾಯಿದ ಬಿನ್ನಾಣಿತ್ತಿಯನ್ನು ವಶಪಡಿಸಿಕೊಳ್ಳಬೇಕು. ೧೫. ಕೋಪಗೊಂಡು
ನೀನು ಕರಿನಹ್ಯದಯದವಲು ಎಂದು ಆಕ್ಷೇಪಿಸದೆ, ಅವಳ ಮನಸ್ಸನ್ನು ಕಡೆಸದೆ,
ಆಕೆಯ ಮೇಲೆ ಮತ್ತರಬೀಳಿದೆ ನಯವಾದ ಮಾತುಗಳಿಂದ ಯಾರು ಅನು

ನೇರೆಜವ್ವನದ ನೀರೆಯೋಳಿರವೆಣಿಸದೆ
ಮರೆಮಾಡಿ ಮನಮುರಿಯಿಸದೆ
ಎರಕವರಸಿ ಮನೆವಾಳ್ತ್ಯಿಯ ಭಾರವ
ಪ್ರೋರಿಸಿ ಪ್ರದುಗುವಡಿಸುವುದು

೪೮

ಆಯಿತಾಯಿತು ಎಂದಲ್ಗಳೆಯದೆ ತ
ನಾಯವನವಳಿಗರುಹದೆ
ಆಯ ಬೀಯವನವಳಿಂದನಾಳೋಚಿ
ಕೈಯಡಕದೊಳಿರಿಸುವುದು

೪೯

ಎನ್ನವಳಿಂದರಕದೊಳೀವುದು ಪ್ರೋನ್ನ
ರನ್ನವ ಪ್ರೋಸದುಗುಲಗಳ
ತನ್ನ ಶಕ್ತಿಯ ವಂಚಸದೆ ಮನದನ್ನಳ
ನುನ್ನತಿವಡಿಸುವುದೊಲಿದು

೫೦

ತನ್ನ ಹೆಚ್ಚಿಗೆಯೋಳು ಹೆಚ್ಚಿಗೆಗೂಂಡುರೆ
ತನ್ನ ಕುಂದಿನೋಳು ಕುಂದುವಳ
ತನ್ನ ಮೆಯೋಳಗರೆಮೆಯ್ನಿಸುವ ಮನ
ದನ್ನಳ ಮನ್ನಿಪ್ರದೊಲಿದು

೫೧

ಗೊಳಿಸುತ್ತಾರೆಯೋ ಅಂಥವರಿಗೆ ಎಳೆಹೆಂಡತಿಯರು ಮನಸ್ಸನ್ನು ತೆರುತ್ತಾರೆ. ೪೯. ಯೋವನದ ಶ್ರೀಯರಲ್ಲಿ ಭೀದವನ್ನು ಬಗೆಯದೆ, ಮರೆಮಾಡದೆ, ಮನಸ್ಸನ್ನು ಮುರಿಯದೆ, ಶ್ರೀತಿಯಿಂದ ಸಂಸಾರಭಾರದ ಜವಾಬ್ದಾರಿಯನ್ನು ಪರಿಸಿ ಹೊಂದಿಕೆ ಮಾಡಿಕೊಳ್ಳಬೇಕು. ೫೧. ‘ಅಯ್ಯು ಅಯ್ಯು’ ಎಂದು ಅಲಕ್ಷ್ಯಮಾಡದೆ, ತನ್ನ ಆದಾಯವನ್ನು ಅವಳಿಗೆ ತಿಳಿಸದೆ, ಜಮಾವಿಚನ್ನು ಅವಳಿಂದನೆ ಆಲೋಚಿಸಿ ಅವಳನ್ನು ತನ್ನ ಕೈಯಳತೆಯಲ್ಲಿಟ್ಟುಕೊಳ್ಳಬೇಕು. ೫೨. ‘ಇವಳು ನನ್ನವಳು’ ಎಂದು ತಿಳಿದು ಶ್ರೀತಿಯಿಂದ ಹೊನ್ನು, ರತ್ನ, ಹೊಸವಸ್ತುಗಳನ್ನು ಆತ್ಮವಂಚನೆಯಿಲ್ಲದೆ ಕೊಟ್ಟಿ ನಲ್ಲಿಯ ಅಭ್ಯಾಸದ್ಯವನ್ನು ಕಾಣಬೇಕು. ೫೪. ತನ್ನ ಅಭಿವೃದ್ಧಿಯಲ್ಲಿ ಹೆಮ್ಮೆಪಡುವ, ತನ್ನ ನಷ್ಟದಲ್ಲಿ ಕುಂದುವ, ತನ್ನ ಶರೀರದ ಅಧ್ಯ ಶರೀರ ತಾನು ಎನ್ನವ ಮನಃಪ್ರಯಿಯನ್ನು

ಉಡದಿರೆ ಮುಡಿಯುಡದುಣದಿರೆ ಸರಿಯುಣ

ದೊಡವೆಯ ತೊಡದಿರೆ ತೊಡದೆ

ಎಡವಿಡದಿನಿಯನಡಿಯ ನೇಳಲನು ಪಡಿ

ವಡಿವ ಮುಡದಿಯ ಮನ್ಮಖ್ಯದು

೪೫

ನಿಸ್ನದೆಸ್ನಾದು ನೀ ನಾನು ನಿಸ್ನವರಿವ

ರೆಸ್ನವರಿಪರುಗಳಂದು

ತನ್ನನಿಯಳ ತನ್ನಾಡವೆಯ ಮೈ ಬಳಗವ

ಭಿಸ್ನಗ್ರೀಯದೆ ಬೆರಸುಪ್ಯದು

೪೬

ಮನದೊಳು ಮನ ನೆನಹಿನೋಕು ನೆನಹು ಮತ್ತ

ತನು ತನುವಿನೋಳೊಡವೆರಸಿ

ಅನುಗೊಳಿ ಶಾಲುನೀರುಗಳಂತಿನಿಯನು

ಮಿನಿಯಳುಮೇಕವೆನಿಪ್ಯದು

೪೭

ಎಳಿಜವ್ಯನ ಮೋದಲಿಂದುವರೆಗಮೆಸ್ನ

ಬಳಿಸಂದು ಬಾಳಿದಳಿಂದು

ಇಳವ ಜವ್ಯನದೊಳಗರಪ್ಪದೋರದೆಯೆಂದಿ

ನೋಳು ನೇಹವನೋಡರಿಪ್ಯದು

೪೮

ಶ್ರೀತಿಯಿಂದ ಗೌರವಿಸಬೇಕು. ೪೫. ಗಂಡನು ಒಳ್ಳೆಯ ಬಟ್ಟೆಯನ್ನಾಡದಿದ್ದಾಗ ತಾನೂ ಒಳ್ಳೆಯ ಬಟ್ಟೆಯನ್ನಾಡದೆ, ಅವನು ತಿನ್ನದಿದ್ದರೆ, ತಾನೂ ಸವಿಯಾದ್ದನ್ನು ತಿನ್ನದೆ, ಒಡವೆಯನ್ನು ಧರಿಸದಿದ್ದರೆ ತಾನೂ ಧರಿಸದೆ ಯಾವಾಗಲೂ ಪ್ರಿಯನ ಆಡಿಯ ನೇಳಲನ್ನು ಅನುಸರಿಸುವ ಮಡದಿಯನ್ನು ಗೌರವದಿಂದ ಕಾಣಬೇಕು. ೪೬. ನಿಸ್ನರೇ ನಿಸ್ನಾದು, ನಿನ್ನೇ ನಾನು, ನಿಸ್ನ ನೆಂಟರು ನಿಸ್ನವರೇ ಎಂದು ತನ್ನ ನಲ್ಲೆಯನ್ನು ತನ್ನ ಒಡವೆ, ಬಂಧುಗಳನ್ನು ಭೇದಭಾವದಿಂದ ಪರಿಗಣಿಸದೆ ಕೂಡಬೇಕು. ೪೭. ಮನಸ್ಸಿನಲ್ಲಿ ಮನಸ್ಸು, ಬಯಕೆಯಲ್ಲಿ ಬಯಕೆ, ಮತ್ತೆ ದೇಹದಲ್ಲಿ ದೇಹ, ಜೊತೆಯಾಗಿ ಸೇರಿ ಅನುಸರಿಸ ಬಾಳಿದರೆ ಹಾಲು ನೀರುಗಳಂತೆ - ನಲ್ಲನಲ್ಲೆಯರು ಬಂದಾಗಿ ಬಾಳುತ್ತಾರೆ. ೪೮. ಯೌವನದ ಪ್ರಾರಂಭದಿಂದ ಇಲ್ಲಿಯವರೆಗೆ ನನ್ನ ಬಳಿಗೆ ಬಂದು ಬಾಳಿದ್ದಾಳಿಂದು ತಿಳಿದು ಯೌವನದ ಕೊನೆಯಲ್ಲೂ ಭೇದವನ್ನು ತೋರಿಸದೆ

ಎಣಿಕೆಗೈನ್ನೋಡೆ ರೂಪ್ಯ ಜವ್ವನಮಿದ್ದೇನು
ಗುಣಮಿಲ್ಲದ ಕುಲಸತಿಗೆ
ಗುಣಕರುಗೊಂಡಿರೆ ಕೂತೆಂದೆಂದಿಗು
ಮೆನೆ ಬಿಂಭದೇಕವನಿಪ್ಪುದು

೪೯

ಎರವಿಲ್ಲದೇಕವೆನಿಸಿ ಧರ್ಮದೊಳು ಸಂ
ಸರಿಸುವ ಸತಿಪತಿಗಳಿಗೆ
ಪುರುಷೋತ್ತಮನಡಿಗಳ ಪೂಜೆಯಿಂದಿಂ
ಪರಸುಖ ಪದುಳಗೊಳುವುದು

೫೦

ಚೆನ್ನಿಗ ಚಕದೇವರಾಯನ ಸಂಚಯ
ಹೊನ್ನಮೃಷ್ಣಸುರ್ಯ ಕಬ್ಬದೊಳು
ಉನ್ನತಿವಡೆದೊಷ್ಟಿದೂರಾರಸೆಯ ಸಂಧಿ
ಸನ್ನತ ಗುಣಸಂಬಂಧಿ

೫೧

ಎಂದಿನಂತೆಯೇ ಸ್ವೇಹವನ್ನ ಉಳಿಸಿಕೊಳ್ಳಬೇಕು. ೪೯. ಯೋಚಿಸುವುದಾದರೆ ಕುಲ
ಸತಿಗೆ ಗುಣವಿಲ್ಲದಾಗ ರೂಪ್ಯ ಯೋವನಗಳಿದ್ದರೂ ಪ್ರಯೋಜನವಿಲ್ಲ. ಶ್ರೀತಿಯಿಂದ
ಗುಣಗಳು ಕೂಡಿದ್ದರೆ ಸಮಭಾವ ಒಡೆಯದೆ ಒಂದಾಗಿರುವುದು ಸಾಧ್ಯ.
೫೦. ಭೇದವಿಲ್ಲದೆ ಒಂದಾಗಿ, ಧರ್ಮಾಚರಣೆಯಲ್ಲಿ ಹೊಂದಿಕೊಂಡಿರುವ ಗಂಡ
ಹೆಂಡಿರಿಗೆ ಪುರಮೋತ್ತಮನ ಪಾದಪೂಜೆಯಿಂದ ಲಭಿಸುವ ಪರಲೋಕದ ಸುಖ
ದೊರಕುತ್ತದೆ. ೫೧. ಚೆನ್ನಿಗ ಚಿಕ್ಕದೇವರಾಯನ ಸಂಚಯ ಹೊನ್ನಮೃಷ್ಣ ರಚಿಸಿದ
ಕಾವ್ಯದಲ್ಲಿ ಶಾಖಾನೀಯ ಗುಣಯುಕ್ತವಾದ ಆರನೆಯ ಸಂಧಿ ಉನ್ನತ ರೀತಿಯಲ್ಲಿ
ಸಮಾಪ್ತವಾಯಿತು.

ಪಳನೆಯ ಸಂಧಿ

ವಂದಾರು ಜನಕೆ ವಾಂಭತ ಘಲಗಳನೇವ
ಮುಂದಾರತರುಗೆ ಮಾಥವೆಗೆ
ಕುಂದುಗಳಿಲ್ಲದೆ ಗುಣಕರುಗೊಂಡ ಮು
ಕುಂದನಿಗಾನು ವಂದಿಷೆನು

೮

ಪುರುಷೋತ್ತಮನೆದೆಯೋಳು ಪುದುಗಿದುಂವ
ನಿರವರಿತೆಲ್ಲ ಲೋಗರೋಹಿ
ಕರುತ್ತಾಮೃತವ ಕರೆಗಳೈಸಿ ಪರಿಸುವ
ಸಿರಿರಾಣಿಯಡಿಯ ಸೇವಿಷೆನು

೯

ಸೇರಿಯೂರಿಗೆ ಹೋಗಿ ನಲ್ಲಿನೈತರದಿರೆ
ಬರವ ಬಯಸಿ ಬಸವಳಿದು
ವಿರಹಿಣಿಯರ ಸದತೆಯ ಬಿತ್ತರಗಳ
ನೂರೆವೆನುಚಿತವೆಂಬಂತೆ

೧೦

ಹೋಗೆಮುಗಿಲ ಸೂರ್ಯನ ಸರಸಿರುಹ
ಸಾಗರವೇಲೆ ಚಂದ್ರಮನ
ಕೋಗಿಲೆ ಸುಗ್ರೀ ಕೂರ್ವಂತೆ ಸತಿಯನು
ರಾಗದಿನಿಯನ ಜಾನಿವಳು

೧೧

೧. ಭಕ್ತರಿಗೆ ಅಪೇಕ್ಷಿಸಿದ ಘಲಗಳನ್ನು ಕೊಡುವ ಕಲ್ಪವೃಕ್ಷದಂತಿರುವ ಮಾಥವನಿಗೆ, ದೋಷರಹಿತನಾಗಿ ಸದ್ಗುಗಳಿಂದ ತುಂಬಿದ ಮುಕುಂದನಿಗೆ ನಾನು ನಮಸ್ಕರಿಸುತ್ತೇನೆ. ೨. ಪುರುಷೋತ್ತಮನ ಹೃದಯದಲ್ಲಿ ನೆಲೆಸಿ ಆವನ ಅಂತರಂಗವನ್ನು ತಿಳಿದು ಜನರಲ್ಲಿ ಕರುತ್ತಾಮೃತವನ್ನು ಹರಿಸುವ ಲಕ್ಷ್ಯದೇವಿಯ ಪಾದಗಳನ್ನು ಸೇವಿಸುತ್ತೇನೆ. ೩. ಶ್ರೀಯನು ಉಂಟಾಗಿ ಹೋಗಿ ಹಿಂದಿರುಗಿ ಬರದಿದ್ದಾಗ ಆವನ ಬರವನ್ನು ಬಯಸಿ ತಾಪಗೊಳ್ಳುವ ವಿರಹಿಣಿಯರ ಸ್ವಭಾವದ ವಿವರಣೆಯನ್ನು ಯುತ್ಕ ರೀತಿಯಲ್ಲಿ ಮಾಡುತ್ತೇನೆ. ೪. ನವಿಲು ಮೋಚವನ್ನು, ಕಮಲವು ಸೂರ್ಯನನ್ನು, ಸಾಗರದ ಅಲೆಗಳು ಚಂದ್ರನನ್ನು, ಹೋಗಿಲೆ ಚೈತ್ರವನ್ನು ಶ್ರೀತಿಸಿ ಕಾಯುವಂತೆ ಸತಿಯಾದವಳು

ನೇನೆವಳವನ ನೇರೆ ಸೊಗಮೊಳುವಗೆಗಳ
ನೇನೆವಳವನ ಮೃಷಿರಿಯ
ನೇನೆವಳವನ ನೇಹದೆಸಕದಿರವನಿಂತು
ನೇನೆನೆನೆದಿಂಘಗೊಳುವಳು

೩

ದೇವರಿಲ್ಲದ ದೇಗುಲದ ಬಿತ್ತರದಂತೆ
ಭೂವರನಿಲ್ಲದೂರಂತೆ
ಜೀವಿತೇಶ್ವರನ ವಿರಹದೊಳು ಸಿಜ್ಜೆಯು
ಭಾವಿಸಿ ಬಣ್ಣಗುಂದುವಳು

೪

ಕೆಲದೊಳು ಕೆಳದಿಯರಿರೆ ಸ್ವರಿಸದೋಂದು
ಕೆಲಸದ ನೇವದಿಂದ ಕಳುಹಿ
ಒಲಿದೋವನೋಳ್ಳಿತಂದೊಷ್ಟೆವ ನೆನೆನೆ
ದಲಃ ಮೃಮುರಿದೊರಲುವಳು

೨

ತಲೆವಾಗಿಲೊಳು ದಾರಿಗರ ನೋಡಲೇಳಸದೆ
ನೆಲೆವಾಡವೇರಿ ನಿಟ್ಟುಸದೆ
ಒಲಿದಿನಿಯನ ನಲ್ಗೊಯು ನೆನಹಿನೊಳು
ನೆಲೆನಿಂದು ನೇಮಗೊಳುವಳು

೫

ಅನುರಾಗದಿಂದ ಗಂಡನನ್ನು ಧ್ವನಿಸುತ್ತ ಇರುತ್ತಾಳೆ. ೫. ಪ್ರಿಯನ ಹೆಚ್ಚುದ
ಸೊಗಸನ್ನೂ ಅಂತರಂಗದ ಬಗೆಗಳನ್ನೂ ಅವನ ದೇಹಸಂಪತ್ತನ್ನೂ ಅವನ ಪ್ರೇಮದ
ಕಾರ್ಯಗಳನ್ನೂ ನೆನೆಸಿನೆಸಿಕೊಂಡು ಆನಂದಪಡುತ್ತಾಳೆ. ೬. ಪತಿಯ ವಿರಹಕಾಲ
ದಲ್ಲಿ ತನ್ನ ಶಯ್ಯೆಯನ್ನು ದೇವರಿಲ್ಲದ ಗುಡಿಯ ವಿಸ್ತಾರದಂತೆ, ರಾಜನಿಲ್ಲದ ಉರಿನಂತೆ
ಕಲ್ಪಿಸಿಕೊಂಡು ಕಳೆಗುಂದುತ್ತಾಳೆ. ೭. ಅಕ್ಷವರ್ಕಾದಲ್ಲಿ ಸವಿಯರಿದ್ದರೆ ತಾಳೆಯಿಲ್ಲದೆ
ಯಾವುದಾದರೂ ಒಂದು ನೇವದಿಂದ ಅವರನ್ನು ಕಳಿಸಿಕೊಟ್ಟು, ಪ್ರೀತಿಪಾತ್ರನಾದ
ಪತಿಯ ಒಳ್ಳೆಯ ನಡತೆಯನ್ನು ನೆನೆನೆದು ಅಯಾಸಗೊಂಡು ಮೃಮುರಿಯತ್ತೆ
ದುಃಖಿಸುವಳು. ೮. ಬೀದಿಯ ಬಾಗಿಲಿನಲ್ಲಿ ಹೋಗಿಬರುವವರನ್ನು ನೋಡಲು
ಬಯಸುವುದಿಲ್ಲ. ಮಹಡಿಯನ್ನು ಹತ್ತಿ ನೋಡುತ್ತ ಇರುವುದಿಲ್ಲ. ಪ್ರೀತಿಸಿದ ಗಂಡನ
ಒಳ್ಳೆಯ ಮನಸ್ಸನ್ನು ನೆನಪಿಗೆ ತಂದುಕೊಂಡು ಹಾಗೆಯೇ ಚಿಂತಿಸುತ್ತ ನಿಯಮದಿಂದ

ಪರಿಪರಿಯುದೆ ತೋಡವುಗಳ ಪ್ರಾಸರಗಳ
ಪರಿಮಳದಣಿ ಬಯಸದೆ
ಗರತಿಯಿರಿದನುಳಿದಿರಲಾಗದೆಂಬಲಂ
ಕರಣ ಮಾತ್ರವ ಧರಿಸಿಹಳು

೯

ಮಂಗಳಕರ ಮಾತ್ರವನಲ್ಲದೆ ಏಕ್ಕು
ಸಿಂಗರಗಳನು ಚಿಂತಿಸದೆ
ಸಂಗಾತಿವಂಗಳ ಸರಸಭಾಷಣಾವ ಮು
ನಂಗೊಳಿಸದೆ ಮರುಗುವಳು

೧೦

ಪಾಯಸ ಪರಮಾನ್ವವ ಪಲಬಗೆಯ ಕ
ಜ್ಞಾಯವ ಕಾಯಿಪೇಟ್ಟಿಗಳ
ಬಾಯ ಸವಿಗೆ ಬಯಸದೆ ಅನ್ವಯಾನಾದಿ
ಕಾಯಧಾರನೆಯೆಸಗುವಳು

೧೧

ಮನೆಮಕ್ಕಳು ಮನೆವಾಳ್ಳಿಯೊಳು ತನ್ನ
ಧನ ಧಾನ್ಯಾಯ ಬೀಯದೊಳು
ತನುವಿನಾರ್ದೆಕೆಗಳೊಳು ತಾನೆರಗದ
ಮನದಿಂದ ಮರುಳಿಸಿಸುವಳು

೧೨

ಎನ್ನ ತನ್ನವರೆಂದಪರಿಪರನು ಏಗೆ
ಮನ್ಸಿ ಮನಗೆ ಬರಿಸದೆ
ಮನ್ಸಿ ಕರೆವರ ಮನಗೆ ಪೋಗದೆ ಮನ
ದನ್ನನ ನೆನಹಿನೊಳಿಹಳು

೧೩

ಇರುವಳು. ಓ. ವಿವಿಧ ರೀತಿಯ ಒಡವ ಪಸ್ತುಗಳನ್ನು, ಹೂವುಗಳನ್ನು, ಸುವಾಸನಾ ದ್ವಾರ್ವಗಳನ್ನು ಬಯಸದೆ, ಗೃಹಿಣಿಯರಿಗೆ ಅಗತ್ಯವಾದಪ್ಪು ಅಲಂಕಾರಗಳನ್ನು ಮಾತ್ರ ಧರಿಸಿರುತ್ತಾಳೆ. ೧೦. ಮಂಗಳಕರವಾದ ಶೃಂಗಾರಗಳನ್ನು ಮಾತ್ರ ಧರಿಸಿ, ಉಳಿದವು ಗಳ ಬಗ್ಗೆ ಯೋಚನೆಯನ್ನೇ ಮಾಡದೆ, ಜೊತೆಯವರ ಸರಸ ಸಂಭಾಷಣೆಗಳನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ಚಿಂತಾತುರಳಾಗಿರುತ್ತಾಳೆ. ೧೧. ಪಾಯಸ, ಉತ್ತಮವಾದ ಹಲವು ಬಗೆಯ ಭಕ್ತ್ಯಾಗಳು, ಕಾಯಿಹಣ್ಣಿಗಳು - ಇವುಗಳನ್ನು ಬಾಯಿರುಚಿಗಾಗಿಯೂ ಬಯಸದೆ ಶರೀರದ ಇರುವಿಕೆಗೆ ಎಷ್ಟು ಬೇಕೋ ಅಪ್ಪಣಿಸು ಮಾತ್ರ ಸ್ವೀಕರಿಸುತ್ತಾಳೆ. ೧೨. ಮನೆ, ಮಕ್ಕಳು, ಸಂಸಾರ, ತನ್ನ ಅಸ್ತಿ, ಘಸಲು, ಆದಾಯ ವೆಚ್ಚ, ದೇಹದ ಆರ್ಥಿಕ - ಇವುಗಳಾವುದರಲ್ಲಿ ಮನಸ್ಸಿಡದೆ, ಬೇಸರದಿಂದ ಭೂಮಿತಳಂತೆ ವರ್ತಿಸುತ್ತಾಳೆ. ೧೩. ಇವರು ತನ್ನವು ಎಂದು ಹೆಚ್ಚು ಆದರದಿಂದ ಅವರನ್ನು ಮನಗೆ ಬರಮಾಡಿ ಕೊಳ್ಳದೆ, ಆದರದಿಂದ ಕರೆದವರ ಮನೆಗೂ ಹೋಗದೆ ಮನಃಪ್ರಿಯನ ಧ್ಯಾನದಲ್ಲಿಯೇ

ಎಳಸೆಯ ಸಂಧಿ

೪೫

ಎಡಬಲದವರಿಂತಿಂತು ನುಡಿವರೆಂದು
ತಡೆದು ತನ್ನಭೇದೊಳಿರದೆ
ಎಡೆವಿಡದಿನಿಯನ ನೇನೆದು ನೇಮದೊಳಿರು
ಮುಡದಿಗೆ ಮತ್ತೆಸೆಯುಂಟೆ

೮೬

ನಗುವರು ನಗಲಿ ನಾಚುವರು ನಾಚಲಿ ಏಗಿ
ಮೋಗದಿರುಹುವರು ತಿರುಹಲಿ
ಬಗೆಯಿದದನು ಭಾವಿಪಳು ತನ್ನಿನಿಯನ
ನಗೆನೋಟ ನಡೆನುಡಿಗಳನು

೮೭

ನಿರಗೋಂಡ ಬೃಬ್ರಿನ ನೆಲೆನಿಂದ ನಿಡುಗಣ್ಣಿ
ಅರಿಕೆಗುಂದಿದ ಕರಣಗಳ
ಒರೆವ ಕಣ್ಣೀರೊಪ್ಪದಿಂದೊಳ್ಳಿಳಿಗೆ
ಮರುಕವ ಮನಗೊಳಿಸುವಳು

೮೯

ಕೆಂದಳ್ಳಿಗ್ರಂಥಳದೊಳಗಿಟ್ಟು ಗಲ್ಲದ
ಕಂದಿದ ಮೋಗದಾವರೆಯ
ಸಂದರ್ಭಿಸುವ ನಿಟ್ಟಸುರ ನೆಲೆಯೊಳಿ
ದ್ವಂದಗೆಡಿಪಳಾಳಿಯನ

೯೧

ಇರುತ್ತಾಲೆ. ೧೪. ನೇರೆಹೊರೆಯವರು ಹಾಗೆ, ಹೀಗೆ ಎಂದು ಅಕ್ಷೇಪಿಸುತ್ತಾರೆ ಎಂದು
ಗಮನಿಸದೆ, ಸ್ವತಂತ್ರವಾಗಿ ನಡೆಯುದೆ, ಒಂದೇ ಸಮನಾಗಿ ಗಂಡನನ್ನ ನೇನೆಯುತ್ತ
ನಿಷ್ಯೆಯಿಂದಿರುವ ಹೆಂಡತಿಗೆ ಸಮಾನರಾದವರು ಯಾರಿದ್ದಾರೆ ? ೧೫. ನಕ್ಷವರು
ನಗಲಿ, ಲಜ್ಜಿಪಡುವವರು ನಾಚಿಕೆಪಟ್ಟುಕೊಳ್ಳಲಿ, ಮುಖ ಸೊಣ್ಟಮಾಡುವವರು ಸೊಣ್ಟ
ಮಾಡಲಿ, ಅವುಗಳೊಂದನ್ನೂ ಲಕ್ಷಿಸದೆ ತನ್ನ ಕಾಂತನ ನಗೆನೋಟವನ್ನೂ ಸರಸ
ಸಲ್ಲಾಪಗಳನ್ನೂ ನಡೆಗಳನ್ನೂ ಯೋಚಿಸುತ್ತಿರುತ್ತಾಲೆ. ೧೬. ನೇರೆಗೊಂಡ ಹುಬ್ಬಿಗಳಿಂದ
ದೃಷ್ಟಿ ನಿಂದ ಕಣ್ಣಿಗಳಿಂದ, ಚಲನರಹಿತ ಇಂದ್ರಿಯಗಳಿಂದ, ಸುರಿಯುವ ಕಣ್ಣೀರಿನಿಂದ,
ತನ್ನ ಆಶ್ರಸ್ತವಿಗೆ ತನ್ನ ದುಃಖಿತಾಪವನ್ನ ತಿಳಿಸುವಳು. ೧೭. ಕೆಂದಳಿರಿನಂತಿರುವ ಅಂಗೈ
ಮೇಲೆ ಗಲ್ಲವಿಟ್ಟು, ಕಂದಿದ ತಾವರೆಯಂತಿರುವ ಮುಖದಿಂದ, ಒಟ್ಟಾಗಿ ಬರುವ

ಕವಿವ ಕುರುಳ ಸಡಿಲಿದ ಚೊಲ್ಲೀಕ
ದವೆಯಿಕ್ಕಿದೆಸಳುಕೊನ್ನಾಗಳ
ಸವೇಯದ ನೆನಹಿನ ಸೈಟಿಂದ ಕೆಳದಿಗೆ
ಸವನಿಸುವಳು ಸಂಕಟವನು

೮೮

ಪಡಿಮೋಗದೊಳು ನಿಂದು ಬಾಯಿಟ್ಟು ಕರೆದೊಡ
ಮೊಡಲನಲುಗಿದೊಡಮದಕೆ
ಒಡನೆಭ್ರಿರದೊಜೀಯಿಂದ ಕೆಳದಿಯರ
ಗಡಣವ ಕೃಗೆಡಿಸುವಳು

೮೯

ಎಲೆಯಕ್ಕ ನೀನೇತಕಿಂತು ಚಂತಿಪೆಯೆಂ
ಬುಲಿಗೇಳಿದೊಡನುರವಣಿಸಿ
ಕೆಲದಲ್ಲಿ ನಿಂದವರೊಳು ಕೇಣವೆಸಗುತ
ನೆಲಿಗೆಡಿಸುವಳು ನೇಹಿಗರ

೯೦

ಎನ್ನನಿಯನ ಪಾದಸೇವೆಯಲ್ಲದೆ ನಾ.
ನೆನ್ನಗಮಿಂತಿಪೇನೆಂದು
ತನೊಳು ತಾನೆ ತವಕಗೊಂಬ ಸತಿಯ ಮು
ಹೋನ್ನತಿಗಿನ್ನಿಂದೆಯುಂಟೆ

೯೧

ನಿಟ್ಟಿಸಿರಿನಿಂದ ತನ್ನ ಗೆಳತಿಯನ್ನು ಸಂತಾಪಗೊಳಿಸುವಳು. ೧೮. ಮುಖಿದ ಮೇಲೆ
ಕವಿದು ಬೀಳುವ ಮುಂಗುರುಗಳು ಬಿಚ್ಚಿಹೊಂದ ತುರುಬು, ರೆಪ್ಪೆಬಿಡಿಯದ ಚಿಗುರು
ಕಾಗಳು, ಮುಗಿಯದಿರುವ ಚಿಂತೆ- ಇವುಗಳಿಂದ ತನ್ನ ಗೆಳತಿಗೆ ಸಂಕಟವನ್ನುಂಟು
ಮಾಡುವಳು. ೧೯. ಮುಖಿದ ಎದುರಿಗೆ ಮುಖಿತಂದು ಬಾಯಿಟ್ಟು ಶೂಗಿದರೂ,
ದೇಹವನ್ನು ಅಲುಗಾಡಿಸಿ ಎಚ್ಚರಿಸಿದರೂ ಕೂಡಲೇ ಎಚ್ಚರಗೊಳ್ಳಿದೆ ವಿರಹಿಸೆಯು
ಉಪಾಯದಿಂದ ಸೈಹಿತೆಯರ ಸಮೂಹವನ್ನು ದೂರಮಾಡುವಳು. ೨೦. ‘ಅಕ್ಕ, ಏಕೆ
ಹೀಗೆ ಚಿಂತಿಸುತ್ತಿದ್ದೀರೆ’ ಎಂಬ ಮಾತು ಕಿವಿಗೆ ಬಿದ್ದೊಡನೆಯೇ, ಕೋಪತಾಳುತ್ತ ಅಕ್ಕ
ಪಕ್ಕದಲ್ಲಿ ನಿಂತವರ ಮೇಳೆ ಅಸಮಾಧಾನವಡುತ್ತ ಸೈಹಿತರಿಗೆ ದಿಗ್ನಿಮೆ ಹುಟ್ಟಿಸುವಳು.
೨೧. ನನ್ನ ಗಂಡನ ಪಾದಸೇವೆಯಲ್ಲದೆ ನಾನು ಎಲ್ಲಿಯವರಿಗೆ ಹೀಗಿರಲಿ - ಎಂದು
ತನೊಳುಗಿ ತಾನೆ ಅತಂಕಗೊಳ್ಳುವ ಪತಿಪ್ರತೆಯ ಜೈನ್ನತ್ಯಕ್ಕೆ ಸಮವಂತಿ?

ಚಲಿದ ನಲ್ಲನ ವಿರಹದೊಳೊರಲುವ ಕುಲ

ಲಲನೆಯ ವಿರಹವೇದನೆಗೆ

ವಲಬಿಗೆಯುಗತಪಂಗಳೀಡಲ್ಲಿಂ

ದುಲಿವುವು ಮುನ್ನನೋದುಗಳು

೨೭

ಾರದೇಸೆಗುವ ದಾನ ಹೋಮ ನಿಯಮದಿಂದ

ಪರಿಹರಿಸದ ಪಾಪಗಳು

ವಿರಹದ ತನಿಬೆಂಕಿಯಿಂದ ಬೆಂದಳಿವುದೆಂ

ದೊರೆವರಖಿಲವೇದವಿದರು

೨೯

ಕು ದೇಹದಂಡನವೈಸೆ ಪ್ರಾಯಶ್ಚಿತ್ತ

ವೇದವಿಹಿತ ಮಾರ್ಗದೋಳು

ಆ ದಾರಿಯೊಳಾಣ್ಣಗಲೆ ಸಂಕಟಗೊಂಬಿ

ವೇದನೆಗೆಸೆಯಾವುದಿನ್ನು

೨೪

ಒಸವಲಿದೊಡಲ ಪಾಸಿನೋಳೀಡಾಡುವ

ಉಸುರುಸುರೆಂದೊರಲುವಳು

ಮುಸುಕಿಡುವಳು ಮುದುಡುವಳು ಕೃಕಾಲ್ಲಿಳ

ಬಿಸುಸುಯ್ಯಾ ಬೆಂಚ್ಯುತೇಳುವಳು

೨೫

ಅರಿಯದೆ ತನಿಗಂಡೊಷ ಮೆಟ್ಟಿ ನಿಂದಂತೆ

ತುರುಟನ ಗಿಡು ಸೋಂಕಿದಂತೆ

ಬಿರುಬುಗೊಂಬಳು ಬೆದರುವಳಳಲುವಳು ಬೇ

ಸರುವಳು ಬೇನೆವಡೆವಳು

೨೬

೨೭. ಶ್ರೀತಿಸಿದ ಶ್ರೀಯನ ಅಗಲೀಕಿಯಿಂದ ಸಂಕಟಪಡುವ ಕುಲಸ್ತ್ರೀಯ ವಿರಹ ವೇದನೆಗೆ ನಾನಾಭೇಯ ಕರಿನ ತಪಸ್ಸುಗಳೂ ಸಮವಾಗುವುದಿಲ್ಲ ಎಂದು ಹಿಂದಿನ ಶಾಸ್ತ್ರಗಳು ಹೇಳುತ್ತವೆ. ೨೮. ಬಿಡದೆ ಮಾಡುವ ದಾನ, ಹೋಮ, ನಿಯಮಗಳಿಂದ ಪರಿಹಾರವಾಗದ ಪಾಪಗಳು, ವಿರಹದ ಬೆಂಕಿಯಿಂದ ಬೆಂದು ನಾಶವಾಗುತ್ತವೆ ಎಂದು ವೇದಾದಿಗಳು ಹೇಳುತ್ತವೆ. ೨೯. ‘ದೇಹದಂಡನವೇ ಪ್ರಾಯಶ್ಚಿತ್ತ’ ಎಂಬುದು ವೇದಸಮೃದ್ಧವಾದ ಹೇಳಿಕೆ. ಅದೇ ಮಾರ್ಗದಲ್ಲಿ, ಗಂಡನನ್ನು ಅಗಲಿ ಸಂಕಟಪಡುವ ನೋವಿಗೆ ಸರಿಸಮವಾದದ್ದು ಯಾವುದಿದೆ? ೩೦. ಅಯಾಸಪಟ್ಟಿ ದೇಹವನ್ನು ಹಾಸಿಗೆಯ ಮೇಲೆ ಹೊರಳಾಡಿಸುವಳು, ನಿಟ್ಟಿಸಿರು ಬಿಡುವಳು, ಮುಸುಕಿಟ್ಟಿ ಮಲಗುವಳು, ಕೃಕಾಲುಗಳನ್ನು ಮಡಿಚಿಕೊಳ್ಳುವಳು, ಬಿಸುಸುಯ್ಯಾವಳು, ಬೆಂಚ್ಯುತೇಳುವಳು. ೩೧. ತಿಳಿಯದೆ ಕೆಂಡವನ್ನು ಮೆಟ್ಟಿ ನಿಂತವಳಂತೆ, ತುರುಚುಗಿಡವನ್ನು

ಒಂದರೆಗಳಿಗೆಯನೊಂದು ಬರಿಸದಂ
ತೋಂದು ಜಾವವ ಯುಗದಂತೆ
ಒಂದಿರುಳನು ಕಲ್ಪಾಲದಂತೆಣಿಪಳು
ಮಂದುಗೆಡುವಳು ಮೋಹಿಪಳು

೨೨

ಬನದೋಳು ದೇಗೆಟ್ಟು ಪರಿವಂತೆ ಶತ್ತಲೈ
ಮನಯೋಳು ಕಕ್ಷೀರವಂತೆ
ಇನಿಯನನಗಲಿ ತಾನಿರಪ್ಪಾಣಿದೆ ಏಗೆ
ಯನುಗೆಡುತಳಪ್ಪಿಗುಂದುವಳು

೨೩

ಎಂದಿಗೆಸ್ವಿನಿಯನನಿರುಗೋಳುವೆನಿ
ನ್ಯಂದಿಗೆ ಹತ್ತೆ ಸಾರುವೆನು
ಎಂದಿಗವನ ಪಡಿಮೋಗದೋಳು ಸಂಪವೆ
ನೆಂದೆಡೆವಿದದೆ ಜಾನಿಪಳು

೨೪

ಎಂದಿಗವನ ನುಡಿಗಳ ಸವಿಸವಿದಾ
ನಂದದೋಳಳ್ಳು ತೇಲುವೆನು
ಎಂದಿಗೆಸ್ವಿರವನವನಿಗಾನರುಹುವೆ
ನೆಂದು ಬಯಸಿ ಬಳಲುವಳು

೨೫

ಮುಟ್ಟಿದವಳಂತೆ ಒರಟಾಗುತ್ತಾಳೆ, ಬೆದರುತ್ತಾಳೆ, ಅಳುತ್ತಾಳೆ, ಬೇಸರಿಸುತ್ತಾಳೆ,
ಯಾತನೆಪಡುತ್ತಾಳೆ. ೨೨. ಅಧಿಭಾಳಿಗೆಯನ್ನು ಒಂದು ವರುವದಂತೆ, ಒಂದು
ಜಾವವನ್ನು ಒಂದು ಯುಗದಂತೆ, ಒಂದು ರಾತ್ರಿಯನ್ನು ಒಂದು ಕಲ್ಪದ ಅವಧಿಯಂತೆ
ಭಾವಿಸುತ್ತಾಳೆ. ದಿಕ್ಕು ತೋಚಿದವಳಂತೆ ಭ್ರಮೆಗೋಳ್ಳುತ್ತಾಳೆ. ೨೩. ಕಾಡಿನಲ್ಲಿ ದಾರಿ
ತಪ್ಪಿ ನಡೆಯುವಂತೆ, ಕತ್ತಲೆಮನೆಯಲ್ಲಿ ಕಳ್ಳು ಬಿಡುವವಳಂತೆ, ಗಂಡನನ್ನು ಅಗಲ
ವಿನು ಮಾಡಲೂ ತೋರದೆ ಕ್ರಮತಪ್ಪಿ ನಡೆಯುತ್ತ ಶಕ್ತಿಹೀನಳಾಗುತ್ತಾಳೆ. ೨೪. ಎಂದು
ನನ್ನ ಶ್ರೀಯನನ್ನು ಎದುರುಗೊಳ್ಳುತ್ತೇನೆಯೋ, ಎಂದು ಅವನ ಹತ್ತಿರಕ್ಕೆ ಹೋಗು
ತ್ತೇನೆಯೋ ಎಂದು ಅವನ ಮುಖಿದ ಮುಂದೆ ತನ್ನ ಮುಖವನ್ನು ತರುತ್ತೇನೆಯೋ
ಎಂದು ಒಂದೇ ಸಮನೆ ಧ್ಯಾನಿಸುತ್ತಿರುತ್ತಾಳೆ. ೨೫. ಎಂದಿಗೆ ಅವನ ಸಕ್ಕರೆ
ಮಾತುಗಳನ್ನು ಸವಿಸವಿದು ಆನಂದಸಮುದ್ರದಲ್ಲಿ ತೇಲುತ್ತೇನೆಯೋ, ಯಾವತ್ತಿಗೆ

೨. (ಕ) ಕಟ್ಟಲೆ (ಗ) ಕಳ್ಳಲೆ.

ಎಂದಿಗೆನ್ನದೆ ತಣಿವಂತೆಲ್ಲ ಸೇವೆಯ
ನೊಂದನುಳಿಯದೊಡರಿಪೆನು
ಎಂದಿಗವನೋಳೊಡವೆರೆದೊಂದೆನಿಸುವೆ
ನೆಂದೆರಕದೊಳಿಸಿಸುವಳು

೫೮

ಇಂದಿನೋಳೀಗಲೆನ್ನಿನಿಯನ್ನೆತರಬೇ
ಕೆಂದು ಕದುಬಿ ಕಾತರಿಸಿ
ಮಿಂದು ಮಡಿಯನಟ್ಟಿ ಮನೆಯ ದೇವರ ಬಲ
ವಂದು ನೋಂಟಿಯ ನೋನುವಳು

೫೯

ಆತ್ಮಾ ದೇಸೆಯಿಂದ ಬೀಸುವೆಲರನೆಲ
ರೊತ್ತಿನೋಳಿಸಿವ ಸೌಸವವ
ಸುತ್ತಿ ಸೌಸವವ ತುತ್ತುವ ತುಂಬಿಯ ಚಂ
ಬತ್ತಿ ಕೇಳುವಳವನಿರವ

೬೦

ಚೆಸಗೊಂಬಳಿನಿಯನಾವಡೆಯೋಳಿರುವನಾ
ದೇಸೆಯಿಂದ ಬಂದ ಬಂದವರ
ಚೆಸಗೊಂಬಳು ಜೋಯಿಸರ ಜೋಗಿಪ್ಪರುಷರ
ಚೆಸಗೊಂಬಳು ಬಿಜ್ಞಿವಳರ

೬೧

ನನ್ನ ಸ್ಥಿತಿಯನ್ನು ಅವನಿಗೆ ತಿಳಿಸುವನೋ ಎಂದು ಬಯಸಿ ಬಳಲುತ್ತಾಳೆ. ೨೧. ನನ್ನ ಹೃದಯ ಶೈಲಿಯಾಗುವವರಿಗೆ ಅವನ ಸೇವೆಯನ್ನು ಯಾವುದೂ ಉಳಿಯದಂತೆ ಎಂದಿಗೆ ಮಾಡುವನೋ, ಅವನೋಡನೆ ಎಂದು ಬೆರೆತು ಒಂದಾಗುವನೋ ಎಂದು ಪ್ರೇಮತಾಪದಿಂದ ಲೆಕ್ಕಹಾಕುತ್ತಿರುತ್ತಾಳೆ. ೨೨. ‘ಇಂದೇ ಇಪ್ಪಾತೇ ಈಗಲೇ ನನ್ನ ಗಂಡ ಬರಬೇಕು’ ಎಂದು ಚಿಂತಿಸಿ ಕಾತರಗೊಂಡು ಸ್ವಾನಮಾಡಿ, ಶುಭ್ರವಸ್ತು ತೊಟ್ಟು ಮನೆದೇವರಿಗೆ ಪ್ರದಕ್ಷಿಣ ಹಾಕಿ ಪ್ರತವನ್ನು ಕೈಕೊಂಡು ಹರಕೆಹೊರುವಳು. ೨೩. ಆ ದಿಕ್ಕಿನಿಂದ ಬೀಸುವ ಗಾಳಿಯನ್ನು, ಗಾಳಿಯಲ್ಲಿ ಒತ್ತಿಬಿರುವ ಸುವಾಸನೆಯನ್ನು, ಸುವಾಸನೆಯನ್ನು ಅಂಟಿಕೊಂಡು ಬರುವ ದುಂಬಿಯನ್ನು ಕುರಿತು ತನ್ನ ಗಂಡನ ಸ್ಥಿತಿಯನ್ನು ಕೇಳುವಳು. ೨೪. ಗಂಡ ಇರುವ ದಿಕ್ಕಿನಿಂದ ಬಂದಬಂದವರನ್ನೆಲ್ಲ ಗಂಡನ ವಿಚಾರವನ್ನು ಕೇಳಿವಳು. ಜೋಯಿಸರನ್ನು, ಯೋಗಿಪ್ಪರುಷರನ್ನು, ವಿದ್ಯಾವಂತರನ್ನು

ಚಿಸಗೊಂಬಳೆನ್ನ ವಲ್ಲಭನೆಲ್ಲದನೆಂದು
ಚಿಸಗೊಂಬಳೆಂತಹನೆಂದು
ಚಿಸಗೊಂಬಳೆಂದಿಗೆ ಬಂದಪನೆಂದಿಂತು
ಚಿಸಗೊಂಬಳು ಚೀಸರದೆ

೨.೫

ಇಂದಿಗೇ ಹಗಲಿಗೇ ಜಾವಕೇ ಘಳಿಗೆಗೆ
ಬಂದಪನೆಂದಪರುಹೀರೆ
ಮಂದಹಷಿತ ಮುಖದಿಂದ ಮನದೊಳಾ
ನಂದದಿ ನಲವೇರುವಳು

೨.೬

ಉತ್ತ, ಸುರಿವ ಸೋಗದಾಲಿ ನೀವೋನಲಿಂದ
ಮಿಕ್ಕು ಮಿರುವ ಸುವರಿಂದ
ಸೋಕ್ಕುವ ಮನದಿಂದ ಸುತ್ತುಗೇಳಿಯರ
ಚಿಕ್ಕಪರಿಗುವಡಿವಳು

೨.೭

ಶಾಗಲೆ ಬಪನೆಂಬುದನಾಲಿಸಿ ತಲೆ
ಬಾಗಿಲ ತೆರೆಯಲೆಳಸುತ್ತ
ಚೀಗದೊಳಪನ ಸೇವೆಗೆ ಚೀಕಾದುದ
ನಾಗಳೆಯನುಗೋಳಿಸುವಳು

೨.೮

ಪ್ರಶ್ನೆ ಕೇಳುವಳು, ‘ತನ್ನ ನಲ್ಲಿ ಯಾವಾಗ ಬರುತ್ತಾನೆ’ ಎಂದು. ೨.೫. ಅಗಲಿಕೆಯ ಬೇಸರದಿಂದ ಒಂದು ರೀತಿಯ ಮತಿಬ್ರಮಣೆಯಿಂದಲೋ ಎಂಬಂತೆ ‘ನನ್ನ ಗಂಡ ಎಲ್ಲಿ? ನನ್ನ ಪತಿ ಹೇಗಿದ್ದಾನೆ? ನನ್ನ ಒಡೆಯ ಎಂದು ಬರುತ್ತಾನೆ?’ ಎಂದು ಸುಮಣೈ ಕೇಳುತ್ತಿರುತ್ತಾಳೆ. ೨.೬. “ಶಾಗಲೆ ಬರುತ್ತಾನೆ. ಈ ಹಗಲಿನಲ್ಲೇ ಬರುತ್ತಾನೆ. ಈ ಜಾವಕ್ಕೆ ಈ ಘಳಿಗೆಗೆ ಬರುತ್ತಾನೆ” ಎಂದು ಯಾರಾದರೂ ಹೇಳಿದರೆ ಸಾಕು, ಮಂದ ಹಾಸದಿಂದ ಮನಸ್ಸಿನಲ್ಲಿ ಆನಂದತುಂದಿಲಾಗುವಳು. ೨.೭. ಆ ಮಾತು ಕೇಳಿದರೆ ಸುಖಿ ಉತ್ತಿ ಹರಿಯುತ್ತದೆ, ಕೆನ್ನು ಆನಂದಬಾಷ್ಟ ಸುರಿಯುತ್ತದೆ, ರೋಮಾಂಚನ ಗೊಳ್ಳುತ್ತಾಳೆ, ಮನಸ್ಸು ಸೋಕ್ಕಿ ಸುತ್ತಲಿನ ಗೆಳತಿಯಿರನ್ನ ಆಶ್ಚರ್ಯದಿಂದ ನೋಡುತ್ತಾ ಅವನ್ನು ಬೆರಗುಗೊಳಿಸುವಳು. ೨.೮. ಶಾಗಲೆ ಬರುತ್ತಾನೆ - ಎಂಬ ಸುದ್ದಿ ಕೇಳಿ ಹೊರ ಬಾಗಿಲ ತೆರೆಯನ್ನು ಸರಿಸಿ, ತತ್ತ್ವಜ್ಞಾವೇ ಅವನ ಸೇವೆಗೆ ಚೀಕಾದ ಸಾಮಗ್ರಿಗಳನ್ನು

ಮೊದಲೋಳು ಮುಂದುವರಿವ ನೋಟದಿಂದೊಡ
ನೋಡಗುವ ಹಷಾರ್ಥುವಿಂದ
ಮುದದೊಳು ಮುರಿದೇಳುವ ನವರಿಂದೊಡ
ನವರುಗೊಳುವಳಿನಿಯನನು

೪೯

ಬಾಗಿಲ ಬಳಿಗೆ ಬಂದವನೆಂಬುದುಮನು
ರಾಗರಸದ ಲಹರಿಯೋಳು
ವಿಗ್ರಹನೆಂಬುದನರಿಯದವನಿಗಿದಿ
ರಾಗಿ ನಿಟ್ಟಿಸಿ ನಿಂದಿಹೆಳು

೪೯

ಪ್ರತ್ಯುದಂದಿಂದ ಪ್ರರುಳುಗಾಣದವರು
ನಿಟ್ಟನೇ ನಿಧಿಯ ಕಂಡಂತೆ
ಕ್ಷೇತ್ರಕದೋಳಿನಿಯನ ಕಾಣತ ಮರ
ವಟ್ಟು ಮೈಮರೆತು ನಿಟ್ಟಪಳು

೫೦

ಯೋಗದಣ ಪರಿಣತಿಯೋಳು ತನಗಿದಿ
ರಾಗಿ ನಿಂದಿದ್ದ ದೇವತೆಯ
ಯೋಗಿಗಳಿರ್ದೆಗೊಳಿಪಂತಿನಿಯನೋಳನು
ರಾಗವರಣಿ ನಿಟ್ಟಪಳು

೫೧

ಅನುಗೊಳಿಸುವಳು. ೬೮. ದೇಹಕ್ಕೊಂತ ಮೊದಲು ನೋಟದಿಂದ, ನೋಟದೊಡನೆ ಕೂಡಿಬರುವ ಅನಂದಭಾಷ್ಯದಿಂದ, ಅನಂದದಿಂದ ಉಂಟಾಗುವ ರೋಮಾಂಚನ ದಿಂದ ಇನಿಯನನ್ನು ಎದುರುಗೊಳ್ಳಲು ಸಿದ್ಧಾಗುವಳು. ೬೦. ‘ಬಾಗಿಲ ಹತ್ತಿರಕ್ಕೆ ಬಂದ’ ಎಂದ ಶಾಡಲೆ ಪ್ರೇಮರಸದ ಪ್ರವಾಸದಲ್ಲಿ ಏನು ಮಾಡುತ್ತಿದ್ದೇನೆ ಎಂಬುದನ್ನೂ ಮನಗಾಣದೆ ಅವನ ಎದುರಿಗೇ ನಿಂತು ಧೃಷ್ಟಿಸಿ ನೋಡುವಳು. ೬೧. ಹುಟ್ಟಿದಾಗಲೀಂದ ಹಣವನ್ನೇ ಕಾಣದವರು ಇದ್ದಕ್ಕೊಂತೆ ನಿಧಿಯನ್ನು ಕಂಡರೆ ಹೇಗೋಽಹಾಗೆ ತನ್ನ ಸಮೀಪದಲ್ಲಿಯೇ ಇರುವ ಒಡೆಯನನ್ನು ಕಂಡು ನಿಶ್ಚೇಷ್ಟತಳಾಗಿ, ಮೈಮೇಲೆ ಅರಿವಿಲ್ಲದ ಧೃಷ್ಟಿಸಿ ನೋಡುತ್ತ ನಿಂತುಬಿಡುವಳು. ೬೨. ಯೋಗಿಗಳು ತಮ್ಮ ಯೋಗದ ಫಲವಾಗಿ ಎದುರಿಗೆ ನಿಂತ ತಮ್ಮ ಆರಾಧ್ಯದೈವವನ್ನು ಹೇಗೆ ತಮ್ಮ ಹೃದಯದಲ್ಲಿ ಅಡಗಿಸಿಟ್ಟುಕೊಳ್ಳುವರೋ ಹಾಗೆ ಗಂಡನನ್ನು ಅನುರಾಗದಿಂದ ಧೃಷ್ಟಿಸಿ

ಕಾಣದೆ ಪಲವಗಲಿಂದ ಕಣ್ಣೆಯಾದ
ಮಾಣಿಕ ಮೃದೋರಿದಂತೆ
ಪೂರ್ಣವಲ್ಲಖನ ಹಾದಾರವಿಂದಂಗಳ
ಕಾಣುತ ಕವಿದು ನಿಟ್ಟುಪಳು

೭೩

ಪ್ರಳಕದ ನೆವದಿಂದ ಪ್ರೋಣ್ಣವ ಹರ್ಷದ
ಬೆಳಗ್ಗೆಗೆ ನೀರೀರಿವಂತೆ
ತುಳುಕುವ ಸೊಗದಾಲಿ ನೀದೋರೆಯನು ತಂ
ದಿಳುಷ್ಟವನ ನಿಟ್ಟುಪಳು

೭೪

ಬಳಿಕ ಮನವ ಬಲವಿಡಿದಿನಿಯನ ಹಾದ
ನಳನಂಗಳಿಗೆ ನತಿಗ್ಗೆದು
ಫಲಿಲನುಗುವ ಹರ್ಷಾಶುವಿಂದುಂಗುಟ
ಗಳನು ತೊಳಿದು “ಪ್ರಾಜಿವಳು”

೭೫

ಕೆಲದೊಳಿರ್ಜಳು ಗೆಲ್ಲುಸೊಂಬಳು ನೇಹವ
ಬಲಿವಳು ಬಣ್ಣವೇರುವಳು
ಒಲಿದು ನಿಟ್ಟುಪಳೊಡನೊಡಲು ಮರೆತು ನಲ
ನಲಿವಳು ನಲವೇರುವಳು

೭೬

ನೋಡುವಳು. ೪೨. ಅನೇಕ ದಿನಗಳಿಂದ ಕಣ್ಣೆಗೆ ಕಾಣಿಸದೆ ಮರೆಯಾದ ಮಾಣಿಕ್ಯ ಎದುರಿಗೇ ಕಂಡಂತೆ ಪ್ರಾಣಪ್ರಿಯನ ಪಾದ ಕಮಲಗಳನ್ನು ಕಾಣುತ್ತ ಉತ್ಸಾಹದಿಂದ ದೃಷ್ಟಿ ನೋಡುವಳು. ೪೩. ರೋಮಾಂಚನದಿಂದ ಹೊಮ್ಮೆವ ಹರ್ಷದ ಬೆಳಿಗೆ ನೀರು ಹೊಯ್ದುವಂತೆ ತುಂಬಿತುಳುಕುವ ಸುಖಿದ ಕಣ್ಣೀರನ್ನು ಸುರಿಸುತ್ತ ಪತಿಯನ್ನು ದೃಷ್ಟಿ ನೋಡುವಳು. ೪೪. ಅನಂತರ ಮನಸ್ಸನ್ನು ದೃಢಪಡಿಸಿ ಕೊಂಡು ಪ್ರಿಯನ ಪಾದಪದ್ಗಳಿಗೆ ನಮಸ್ಕಾರಮಾಡಿ, ತತ್ತ್ವಾರ್ಥದಲ್ಲಿ ಚಿಮ್ಮೆವ ಹರ್ಷಚಾಪ್ಪಗಳಿಂದ ಅವನ ಅಂಗುಷ್ಠಗಳನ್ನು ತೊಳಿದು ಪೂಜಿಸುವಳು. ೪೫. ಅವನ ಪಕ್ಕದಲ್ಲಿ ನಿಂತು, ಜಯ ದೋರಕಿದವಳಿಂತೆ ಸ್ವೇಹವನ್ನು ಬೀರುವಳು ; ಕಾಂತಿಯಕ್ಕ ಇಂಗಾವಳು ; ದೇಹದ ಮೇಲೆ ಪರಿವೆಯಲ್ಲದ ಪ್ರೀತಿಯಿಂದ ದೃಷ್ಟಿ ನೋಡುವಳು,

ಖೋರಮಟ್ಟು ಖೋದಂದು ಮೊದಲಿಂದುವರೆಗೆ ತ
ನೈರೀಯನಿರ್ದಿರವೆಲ್ಲವನು
ಎರಕವೇರಿ ಕೇಳುವಳಿಡೆಯೋಳು
ಮರುಗುತ ಮನಗೊಳಿಸುವಳು

೪೨

ಎರವಿನಿತಿಲ್ಲದೆಂದಿನ ನೇಹದೊಳೊಡ
ವರಸುವಳಿಂದೆರಗುವಳು
ಪರಿಪರಿಯೂಳಿಗವನು ಪನ್ನೀ ತಕೀವಳು
ಪರಮಾನಂದವಡುವಳು

೪೩

ಜಾನಿಸುತ್ತಿನಿಯನ ಚರಿತವ ವಿರಹದೊ
ಳೀ ನೇಮುವ ನೆಲೆಗೊಂಡ
ಮಾನಿನಿಹಪರದೊಳು ಮನದೊಲವರಿ
ತಾನಂದವೀವನಚ್ಚುತನು

೪೪

ಚೆನ್ನಿಗ ಚಿಕದೇವರರಾಯನ ಸಂಚಿಯ
ಹೊನ್ನಮ್ಮನ್ನಿಸುದ್ದೆ ಕಬ್ಬಿದೊಳು
ಮನ್ನಕೆವಡೆದೊಳ್ಳಿದುದೇಳನೆಯ ಸಂಧಿ
ಸನ್ನತ ಗುಣಸಂಬಂಧಿ

೪೫

ಹಹಣಗೊಳ್ಳುವಳು, ಅನಂದದಿಂದ ಉಬ್ಬುವಳು. ೪೨. ಇಲ್ಲಿಂದ ಹೊರಟಾಗಲಿಂದ
ಇದುವರೆಗೆ ತನ್ನ ಪತಿಯ ಸ್ಥಿತಿಯನ್ನು ಕುರಿತು ಪ್ರೀತಿಯಿಂದ ಕೇಳುವಳು. ಅವನು
ಹೇಳುವಾಗ ಮಧ್ಯದಲ್ಲಿ ಮರುಕಪಡುತ್ತ ಅವನೊಡನೆ ಸಹಾನುಭೂತಿ ತೋರಿಸುತ್ತೆ
ಅವನ ಮನಸ್ಸಿಗೆ ಶೃಷ್ಟಿಯಾಗುವಂತೆ ನಡೆದುಕೊಳ್ಳುವಳು. ೪೩. ಯಾವ ಭೇದವೂ
ಇರದೆ ಹಿಂದಿನ ಪ್ರೇಮದಿಂದಲೇ ಜೊತೆಗೊಡುವಳು, ಅವನಿಗಾಗಿ ಕರಗುವಳು.
ವಿವಿಧ ರೀತಿಯ ಸೇವೆಯನ್ನು ಮಾಡಿ ತಾನು ಶೃಷ್ಟಿಪಡುವಳು. ಅನಂದಪಡುವಳು.
೪೪. ವಿರಹಕಾಲದಲ್ಲಿ ಇನಿಯನ ಚರಿತ್ಯೆಯನ್ನು ಧ್ಯಾನಿಸುತ್ತ ನಿಯಮಯುಕ್ತಾಗಿ
ನಡೆದುಕೊಂಡ ಮಾನಿನಿಗೆ ಇಹಪರಗಳಿರಡಲ್ಲೂ ಭಗವಂತನು ಮನಃಪೂರ್ತಿಯಾಗಿ
ಅನಂದವನ್ನು ಕರುಣೆಸುವನು. ೪೫. ಚೆನ್ನಿಗ ಚೆಕ್ಕದೇವರಾಯನ ಸಂಚಿಯ ಹೊನ್ನಮ್ಮ
ರಚಿಸಿದ ಕಾವ್ಯದಲ್ಲಿ ಖ್ಯಾತಿಪಡೆದ ಗುಣಯುಕ್ತವಾದ ಏಳನೆಯ ಸಂಧಿ ಉನ್ನತ
ರೀತಿಯಲ್ಲಿ ಸಮಾಪ್ತವಾಯಿತು.

ಎಂಟನೆಯ ಸಂಧಿ

ಆವನಿಭ್ಯುಮೋಳವತರಿಸಿಹುದಾದಿಯೋ
ಇಂದೊಳ್ಳುವದೆದುದು
ಆವನೋಳದಗುಪುವಬಿಳ ಚರಾಚರ
ವಾ ವಿಷ್ಣುಗಾನೆರಗುವನು

೮

ಶ್ರೀ ವಿಷ್ಣುವಲ್ಲಭೀಯೇನಿಸಿ ಸಕಲ ವೇ
ದಾವಳಿಯೋಳು ಜಸವಡಿದ
ಪಾವನಚರಿತಯ ಪದ್ಧಸದೇಯು ಲ
ಕ್ಷ್ಯಾವನಿತೆಯ ವಂದಿಪೇನು

೯

ಲೋಕಶಾಸ್ತ್ರವನಾಲೋಚಿಸಿ ತಿಳಿದದ
ರೈಕಮತ್ತುವನಳವಡಿಸಿ
ವಿಕವತ್ತಿಯುರೆಗುವ ದಿನಚಯೀಯ
ಜೋಕತಪ್ಪದೇ ಸೌಲಿಸುವೆನು

೧೦

ಅರುಕೋದಯದ ಸಮಯದೊಳೆದ್ದು ಶ್ರೀಹರಿ
ಗುರುಚರಣಕೆ ಕೂರ್ತಾರಿ
ಪರಮಭಕ್ತಿಯೋಳೊಲಿದಿನಿಯನೆಭ್ರರುವನ್ನ
ಮರುಕವೆರೆದು ಕಾದಿಹುದು

೧೧

೧. ಸಮಸ್ತ ಚರಾಚರಗಳು ಮೊದಲು ಯಾವನ ಅಪೇಕ್ಷೆಯಿಂದ ಅವಶಾರ
ಗೊಂಡವೋ, ಯಾವನಿಂದ ಅಭಿವೃದ್ಧಿಗೊಂಡವೋ, ಯಾವನಲ್ಲಿ ಅಡಗುವವೋ ಆ
ವಿಷ್ಣುವಿಗೆ ನಾನು ನಮಸ್ಕರಿಸುತ್ತೇನೆ. ೨. ಶ್ರೀ ವಿಷ್ಣುವಿನ ಸತಿ ಎನ್ನಿಸಿಕೊಂಡು, ಸಮಸ್ತ
ವೇದಗಳಿಂದ ಶೀರ್ಜಿಪಡೆದ, ಪಾವನಚರಿತ್ರಾದ ಕಮಲಗ್ರಹವಾಸಿನಿಯಾದ ಲಕ್ಷ್ಮಿ
ಯನ್ನ ನಮಸ್ಕರಿಸುತ್ತೇನೆ. ೩. ಲೋಕಶಾಸ್ತ್ರವನ್ನ ಚಿಂತಿಸಿ ತಿಳಿದು, ಅದರ ಭಾವನೆ
ಗಳನ್ನ ಒಂದುಗೂಡಿಸಿ ಪತಿವ್ರತೆಯರು ನಡೆದುಕೊಳ್ಳುವ ದಿನಚರಿಯನ್ನ ತುಂಬ
ಎಚ್ಚರದಿಂದ ಹೇಳುತ್ತೇನೆ. ೪. ಸೂರ್ಯ ಹುಟ್ಟುವುದಕ್ಕೆ ಮುಂಬೆ ಎದ್ದು ಶ್ರೀಹರಿಗೆ
ಗುರುವಿಗೆ ಭಕ್ತಿಯಿಂದ ನಮಸ್ಕಾರ ಮಾಡಿ, ಪತಿಯು ಎಚ್ಚರಗೊಳ್ಳುವವರೆಗೆ ಅದೇ

೧. (ಬಿ) ಖಾತ್ಕಪತಿಯ ಪಾದವ ತನ್ನ ತಿರದೊಳು ಶೇಖರಿಸುವುದು.

ಸದಿಲಿದ ಮುಡಿಯ ಸ್ವೇಚ್ಛುತೋಂದರೊಳೊಂದು
ತೋಡಕಿದ ರನ್ನ ಸರಗಳ
ಬಿಡಿಸುತ್ತಿರುವನ್ನೇವರಮಿನಿಯನ ಕೆಲ
ಗಡೆಯೊಳೊಲಿದು ಕಾದಿಹುದು

೫

ಎದ್ದು ನಿಟ್ಟಿಸುವಿನಿಯನ ನೋಟಕೆ ತನ್ನ
ಮುದ್ದುಮೋಗವ ಮುಂಗೊಳಿಸಿ
ನಿದ್ದೆಯೊಳಿಸಿದ ನಿಖಿಲಾಪಚಾರವ
ತಿದ್ದುಪ್ರದಿನಿವಾತಿನೊಳು

೬

ಅಡಿಗಳಿಗೆರಗಿಯಾಣತಿಗೊಂಡು ಪ್ರೋಡಮ
ಟ್ಲೋಡನೊಳಿಗದ ಜೆಣ್ಣಳಿಗೆ
ಬಿಡುಗೆಲಂಗಳ ಬೆಸಸಿ “ಯಾವಂ”ತೆ ತಾ
ನೋಡರಿಪ್ಪದೊಳ್ಳಿಜ್ಞವನು

೭

ಕರುತುರುಗಳ ಕಾಟಿದುವ ಕರೆವ ಹಾ
ಲ್ಲಿರೆವ ಕಾಸುವ ಕೌಶಲವ
ಅರಿಯದ ಸೋಸೆ ಪೆಣ್ಣಳಿಗಾ ಬಗೆ
ಯರಿವಂತನುಗೊಳಿಸುವುದು

೮

ಶ್ರದ್ಧಾಭಕ್ತಿಗಳಿಂದ ತವಕದಿಂದ ಕಾದಿರಬೇಕು. ೫. ಸದಿಲಗೊಂಡ ತುರುಬನ್ನ ಸರಿ
ಪಡಿಸಿಕೊಂಡು, ಒಂದರಲ್ಲಿಂದು ಸಿಕ್ಕಿಹಾಕಿಕೊಂಡ ರತ್ನಹಾರದ ಎಲ್ಲಿಗಳನ್ನು ಬಿಡಿಸಿ
ಕೊಂಡು ಶ್ರಿಯನು ಎಚ್ಚರಗೊಳ್ಳುವವರೆಗೆ ಅವನ ಸಮೀಪದಲ್ಲಿಯೇ ಶ್ರೀತಿಯಿಂದ
ಕಾದಿರಬೇಕು. ೬. ಎಚ್ಚರಗೊಂಡು ನೋಡುವ ಶ್ರಿಯನ ದೃಷ್ಟಿಗೆ ತನ್ನ ಮುಖವನ್ನು
ಮುಂದುಮಾಡಿ, ನಿದ್ರೆಯಲ್ಲಿ ಮಾಡಿದ ಅಪಚಾರವನ್ನು ಸವಿಮಾತುಗಳಿಂದ ಸರಿಪಡಿಸಿ
ಕೊಳ್ಳಬೇಕು. ೭. ಅವನ ಪಾದಗಳಿಗೆ ನಮಸ್ಕಾರಮಾಡಿ, ಅವನ ಅಪ್ಪಣೆ ಪಡೆದು
ಹೊರಟು ಕೆಲಸದ ಹೆಣ್ಣಾಳುಗಳಿಗೆ ಬೇರೆ ಬೇರೆ ಕೆಲಸಗಳನ್ನು ಹೇಳಿ ಅದಾದ ನಂತರ
ತನ್ನ ಕಾರ್ಯಗಳಲ್ಲಿ ತೋಡಗಬೇಕು. ೮. ಹಸುಕರುಗಳನ್ನು ರಕ್ಷಿಸುವ, ಹಾಲು ಕರೆ
ಯುವ, ಕಾಸುವ ಕೌಶಲವನ್ನು ತಿಳಿಯದ ಹೆಣ್ಣಾಮಕ್ಕಳಿಗೆ, ಸೋಸೆಯಂದಿರಿಗೆ ಕಲಿಸಲು

ದೇವಪೂಜೆಯ ದೇವರಿಗರಗುವುದ್ದತ್ತ
ಮಾವಂದಿರದಿಗೆ ಮಣಿವುದು
ಭಾವಂದಿರಳಿಗೆ ವಂದಸೆಗೃಹುದು ತನ್ನ
ಭಾವಶುಧಿಯ ಬಳೆಯಿವುದು

೬

ಮನಮೊಲಿದುಡಿಸಿ ತಿಲಕಂಗಳ
ನನ್ನಗೃಹಾದರವೆರಿ
ಮನಯೋಳಿರುವ ಮತ್ತಳನೆಲ್ಲರನೇ
ಯ್ಯನಿಬರಡಿಯೋಳಿರಿವುದು

೮೦

ಕಳಪ್ಪ ಕವಟಗಳ ಕಲಿಯದಂದದಿ ಮ
ಕ್ಷಳನಡಿಗಡಿಗಳುಕಷ್ಟುದು
ಎಳಮೆಯೋಳಿದೆಗೊಂಡು ಸುಗುಣ ದುರುಂಣಿಗಳ
ಕಳಿವುದರಿದು ಕಡೆಕಡೆಗೆ

೮೧

ಆರ್ಥಿದು ತನ್ನನಿಯನ ಸಿರಿ ಬಡತನ
ರೀ ರೀತಿಯೆಂದೆದೆಗೊಳಿಸಿ
ಬಾರದ ವಸ್ತುವ ಬಯಸಿ ಬಾಧಿಸದೆ ಕೈ
ಸಾರಿದುದಕೆ ಸಮೃದ್ಧಿಪುದು

೮೨

ಸಹಾಯ ಮಾಡಬೇಕು. ೬. ಪೂಜೆ ಮಾಡುವ ದೇವರಿಗೆ ನಮಸ್ಕಾರ ಮಾಡಿ, ಅತ್ಯೇಮಾವಂದಿರ ಭಾವಂದಿರ ಪಾದಗಳಿಗೆ ಮಣಿದು ತನ್ನ ಭಾವವನ್ನು ಶುದ್ಧಿಗೊಳಿಸಿ ಹೊಳ್ಳಬೇಕು. ೮೦. ಮನಃಪ್ರೀತಿಯಿಂದ ಮನೆಮತ್ತಳೆಲ್ಲರಿಗೆ ಬಟ್ಟಿಗಳನ್ನು ಉಡಿಸಿ, ತೊಡಿಸಿ, ಹಣೆಗೆ ತಿಲಕಾದಿಗಳನ್ನಿಟ್ಟು ಆದರದಿಂದ ಹಿರಿಯರಿಗೆ ನಮಸ್ಕಾರ ಮಾಡುವಂತೆ ಹೇಳಬೇಕು. ೮೧. ಮತ್ತಳು ಕಳ್ಳತನ, ಮೋಸ, ವಂಚನೆಗಳನ್ನು ಕಲಿಯದಂತೆ ಅವರನ್ನು ಕಾಲಕಾಲಕ್ಕೆ ಗದರಿಸಿ ಸರಿಯಾಗಿರುವಂತೆ ಕಲಿಸಬೇಕು. ಏಕೆಂದರೆ, ಬಾಲ್ಯದಲ್ಲಿ ಹೃದ್ದತವಾದ ಸುಗುಣ ದುರುಂಣಿಗಳನ್ನು ಕಡೆಗೆ ಕಳಿಯುವುದು ಕಷ್ಟ. ೮೨. ತನ್ನ ಗಂಡನ ಸಿರಿತನ ಬಡತನಗಳು ಈ ರೀತಿಯದೆಂದು ತಿಳಿದು ಆದನ್ನು ಮನಸ್ಸಿಗೆ ತಟ್ಟಿವಂತೆ ತಿಳಿಸಿ, ಎಟುಕಲಾರಾದ ವಸ್ತುವನ್ನು ಬಯಸಿ ನಿರಾಸೆ ಗೊಳ್ಳಬೇಕು, ತೊಂದರೆಗೊಳ್ಳಬೇಕು ತನಗೆ ಲಭಿಸಿದಪ್ಪಕ್ಕೆ ಸಂತೋಷಪಡಬೇಕು.

ಹಸಗೆದದಂತೆ ಹಕ್ಕಿಗಳು ಕುಟುಕದಂತೆ
ಹಸುಗಳು ಬಾಯಿದದಂತೆ
ಕಸ ವೃಗದಂತೆ ಕಾಷದುವುದು ಧಾನ್ಯವ
ಜಸವಡೆವುದು ಜಾಕೆಯೋಳು

೮೬

ಸಾವಧಾನದೋಳು ಸಂಪಾದಿಸಿ ಮನೆಯೋಳು
ತೇವಿದ ದಿವ್ಯಹಸ್ತಗಳ
ದೇವರಾರೋಗನೆಗೆಂದೆಲ್ಲವ ಭಕ್ತಿ
ಭಾವದಿ ಪರಿಶೋಧಿಪ್ರದು

೮೭

ಪಳಿದಾಗದ ಮುನ್ನ ಬಣ್ಣಿಗೆದದ ಮುನ್ನ
ಮೋಳಿದೋರಿ ಮುಗ್ಗಿದ ಮುನ್ನ
ಕಳಿಯಳಿಯದ ಮುನ್ನ ಕುಂದಿ ಕುಂದದ ಮುನ್ನ
ಬಳಸುವುದಬಿಳ ವಸ್ತುವನು

೮೯

ಮೀಸಲಳಿಯದಂತೆ ಏಧಿವರೆವುದುವ
ಬೀಸುವರನು ಚಿಸಸುವುದು
ಕು ಸುವಸ್ತುವನಿಂತನುಗೋಳಿಸುವ ಬಗೆ
ಲೇಂಬಬೈಗೋಲೆಸಗುವುದು

೯೦

೯೨. ಅಶುದ್ಧವಾಗುದಂತೆ, ಹಕ್ಕಿಗಳು ಕುಟುಕದಂತೆ ಹಸುಗಳು ಬಾಯಿಹಾಕದಂತೆ ಕೊಳೆ ಸೇರದಂತೆ ಧಾನ್ಯವನ್ನು ಜಾಣತನದಿಂದ ರಕ್ಷಿಸಿಡಬೇಕು. ೯೩. ಮನೆಯಲ್ಲಿ ಶೇಖರಿಸಿದ ದವಸಧಾನ್ಯಗಳನ್ನು ಅಚ್ಚಿಕಟ್ಟಬಿಗಿ ಜೋಡಿಸಿ ತೆಗೆದಿಟ್ಟು ಎಲ್ಲವೂ ದೇವರ ನೈವೇದ್ಯಕ್ಕೆ ಎಂಬ ಭಕ್ತಿಭಾವದಿಂದ ಅವುಗಳನ್ನು ಸ್ವಚ್ಛಗೋಳಿಸುವುದು ಕ್ರಮ. ೯೪. ಮನೆಯಲ್ಲಿರುವ ಪದಾರ್ಥಗಳನ್ನು ಅವು ಹಳತಾಗುವುದಕ್ಕೆ ಮುಂಚೆ, ಮಾಸಿಮೋಗುವುದಕ್ಕೆ ಮೊದಲು, ಮೋಳಕೆ ಒಡೆಯಲು ಬಿಡದೆ, ಮುಗ್ಗಿವುದಕ್ಕೆ ಅಸ್ವದಕೊಡದೆ, ರಸಹಿನವಾಗು ವುದಕ್ಕೆ ಮುಂಚೆ, ಕಂದಿ ಕುಂದಿಹೋಗುವುದಕ್ಕೆ ಮುನ್ನ ಅವುಗಳನ್ನು ಬಳಸಬೇಕು. ೯೫. ಪದಾರ್ಥಗಳು ಕೆಡದಂತೆ ಅವುಗಳನ್ನು ಮಿದಿಯುವ, ಆರೆಯುವ, ಉಜ್ಜಿ ಸ್ವಚ್ಛಪಡಿಸುವ, ಬೀಸುವ ಜನರನ್ನು ಕರೆಸಿ ಅವರಿಗೆ ಅಪ್ಪಣಿ ಮಾಡಿ ಹಸನು ಮಾಡಿಸಬೇಕು. ೯೬ ವಸ್ತುವನ್ನು ಹೀಗೆ ಶುದ್ಧಗೋಳಿಸಬೇಕು, ಹೀಗೆ ಮಾಡಿದರೆ ಚೆನ್ನ

ಕೆಲಗಂದು ಬೇರು ಗೊಸು ದಂಟು ಕುಡಿ ಕಾ
ಯೀಲೆ ಏಡಿಗಾಯಿಗಳೆಂಬ
ಪಲವರೆ ಶಾಕದೋಳುಚತಾನುಚತವ
ನೆಲೆಯರಿಪುದು ನೇಮದೋಳು

೮೨

ಕೊಳೆತ ಕಂದಿದ ಇಲಿ ತಿಂದುಳಿದ ಏಸ
ಲಳಿದಲ್ಲದವರು ತಂದಿತ್ತ
ಪುಳಿತ ಹೊಲ್ಲದ ನೆಲದೋಳು ಪುಟ್ಟದ ಶಾಕಂ
ಗಳನು ಕಳಿದು ಬಿಸುದುಪುದು

೮೩

ಆಚಾರದಿಂದನುಪಮಧರ್ಮದೇಳಿಗೆ
ಆಚಾರದಿಂದಾಯುಷ್ಯ
ಆಚಾರದಿಂದಿಹವರವದರಿಂದ ಸ
ದಾಚಾರವತಿಯೆನಿಸುವುದು

೮೪

ಆದಿಯೆನಿಪ್ಪದಾಚಾರಂಗಳಿಗೆ ಏಂಕ
ವಾದ ಬಗೆಯೋಳದನರಿತು
ಆದರವರೆ ಏಂಪುದು ಮೊದಲೋಳು ಏಕ್ಯ
ವೇದವಿಧಿಯನೆಗುಪುದು

೯೦

- ಎನ್ನುವಂತೆ ತಿಳಿಯಹೇಳಿ ನೋಡಿಕೊಳ್ಳಬೇಕು. ೮೨. ಕಂದು, ಬೇರು, ಗೊಸು, ದಂಟು, ಚಿಗುರು, ಕಾಯಿ, ಎಲೆ, ಮಿಡಿಗಾಯಿ ಎಂಬ ಹಲವ ಬಗೆಯ ತರಕಾರಿಗಳ ಯೋಗ್ಯತೆ ಅನಹತೆಗಳನ್ನು ಕ್ರಮವಾಗಿ ತಿಳಿದುಕೊಳ್ಳಬೇಕು. ೮೩. ಹೊಳೆತದ್ದು, ಕಂದಿದ್ದು, ಇಲಿ ತಿಂದು ಏಕ್ಕದ್ದು, ಏಸಲುಹೋದದ್ದು, ತನಗೆ ಬೇಡವಾದವರು ತಂದು ಹೊಟ್ಟದ್ದು, ಹುಳಿತುಹೋದ, ಚೆನ್ನಲ್ಲದ, ನೆಲದಲ್ಲಿ ಬೆಳಿದ ತರಕಾರಿಗಳನ್ನು ಬಿಸುಡಬೇಕು. ೮೪. ಸದಾಚಾರದಿಂದ ಉತ್ತಮವಾದ ವೃದ್ಧಿ ಸತ್ಯಾಚರಣೆಯಿಂದ ಅಯುಷ್ಯ ವೃದ್ಧಿ ಅದರಿಂದಲೇ ಇಹಪರ ಸಾಧನೆ. ಆದ್ದರಿಂದ ಸದಾಚಾರವೇ ಉತ್ತಮ ಎಂದೆನಿಸಿಕೊಳ್ಳುತ್ತದೆ. ೯೦. ಆಚಾರಗಳಲ್ಲಿ ಮೊದಲ ಆಚಾರವೆಂದರೆ ಸ್ಥಾನ. ಅದನ್ನು ಚೆನ್ನಾಗಿ ತಿಳಿದು ಶ್ರದ್ಧೆಯಿಂದ ಮೊದಲು ಸ್ಥಾನಮಾಡಬೇಕು, ಅನಂತರ ಶಾಸ್ತ್ರೋಕ್ತವಾಗಿ

ಇಳಿದು ನೀರೊಳು ಏಪ್ಪಡಿದಕಾರದವರು ಮೈ
ದೊಳಿವುದು ಮಂಡಿಯನುಳಿದು
ಚಳಿಯ ಸ್ತೋರಿಸಲಾರದ ಸತಿಯರು ಬಿಸಿ
ಯೋಳು ಏಪ್ಪಡು ಮೈದೊಳಿವುದು

೨೮

ಬಳಿದ ಭೀನೆಯ ಬಡಮೇಯೈ ಭಾವೆಯರೆದ್ದು
ತೊಳಿದು ಕೈಕಾಲು ಹೊಗಗಳ
ಉಳಿದಂಗವನು ನನೆದುಡೆಯೋಳು ತೊಡೆವುದು
ಕಳಿವುದು ಪಾಪಕರ್ಮವನು

೨೯

ನೀರೊಳು ಮೆಯ್ಯ ನೇಮದೊಳು “ಕರಣಗಳು”
ಭೂರಿಸತ್ತ್ವದೊಳು ಬುದ್ಧಿಯನು
ನಾರಾಯಣನಾಳುತನದೊಳಾತ್ವನು ತೊಳಿ
ದೊರಂತೆ ಒಳ್ಳವಡೆವುದು

೩೦

ಸಲೆ ಚಿನ್ನ ಬೆಳ್ಳಿ ಹಿತ್ತಳಿ ಕಂಚು ತಾಮುದ
ಪಲಬಗೆ ಪಾತ್ರಂಗಳನು
ಕಿಲುಬಿನ ಕರೆ ತೋರಂದಂತಾದರದಿಂ
ದಲಸದೆ ತೊಳಿವುದಂದಂದು

೩೧

ಇತರ ಕಾರ್ಯಗಳನ್ನು ಕೈಗೊಳ್ಳಬೇಕು. ೨೮. ನೀರಿನಲ್ಲಿ ಇಳಿದು ಸ್ವಾನಮಾಡಬೇಕು. ಸಾಧ್ಯವಾಗದವರು ತಲೆಯನ್ನು ಬಿಟ್ಟು ಉಳಿದ ಶರೀರವನ್ನು ಸ್ವಾನದಿಂದ ಶುಭೃಗೊಳಿಸಬೇಕು. ಚಳಿ ತಡೆಯಲಾರದ ಸ್ತೀಯರು ಬಿಸಿನೀರಿನಿಂದ ಮೈತೊಳಿದುಕೊಳ್ಳಬೇಕು. ೨೯. ರೋಗಿಷ್ಟರಾದ, ಕೃಶಾಂಗಿಯರಾದ ಹೆಂಗಸರು ಕೈಕಾಲು ಮುಖಗಳನ್ನು ತೊಳಿದು ಕೊಂಡು ಶರೀರದ ಉಳಿದ ಭಾಗಗಳನ್ನು ಒದ್ದೆಬಟ್ಟಿಯಿಂದ ಒರೆಸಿಕೊಳ್ಳಬೇಕು. ಈ ಮೂಲಕ ಪಾಪಕರ್ಮಗಳನ್ನು ತೊಡೆದುಹಾಕಬೇಕು. ೩೦. ದೇಹವನ್ನು ನೀರಿನಿಂದ, ಇಂದ್ರಿಯಗಳನ್ನು ವ್ರತನಿಯಮಗಳಿಂದ, ಬುದ್ಧಿಯನ್ನು ಸತ್ಯದಿಂದ, ಅತ್ಯಾರ್ಥನ್ನು ನಾರಾಯಣನ ಭಕ್ತಿಯಿಂದ ತೊಳಿದು ಶುದ್ಧಿಗೊಳ್ಳಬೇಕು. ೩೧. ಚಿನ್ನ, ಬೆಳ್ಳಿ, ಹಿತ್ತಳಿ, ಕಂಚು, ತಾಮುದ ಬೇರೆ ಬೇರೆ ಪಾತ್ರಗಳನ್ನು ಕಿಲುಬಿಲ್ಲದ ಹಾಗೆ

ಅಡಿಗಿಮನಿಗೆ ದೇವತಾರ್ಥನೆಯಿಡಿಗೆ ತಾ
ವಡಿದೋಳಿಪುದಕೆಂದು ಬೀರೆ
ಮಡಗಿಸುವುದು ಮಯ್ಯಾದೆಯರಿತು ನೀರೆ
ಕೊಡಗಳ ಕುಲಪಾಲಕಿಯರು

೨೫

ರಚನೆಯ ಒಗೆ ರಯ್ಯಾಮಾಗೆಯುಷಣಿ
ಉಚತಮೆನಿಸಿಯೋಳ್ಳಿಪಡೆಯೆ
ಶುಚಿ ರುಚಿಯಕ್ಕಾತೆ ಸುಖಿಧಾನದೋಕ್ಕಿದೆ
ಷಟನಗ್ಗಿಪುದು ಭಾವೆಯರು

೨೬

ಬೆಂದು ಬೀರುದೆ ಗುಳ್ಳಿದೋಳು ಹಸಿಯಾದುದ
ಬೆಂದುರೆ ತಳ ಪ್ರೌತ್ತಿದುದನು
ಅಂದವಳಿದುದನಚ್ಚುತನಾರೋಗಣೆ
ಗೆಂದು ಮುಂದಿದದೆ ಕಳಿಪುದು

೨೭

ಮೈಮೋಳಿಯದ ಮಡಿಯುಡದ ಮೈಲಿಗೆಯೆಂಜ
ಲಾದ ನಾರಿಯರನುಗ್ಗೆದ
ಈ ದೇವರಾ ದೇವರಿಗೆಂದುದನು ನಿ
ವೇದಿಸಲಾಗದಚ್ಚುತಗೆ

೨೮

ಬೇಸರಪಟ್ಟಿಕೊಳ್ಳಿದೆ ಅಂದಂದೇ ತೊಳೆದಿಟ್ಟಿಕೊಳ್ಳಿಬೇಕು. ೨೯. ಕುಲವನ್ನು
ಪಾಲಿಸುವ ಸಾಧ್ಯಾಯರು ಅಡುಗಿಮನಿಗೆ ಬೀರೆ, ದೇವರಪೂಜೆಗೆ ಬೀರೆ, ಕಾಲು
ತೊಳಿದು ಕೊಳ್ಳಿಪುದಕ್ಕೆ ಬೀರೆ ಎಂದು ಗೌರವದಿಂದ ನೀರಿನ ಕೊಡಗಳನ್ನು ಬೀರೆ
ಬೀರೆಯಾಗಿರಿಸಬೇಕು. ೨೯. ಅಡಿಗಿಯ ವಿಧಾನ ಪರಿಷ್ಕಾರವಾಗಿರಬೇಕು. ಉಚಿತ
ವಾದ ಪದಾರ್ಥಗಳನ್ನು ಅಟ್ಟಿ, ಶುಚಿ, ರುಚಿ ಎರಡನ್ನೂ ಗಮನದಲ್ಲಿಟ್ಟಿಕೊಂಡು
ಜಾಗರೂಕತೆಯಿಂದ ಅಡುಗೆ ಮಾಡಬೇಕು. ೩೧. ಅರ್ಥ ಬೆಂದ, ಒಳಗೆ
ಹಸಿಯಾಗಿಯೇ ಉಳಿದ, ಹೆಚ್ಚಾಗಿ ಬೆಂದು ತಳಹತ್ತಿದ ರೂಪುಗಿಟ್ಟ ಪದಾರ್ಥ
ಗಳನ್ನು ದೇವರ ಆರೋಗ್ಯಾಗಣೆಗೆ ಅರ್ಹವಲ್ಲ ಎಂದು ತೆಗೆದಿದಬೇಕು. ೩೨. ಮೈ
ತೊಳಿಯದೆ ಮಡಿಮಾಡಿ ಕೊಳ್ಳಿದೆ ಮೈಲಿಗೆಯಿಂದ, ಎಂಜಲಾದ ಸ್ತೀಯರು ಮಾಡಿದ
ಪದಾರ್ಥಗಳನ್ನೂ, ಆ ದೇವರಿಗೆ ಈ ದೇವರಿಗೆ ಎಂದು ಬೀರೆ ದೇವರಿಗೆ
ಎಂದು ಮೀಸಲಿಟ್ಟು ಅಡುಗೆಯನ್ನೂ ಅಟ್ಟಿತನ ನೈವೇದ್ಯಕ್ಕೆ ಒಟ್ಟಿಸಬಾರದು.

ದೇವರಿಗೆರಿಗಿ ದೇವರ ಮನೆಪ್ಪೊಕ್ಕಲ್ಲಿ

ತೀವಿರುಪ್ಪಕರಣಾಗಳ

ಷಾವಧಾನದಿ ಸಚ್ಚುಗ್ರೇವುದು ಜನ್ಮವು

ಷಾವನದೆನಿಸಿ ಬಾಳುವುದು

೨೯

ಸಾರಿಸಿ ರಂಗವಲ್ಲಿಯ ಸರಗೊಳಿಸಿ ದೀ

ಷಾರೋಽಪಣವನಾಚರಿಸಿ

ಹಾರುತ ಮನದನ್ನನ ಬರವನೆ ಮನ

ವಾರೆ ಕಾದಿಹುದು ಕಾಂತೆಯರು

೩೦

ಒಡನೆ ತನ್ನಷ್ಟುದೇವತೆಗಾರೋಗಣೆ

ವಡಿಸಿ ತಂದಮೃತಾನ್ನವನು

ತಡೆಯದಿನಿಯನನುಮತಿವಡೆದದನ್ನಣಾ

ಬಡಿಸುವುದುಪಚರಿಸುವುದು

೩೧

ಅತಿಧಿಗಳಭಾಗತರೋಡನಧವರ

ಯತಿಯಾಚಕರೆಲ್ಲರನು

ಪತಿಕರಿಸುವುದು ಬಳಿಕ ಸಂತಸದೊಳು

ಪತಿಯರು ಸವಿವುದನ್ನವನು

೩೨

ತಿಳವಂತೆ ಪೇಳುವ ದೇಶಿಕೋತ್ತಮನಂಭಿರು

ನಳಿನಂಗಳಿಗೆ ನತಿಗ್ರೇದು

ಬಳಿಕ ಭಾರತ ಭಾಗವತ ರಾಮಾಯಣ

ದೊಳುಗತೆಗಳನು ಕೇಳುವುದು

೩೩

೨೯. ದೇವರಿಗೆ ನಮಸ್ಕಾರ ಮಾಡಿ, ದೇವರಮನೆಯನ್ನ ಪ್ರವೇಶಿಸಿ, ಅಲ್ಲಿ ತುಂಬಿರುವ ದೇವಾಚರನೆಯ ಉಪಕರಣಾಗಳನ್ನ ನಿಧಾನವಾಗಿ ಸಚ್ಚುಗೊಳಿಸಿ ತನ್ನ ಬಾಳು ಸಾಫ್ ಕಾವಾಯಿತು ಎಂದು ಭಾವಿಸಿ ಬಾಳಬೇಕು. ೩೦. ದೇವರ ಮನೆಯನ್ನ ಸಾರಿಸಿ ರಂಗವಲ್ಲಿಯಿಟ್ಟು, ದೀಪಗಳನ್ನ ಸಾಲಾಗಿ ಜೋಡಿಸಿ ಹಚ್ಚಿ ಗಂಡನ ಬರುವಿಕೆಯನ್ನು ಹಾರ್ಡೆಸ್ತುರ್ಕಿರಬೇಕು. ೩೧. ಕೂಡಲೇ ತನ್ನ ಇಷ್ಟದೈವಕ್ಕೆ ಉಂಟಮಾಡಿಸಿ, ಸಿದ್ಧಪಡಿಸಿದ ಅಮೃತಾನ್ನವನ್ನ ತ್ವಿಯನ ಅನುಮತಿ ಪಡೆದು ಅವನಿಗೆ ಬಡಿಸಬೇಕು. ಉಂಟ ಮಾಡುವಾಗ ಉಪಚರಿಸಬೇಕು. ೩೨. ಅತಿಧಿಗಳು, ಅಭಾಗತರು, ದೀನರು, ಯತಿಗಳು, ಯಾಚಕರು ಎಲ್ಲರನ್ನ ಉಪಚರಿಸಿ ಅನಂತರ ಸಂತೋಷದಿಂದ ಸತಿಯರು ಉಂಟಮಾಡಬೇಕು. ೩೩. ತನ್ನ ಮನಸ್ಸಿಗೆ ಹಿಡಿಯುವಂತೆ ಹೇಳುವ ಆಚಾಯರ ಪಾದಕಮಲಗಳಿಗೆ ನಮಸ್ಕರಿಸಿ ಅನಂತರ ಭಾಗವತ ಮತ್ತು

ತಿಳಿದದರೊಳು ತತ್ವದಿರವ ಮಾಥವನಂಭು,
ಯೋಳು ಭಕ್ತಿಭಾವವ ಬಲಿಸಿ
ಕಳಿವುದು ಸಕಲ ಕರಣ ಕಲಷಗಳ
ತೊಳಿವುದು ಮನದ ಧೂಳಂಗಳ

೨೪

ವಿರುಜಷ್ಟನದ ನೀರೆಯರಿನಿತನಿತಕ್ಕೆ
ಮೋರೆಗಾಳಿಸಿ ಮುಂಬರಿಯದೆ
ಮೀರಬಾರದ ಕಜ್ಞದೊಳು ಮೇರೆಯರಿತು ಮೈ
ದೋರಿ ನಡೆವುದುಬತದೊಳು

೨೫

ಸಜ್ಞವಡೆಯೆ ಸೌಮ್ಯತೆ ಸರ್ವಾಂಗದೊ
ಳುಜ್ಞಗೋಳಿಯೋಳ್ಳದತೆ
ಲಾಳ್ಳಿ ಬಂಬಿಸಿ ಲಾವಣ್ಯದೊಳೊಯ್ಯನೆ
ಪಜ್ಞೆಯಿಂದುವುದು ಭಾವೆಯರು

೨೬

ನೆಲನ ನಿಟ್ಟಿಸಿ ದಿಟ್ಟಿ ನೇಮದೊಳಿರೆ ಮನ
ತಲೆ ನಷ್ಟಮಣಿದಂದದವಡೆಯೆ
ಒಲೆಯದೆ ಮೇಯೋಳ್ಳದೊಳಿರೆ ಒಯ್ಯನೆ
ಕುಲವಧು ಪಜ್ಞೆಗೋಳುವುದು

೨೭

ರಾಮಾಯಣ ಒಳೆಯ ಕಥೆಗಳನ್ನು ಕೇಳಬೇಕು. ೨೪. ಅದರಲ್ಲಿರುವ ತತ್ವದ ಮರ್ಮ
ವನ್ನು ತಿಳಿದು, ವಿಷ್ಣುವಿನ ಪಾದದಲ್ಲಿ ಭಕ್ತಿಯನ್ನು ಬೆಳಸಿಕೊಂಡು ಇಂದ್ರಿಯಗಳ
ಕೊಳೆಗಳನ್ನು ಕಳಿದು ಮನಸ್ಸಿನ ಧೂಳಂಗಳನ್ನು ಕೊಡವಿಹಾಕಬೇಕು. ೨೫. ಪ್ರಬುದ್ದ
ಯೌವನೆಯರು ಅಲ್ಲಷ್ಟಲ್ಲಿಕ್ಕೆಲ್ಲ ಮುಖತೋರಿಸಿ ಮುಂದೆ ನುಗ್ಗದೆ, ಮೀರಬಾರದ ಕಾರ್ಯ
ದಲ್ಲಿ ಮಿತಿಯರಿತು ಪ್ರವೇಶಿಸಿ ಯೋಗ್ಯವಾಗಿ ನಡೆದುಕೊಳ್ಳಬೇಕು. ೨೬. ಸರ್ವಾಂಗ
ಗಳಲ್ಲಿ ಸೌಮ್ಯಸ್ವಭಾವ ತುಂಬಿಕೊಳ್ಳಲು, ಒಳೆಯ ನಡತ ಎಲ್ಲ ಕಾರ್ಯಗಳಲ್ಲಿ
ಕಂಡುಬರಲು, ಲಾವಣ್ಯದ ಜೋತೆ ನಾಡಿಕೆ ಬೆರೆಯಲು ಸಾಧ್ಯಾಯರು ನಿಧಾನವಾಗಿ
ಹಜ್ಞೆಯಿಟ್ಟು ನಡೆಯುತ್ತಾರೆ. ೨೭. ಧೃಷ್ಟಿ ನೆಲವನ್ನು ಮೋಡಬೇಕು. ಮನಸ್ಸು ನೇಮದಲ್ಲಿ
ಅಂಟಿರಬೇಕು. ತಲೆ ಸ್ವಲ್ಪ ಬಾಗಿರಬೇಕು. ದೇಹ ತಾಗಾಡದೆ ನಿಶ್ಚಲವಾಗಿರಬೇಕು.

ತನ್ನೊಡಲಿಗ ತನ್ನ ಮನವ ಕಾಹಿಡುವುದು
 ತನ್ನ ಮನಕ ತನ್ನ ಮತಿಯ
 ತನ್ನ ಮತಿಗ ತನ್ನ ಸಾತ್ವಿಕ ಧೈರ್ಯವ
 ನುಸ್ತಿವಡೆದೋಪ್ಪುವುದು

೩೫

ತನ್ನ ಮನೆ ಬಡತನಗಳ ಧನಗಳ
 ತನಿನಿಯನ ತಪ್ಪಗಳ
 ತನ್ನ ಮರವೆ ಮೋಸಗಳನವರಿವರೊಳು
 ಬಿನ್ನವಿಸದೆ ಮರಸುವುದು

೩೬

ಪರವೇಳಿಯೊಳು ಪರಿಯದೆ ತಾಯ್ನನೆಗಲ್ಲಿ
 ಪಲಹಗಲಿದ್ದು ನೆಲಸದೆ
 ಪಲಬಗಯೊಳು ಪತಿಪದವನಗಲಿದೊಂದು
 ಕಲೆಯ ಕಲ್ಪದರ್ಶೋಲೆಂಬಿಪ್ಪುದು

೪೦

“ಪೆರರ ಮರ್ಮವ ಪೆರರಾಲೋಚನೆಗಳ
 ಪೆರರೀಕಾಂತದೆಸಕವ
 ಪೆರತೊವರಿಗೆ ಜೇಖುವ ಬೆಸನವ ಬಿಟ್ಟು
 ನೇರ ನೇಮದೊಳು ನೆಲಸುವುದು”

೪೧

ಹೀಗಿರುವ ಕುಲಸ್ತೀ ಸನ್ಯಾಸದಲ್ಲಿರುತ್ತಾಳೆ. ೩೫. ತನ್ನ ಶರೀರವನ್ನ ತನ್ನ
 ಮನಸ್ಸಿನಿಂದ ರಕ್ಷಿಸಿಕೊಳ್ಳಬೇಕು. ತನ್ನ ಮನಸ್ಸನ್ನ ಬುದ್ಧಿಯಿಂದ, ಬುದ್ಧಿಯನ್ನ ಸಾತ್ವಿಕ
 ಧೈರ್ಯದಿಂದ ಕಾಪಾಡಿಕೊಂಡರೆ ಆಕೆ ಖ್ಯಾತಿವೆತ್ತ ಕುಲವಥು ಎನ್ನಿಸಿಕೊಳ್ಳು
 ತ್ತಾಳೆ. ೩೬. ತನ್ನ ಸಂಸಾರದ ಬಡತನವನ್ನಾಗಲಿ ಶ್ರೀಮಂತಿಕೆಯನ್ನಾಗಲಿ ತನ್ನ
 ಗಂಡನ ತಪ್ಪಗಳನ್ನಾಗಲಿ ತನ್ನ ಮರವು ಮೋಸಗಳನ್ನಾಗಲಿ ಅವರಿವರಲ್ಲಿ ಹೇಳಿ
 ಕೊಳ್ಳಬೇಕೆ ಅಪುಗಳನ್ನ ಮರೆತುಬಿಡಬೇಕು. ೪೦: ಹಲವಿಕಾಲ ಹೊರಗೆ ತಿರುಗಾಡದೆ,
 ತಾಯಿಮನೆಯಲ್ಲಿ ಅನೇಕ ದಿನಗಳವರೆಗೆ ನೆಲಸದೆ, ವಿಧವಿಧ ಕಾರಣಗಳಿಂದ
 ಗಂಡನ ಸಾನ್ವಿಧ್ಯವನ್ನ ಬಿಟ್ಟಿರದೆ ಆಗಲಿದ ಒಂದು ನಿಮಿಷ ಒಂದು ಯುಗ
 ಎಂದು ಭಾವಿಸುತ್ತಿರಬೇಕು. ೪೧. ಇನ್ನೊಬ್ಬರ ರಹಸ್ಯವನ್ನು, ಇನ್ನೊಬ್ಬರ
 ಆಲೋಚನೆಗಳನ್ನು, ಮತ್ತೊಬ್ಬರ ಏಕಾಂತದ ಕಾರ್ಯವನ್ನು ಬೇರೊಬ್ಬರಿಗೆ
 ಹೇಳುವ ಚಟುವನ್ನ ಬಿಟ್ಟು ನೇಮದಿಂದ ಇರುವಂತಹ ಕಲಿಯಬೇಕು.

ನೇರೆಮನೆ ಮನೆವಾರ್ತೆಯನಿಂತಿಂತೆಂದು
ಪರಿಹಾಸಗ್ರೇದು ಪಳಿಯದೆ
ಪರರೊಳು ಪರಿವಾದವ ಬಣ್ಣಿಸುವರೊಡ
ವೆರಸದೆ ಚೀರೆನಿಸುವುದು

೪೨

ಪರಿದೂರ ಬೀದಿ ಬೀದಿಯ ಪಲವನೆಯೋಳು
ತಿರುಗುವ ದಿಟ್ಟಪೆಗ್ಗಳನು
ಕರೆದು ಮನ್ನಸದೇಕಾಂತವನಾಡದೆ
ಪರಿಹರಿಷ್ಟು ಪದುಳಿದೊಳು

೪೩

ಬಂಡು ಬೂತಾಟದ [ಬಣ್ಣನೆ]ಯನು ಕಿರಿ
ಗೊಂಡು ಕೇಳದೆ ಕುರುಹಿಡದೆ
ಚಂಡಿ ಚಪಲೆ ಭಾಡಿಕಾತಿಯೆನಿಸದೆ ನ
ಲೈಂಡಿರಿಪ್ಪುದು ನಲೈಯೋಳು

೪೪

ಕೆಟ್ಟರಳಿದರೆಂಬ ಕೇತೆಗಂಜದೆ "[ಬಳಿ]"
ಬಟ್ಟ ಕೆಳದಿ ಹೆಗ್ಗಳೋಳು
ನೆಟ್ಟನೆ ಬಳಿದಿರ್ ನೇಹವ ನೆನೆಯದೆ
ಫೋಟ್ಟು ಕಳಿದು ಫೋರಡಿಷ್ಟುದು

೪೫

ಇ. ೨. ನೇರೆಹೋರೆಯವರ ಸಂಸಾರವನ್ನ ಹೀಗೆ ಹಾಗೆ ಎಂದು ಹಾಸ್ಯಮಾಡಿ ಅಕ್ಷೇಪಕೆ ಮಾಡದೆ, ದೂಷಿಸದೆ, ಚೀರೆಯವರಲ್ಲಿ ಪ್ರತಿವಾದ ಹೂಡುವವರ ಸ್ವೇಹವನ್ನು ಬಯಸದೆ ಬೇರೆಯಾಗಿ ನಿಲ್ಲಬೇಕು. ೪೨. ಬೀದಿ ಬೀದಿ ತಿರುಗಿ ಹತ್ತಾರು ಮನೆಗಳಿಗೆ ಹೋಗಿಬರುವ ದಿಟ್ಟ ಹೆಂಗಸರನ್ನ ಆಹ್ವಾನಿಸಲೇ ಬಾರದು. ಅವರೊಡನೆ ರಹಸ್ಯ ವೇನನ್ನು ಆಡಬಾರದು. ಉಪಾಯದಿಂದ ಅವರನ್ನು ದೂರವಿಡಬೇಕು. ೪೩. ಹಟ ಮಾರಿತನದ ಬೂತಾಟದ ಹೋಹಕ ಮಾತುಗಳನ್ನು ಕಿವಿಯಾರ ಕೇಳದೆ ಅದನ್ನು ಗುರುತಿಟ್ಟುಹೊಳ್ಳದೆ ಚಂಡಿ ಚಪಲೆ ಭಾಡಿಕಾತಿ ಎಂಬ ಹೆಸರನ್ನು ಗಳಿಸದೆ ಒಳೆಯ ಹೆಂಡತಿಯರು ವಿಶ್ವಾಸದಿಂದಿರಬೇಕು. ೪೪. ಕೆಟ್ಟರು - ಹಾಲಾದರು ಎಂಬ ಅಪ ಕೇತೆಗೆ ಹೆದರದೆ ಚಳಿಬಿಟ್ಟ (ನಾಚಿಕೆಬಿಟ್ಟ) ಸವಿಯರಲ್ಲಿ ಬೆಳ್ಳಿದ್ದ ಸ್ವೇಹವನ್ನು

ತೊಂಡುವೆಣ್ಣಳ ನೇಹದೊಡಕಿಗೆ ಸಿಲುಕದೆ
ಲಂಡವೆಣ್ಣಳ ಲಾಲಿಸದೆ
ಪುಂಡವೆಣ್ಣಳೊಳು ಪ್ರೋದುಗೆವಡೆಯದೆ ನ
ಲೈಂಡಿರೊಡನೆ ಬಿರಸುವುದು

೪೬

ಕಂಡಕಡಗೆ ನಡೆನಡೆದಳುಕದೆ ಕಾಲು
ಗಂಡ ಕರಾಳಿವೆಣ್ಣಗ್ಗಳ
ಅಂಡಲೀದವರೊಳು ಬಳಿದೊಳ್ಳೀಹವ
ಚಿಂಡುಗಳಿಂದು ಬಿಡಿಸುವುದು

೪೭

ಮರುಳಾಗಿ ಮತ್ತೆ ಮಬ್ಬನೊಳಿದದಿಲ್ಲಿಂ
ದೊರೆದಿನಿಯನನೇಳಿಸದೆ
ಇರುಳಿಗೆಂದಿಳಿವ್ಯೋತ್ತಿನೊಳೆಲ್ಲ ವಸ್ತುವ
ತರಿಸುವುದನುವಡಿಸುವುದು

೪೮

ನೇಡೊಂದೊಂದನೆಡೆಯೊಳಿದ್ದಾನ್ನ
ಮನವ ನೋಯಿಸಿ ಮರುಗಿಸದೆ
ಮನೆಗೆಲಸವನೆಲ್ಲವನಾರ್ಯೆದು ಮ
ತ್ತಿನಿಯನ ಶಯ್ಯೆಗೇರುವುದು

೪೯

ಮನಗಾಣದ ಅವರನ್ನ ಆಚಿಗೆ ಕಳಿಸಬೇಕು. ೪೬. ತುಂಟ ಹೆಂಗಸರ ಸ್ವೇಹದ
ತೊಡಕಿಗೆ ಸಿಕ್ಕಿಹಾಕಿಕೊಳ್ಳದೆ, ಲಂಪಟಸ್ತೀಯರನ್ನ ಪ್ರೋಷಿಸದೆ, ಪುಂಡರಾದ
ಹೆಂಗಸರಲ್ಲಿ ಸೇರ್ವಡೆಯಾಗದೆ, ಒಳ್ಳೆಯ ಗೃಹಿಣಿಯರ ಜೊತೆ ಸ್ನೇಹ ಬೆಳೆಸಬೇಕು.
೪೭. ಸಿಕ್ಕಿದ ಕಡೆ ಓಡಾಡುವ, ಹದರದೆ ತಿರುಗಾಡುವ, ದಿಟ್ಟಪೆಣ್ಣಗ್ಗಳಲ್ಲಿ ಹಿಂದೆ
ಬೆಳೆದ ಸ್ವೇಹವನ್ನ ಕಿತ್ತುಹಾಕಿ ಅವರ ಸಹವಾಸದಿಂದ ಬಿಡಿಸಿಕೊಳ್ಳಬೇಕು.
೪೮. ಬುದ್ಧಿಪುಂಕಳಾಗಿ, ಮರೆತು ‘ಅದಿಲ್’ ‘ಇದಿಲ್’ ಎಂದು ಹೇಳಿದೆ, ಪತಿಯನ್ನ
ತಿರಸ್ತುರಿಸದೆ, ರಾತ್ರಿಗೆ ಬೇಕಾದ ಪದಾರ್ಥಗಳನ್ನೆಲ್ಲ ಸಂಜೀಗ ಮುಂಚಿಯೇ
ತರಿಸಿಕೊಂಡು ಸಿದ್ಧಮಾಡಿಟ್ಟುಕೊಳ್ಳಬೇಕು. ೪೯. ಒಂದೊಂದನ್ನಾಗಿ ನೆನಪಿಗೆ
ತಂದುಕೊಂಡು, ಹತ್ತಿರದಲ್ಲಿದ್ದ ಗಂಡನ ಮನಸ್ಸನ್ನ ನೋಯಿಸಿ ದುಃಖಿವಾಗುವಂತೆ
ನಡೆದುಕೊಳ್ಳದೆ ಮನೆಕೆಲಸವನ್ನೆಲ್ಲ ನಿಧಾನವಾಗಿ ಯೋಚಿಸಿ ಘಾಡಿ, ಅನಂತರ

ಪಗಲರುಳೇ ಪರಿಯೋಳು ನಡೆದಿನಿಯನ
ಬಗೆಯ ತಿಳಿದು ಬಂದಿಗೊಂಬ
ಸುಗುಕೆಯಿರಿಹವರದೊಳು ಸೂರೆಗೊಂಬರು
ಸೋಗದ ಸುಗ್ರಿಯ ಸುಲಭದೊಳು

೫೦

ಚೆನ್ನಿಗ ಚಿಕ್ಕದೇವರಾಯನ ಸಂಚಯ
ಹೊನ್ನೆಮ್ಮನುಸುದ್ರ ಕಬ್ಜಿದೊಳು
ಉನ್ನತಿವಡೆದೊಬ್ಬದೆಂಟನೆಯ ಸಂಧಿ
ಸನ್ನತ ಗುಣಸಂಬಂಧಿ

೫೧

ಪತಿಯ ಸಚ್ಚೆಗೆ ಸಿದ್ಧಭಾಗಬೇಕು. ೫೦. ಹಗಲು ರಾತ್ರಿ ಹೀಗೆ ನಡೆದುಕೊಂಡ, ಹತಿಯ ಮನಸ್ಸನ್ನ ಅರಿತು ಅವನ ಸೆರೆಯಾಗುವ ಗುಣವಂತೆಯರು ಇಹವರಗಳಲ್ಲಿ ಸುಖಿದ ಸುಗ್ರಿಯನ್ನ ಸೂರೆಗೊಳ್ಳುತ್ತಾರೆ. ೫೧. ಚೆನ್ನಿಗ ಚಿಕ್ಕದೇವರಾಯನ ಸಂಚಯ ಹೊನ್ನೆಮ್ಮೆ ರಚಿಸಿದ ಕಾವ್ಯದಲ್ಲಿ ಗುಣಯುಕ್ತವಾದ ಎಂಟನೆಯ ಸಂಧಿ. ಖ್ಯಾತಿ ಪಡೆದು ಸಮಾಪ್ತವಾಯಿತು.

ಒಂಭತ್ತನೆಯ ಸಂಧಿ

ಆವನಾಗಿತಿಯೂಲಿಗ ಕರ್ಮಯೋಗ ಮ
ತ್ವಾವನ ನೇನಹು ವಿಜ್ಞಾನ
ಆವನೊಳಿರಕ ಭಕ್ತಿಯಾ ಪರವಾಮ
ದೇವನಿಗಾನೆರಗುವೆನು

೮

ಜ್ಞಾನ ವೈರಾಗ್ಯ ಶ್ರೀಪರಿಭಕ್ತಿ ಸತ್ಯಮ್
ಹೀನರನೆಮ್ಮಣಿಸ್ಯಾದ್ಯದು
ಆ ನಾರಾಯಣನಿಡಿಗರಿಪ ಶಿರಿ
ಗಾನತಿಗ್ರೀದು ಬಾಳುವೆನು

೯

ಪತಿಪಾದಭಕ್ತಿಯರೆನಿಪ ಸತಿಯರು ತಾ
ಪತಿಶಯ ಗತಿಗೆಳಸಿದೋಡೆ
ಇತರ ಬಂತೆಯನುಳಿದೇಕಚಕ್ತಿದೊಳು ಶ್ರೀ
ಪತಿಪಾದವನೆ ಭಜಿಸುವುದು

೧೦

ಆವ ದೇವರನಾವರು ಭಜಿಸುವರಾ
ದೇವರನವರು ಸೇರುವರು
ಆವ ಭೋಗದೊಳಾ ದೇವರಿರ್ಭರು ತಾ
ಷಾ ಏಧದೊಳು ಬಾಳುವರು

೧೧

೧. ಯಾವನ ಆಜ್ಞೆಯಂತೆ ದುಡಿದರೆ ಆದು ಕರ್ಮಯೋಗವಾಗುತ್ತದೆಯೋ, ಯಾವನ ಧ್ಯಾನ ವಿಜ್ಞಾನವಾಗುತ್ತದೆಯೋ ಯಾವನಲ್ಲಿ ಶ್ರೀತಿ ಭಕ್ತಿಯಾಗುತ್ತದೆಯೋ ಅಂಥ ಪರವಾಸುದೇವನಿಗೆ ನಾನು ನಮಸ್ಕಾರಿಸುತ್ತೇನೆ. ೨. ಜ್ಞಾನ, ವೈರಾಗ್ಯ, ಭಕ್ತಿ, ಸತ್ಯಮರಿಂತರಾದ ನಮನ್ನು ಶ್ರೀತಿಯಿಂದ ಕೈಹಿಡಿದು ಆ ನಾರಾಯಣನ ಪಾದಗಳಿಗೆ ನಮಸ್ಕಾರಿಸುವಂತೆ ಯಾರು ಪ್ರೇರಿಸುತ್ತಾಳೋ ಆ ಲಕ್ಷ್ಮೀದೇವಿಗೆ ವಂದನೆಗ್ರೀಬ ಬದುಕು ತ್ತೇನೆ. ೩. ಪತಿಪಾದಭಕ್ತಿಯರು ಎಂದು ಕೀರ್ತಿಪಡೆದ ಶ್ರೀಯರು ತಮಗೆ ಇನ್ನೂ ಉತ್ತಮಗತಿ ಬೇಕು ಎಂದು ಬಯಸಿದರೆ, ಇತರ ಆಲೋಚನೆಗಳನ್ನು ಬಿಟ್ಟು ಒಂದೇ ಮನಸ್ಸಿನಿಂದ ಲಕ್ಷ್ಮೀಪತಿಯ ಪಾದಕಮಲಗಳನ್ನು ಭಜಿಸಲಿ. ೪. ಯಾರು ಯಾವ ದೇವರನ್ನು ಭಜಿಸುತ್ತಾರೆಯೋ ಅವರು ಆ ದೇವರನ್ನು ಸೇರುತ್ತಾರೆ. ಆ ದೇವರು ಯಾವ ಸುಖಭೋಗವನ್ನು ಅನುಭವಿಸುತ್ತಿರುವರೋ ಭಕ್ತರೂ ಅಂಥ ಭೋಗವನ್ನೇ

ಶ್ರೀವರಸದಿಯ ಸೇರಿದರನುಳಿದು ಏಕ
ದೇವಲೋಕವನೇರಿದವರು
ದೇವರೋದನೆ ತಾವುಮುಳಿವರೆಂಬುದನು ೧೧
ತಾವಚನದೊಳು ತಿಳಿವುದು

೫

ಅದೆಂತೆ :

ಶೈಲ್‌ // ಅಬುಹ್ಯಮವನಾಲ್ಲೋಕಾ�
ಪುರನಾವತ್ತಿನೋಪಜುಂನ
ಮಾಮುಜೇತ್ತ ತು ಕೊಂತೇಯ
ವೃನಜನ್ಮಣ ನ ವಿದ್ಯತೇ ॥

ಭಗವದ್ಗೀತಾ : ಆಧ್ಯಾತ್ಮ ಉ, ಶೈಲ್‌ಕ ೧೯

ಪರಹಿಂಸೆಯೆಸಗದೆ ಪರಧನಕಳುಪದೆ
ಪರಷ್ಪರಂಗಾಸೆವದದೆ.
ಸಿರಿಯರವನ ಪಾದಸೇವಗೆದವರಾ
ಪರಮಪದವನು ಸೇರುವರು

೬

ಚಾಡಿವೇಳದೆ ಚಂಡಿತನವೆಸಗದೆ ಬುನ್ನ
ವಾಡದೆ ಜರೆದು ನುಡಿಯದೆ
ಕೇಡೆಸದೆ ಕಲರಿಗೆ ಹರಿಪದಸೇವ
ಗೀಡಾಗಿ ಗತಿಯ ಪಡೆವುದು

೭

ಪದೆಯುವರು. ೩೩. ಲಕ್ಷ್ಮಿಪತಿಯ ಪಾದವನ್ನು ಸೇರಿದವರನ್ನು ಬಿಟ್ಟು ಉಳಿದ
ದೇವರನ್ನು ಸೇವಿಸಿ ಸ್ವರ್ಗಲೋಕವನ್ನು ಪಡೆದರೂ ಅಯಾ ದೇವರೋದನೆ
ನಾಶಮೊಂದುವರು ಎಂಬುದು ೧೧ತಾವಚನ.

“ಬ್ರಹ್ಮಲೋಕ ಪರ್ವತವಾಗಿ ಜನರು
ವುನಿ ವುನಿ ಜನ್ಮತಳಿದು ಬರುತ್ತಾರೆ ಅಜುಂನ,
ಆದರೆ ನನ್ನನ್ನ ಪಡೆದ ಬಳಿಕ
ವೃನಜನ್ಮ ಇರುವುದಿಲ್ಲ” -

ಭಗವದ್ಗೀತಾ. ಆಧ್ಯಾತ್ಮ ಉ-ಶೈಲ್‌ಕ ೧೯

೧. ಪರರಿಗೆ ಹಿಂಸೆಮಾಡದೆ, ಇನ್ನೊಬ್ಬರ ಹಣಕ್ಕೆ ಆಸೆಪಡದೆ ಪರಪುರುಷನನ್ನು
ಬಯಸದೆ, ಲಕ್ಷ್ಮಿರಮಣ ಪಾದಸೇವ ಮಾಡಿದವರು ಮುಕ್ತಿಯನ್ನು ಪಡೆಯುತ್ತಾರೆ.
೨. ಚಾಡಿಹೇಳದೆ, ಹಟಮಾರಿತನ ಬೆಳ್ಳಿಸಿಕೊಳ್ಳದೆ, ಸುಳ್ಳಿ ಹೇಳದೆ, ಹೀನಾಯವಾಗಿ
ನಿಂದಿಸಿ ನುಡಿಯುದೆ, ಯಾರಿಗೂ ಕೇಡನ್ನು ಬಯಸದೆ ಹರಿಪಾದಸೇವ ಮಾಡಿ

ಸೇರುವುದಿಹಪರಗತಿ ನಾರಾಯಣ
ನಾರಾಧನೆಯೋಳಿಲ್ಲರಿಗೆ
ಆರಯ್ಯಿ ಪಕಲ ಸತ್ಯಮುಂಗಳಿಚ್ಯುತ
ನಾರಾಧನೆಯೆನಿಸುವುವು

೫

ಇದನಾಚರಿಸುವುದಿದ್ದೀನುಳಿದಿಪ್ರಾದೆಂ
ಬುದನಾರ್ಯದು ಶಾಸ್ತ್ರದೊಳು
ಎದಗೊಳುವಂತೆ ಪೇಳುವ ಷರಿಯರ ದಿವ್ಯ
ಪದಸೇವೆಗೈದು ಬಾಳುವುದು

೬

ಇದನಾಚರಿಸಿದೋಡೀ ಘಲವಪ್ಪದೆಂ
ಬುದು ಕಾಮ್ಯಕರ್ಮವನಿಪ್ಪದು
ಮುದದಿಂದ ಮುಕುತಿಯನೆಳಿಸುವ ಕೋ
ವಿದರ ಹಂಬಲನು ಬಿಟ್ಟಮುದು

೮೦

ಅಪ್ರದನೆಸಗದಿದೋಡ ಪಾಪಭಾ ಕರ್ಮ
ಭಾವಿಸೆ ನಿತ್ಯವೇನಿಪ್ಪದು
ಅವ ವಿಧದೊಳಾದೊಡಮಾ ಕರ್ಮವ
ನಾವಗಮಾಚರಿಸುವುದು

೯೧

ಮೋಕ್ಷವನ್ನ ಪಡೆಯಬೇಕು. ೮. ನಾರಾಯಣನ ಆರಾಧನೆಯಿಂದ ಎಲ್ಲರಿಗೆ ಇಹ
ಲೋಕದ ಪರಲೋಕದ ಸೌಖ್ಯ ಸಾಧ್ಯ. ಯೋಚಿಸಿ ನೋಡಿದರೆ ಸಮಸ್ತ ಶುಭಕರ್ಮ
ಗಳ ಆಚರಣೆಯೂ ಅಪ್ಯಂತ ಪೂಜೆಯೇ ಎನ್ನಿಸಿಕೊಳ್ಳುತ್ತದೆ. ೯. ಈ ಕಾರ್ಯಗಳನ್ನ
ಮಾಡಬೇಕು, ಇವುಗಳನ್ನ ಬಿಡಬೇಕು ಎಂಬುದನ್ನ ಶಾಸ್ತ್ರ ಸಹಾಯದಿಂದ, ವಿವೇಕ
ದಿಂದ ಅರಿತು ಹೇಳುವ ಹಿರಿಯರ ಪೂಜ್ಯಪಾದಗಳನ್ನ ಸೇವಿಸಿ ಬದುಕಬೇಕು. ೧೦.
ಈ ಕರ್ಮವನ್ನ ಆಚರಿಸಿದರೆ ಇಂಥ ಘಲ ಬರುತ್ತದೆ ಎಂದು ಆಶಿಸಿ ನಡೆಯುವುದು
ಕಾಮ್ಯಕರ್ಮ. ಆದರೆ ಮುಕ್ತಿಯನ್ನ ಬಯಸುವವರು ಇಂಥ ಘಲಾಪೇಕ್ಷೆಯನ್ನ ಬಿಡು
ವುದು ಯೋಗ್ಯ. ೧೧. ಯಾವ ಕರ್ಮವನ್ನ ಮಾಡಿದ್ದರೆ ಪಾಪ ಬರುವುದೋ
ಆ ಕರ್ಮ ನಿತ್ಯಕರ್ಮವೇನಿಸುತ್ತದೆ.^{೧೦} ಯಾವ ರೀತಿಯಲ್ಲಾದರೂ ಆ ಕರ್ಮವನ್ನ ಸದಾ

೧. (ಗ) ನರ.

೨. ಉದಾ - ಸಂಧ್ಯಾವಂದನೆ

ಈ ನಿಮಿತ್ತದೊಳಿದನೆಸಗುವುದೆಂಬುದು
ತಾನ್ಯೇಸೇ ಸ್ಯೇಮಿತ್ತಕರ್ಮ
ಆ ನಿಮಿತ್ತದೊಳಾಚರಿಸುವುದೆಲ್ಲರು
ಮಾ ಸ್ಯೇಮಿತ್ತಕರ್ಮವನು

೧೨

ಇಂತು ಮುಕ್ತಿಯನೆಳುವ ಕಾಮ್ಯವನುಳಿ
ದಂತರಂಗದ ಶುದ್ಧಿಯೊಳು
ಚಂತೆಗೊಳಿದೆ ನಿತ್ಯ ಸ್ಯೇಮಿತ್ತಕರ್ಮವ
ಸಂತಸದೊಡನೆಸಗುವುದು

೧೩

ಇದು ಜಗದಿಷ್ಠರನಾಜ್ಞೀಯೆನಗೆ ತಾ
ನಿದನಾಚರಿಸಬೇಕೆಂದು
ಮುದದೊಡನೋಡರಿಪರಿಗೆ ಮೋಹವಿಲ್ಲಿ
ಬುದನರಿವುದು ಗೀತೆಯೊಳು

೧೪

ಶೇಖ್// ನೇಹಾಭಕ್ತಮ ನಾಶೋಽಸ್ತಿ
ಪತ್ಯಾಯೋ ನ ವಿದ್ಯತೇ ।
ಸ್ವಲ್ಪಮಷ್ಟಸ್ಯ ಧರ್ಮಸ್ಯ
ತಾಯತೇ ಮಹತೋ ಭಯಾತ್ ॥

ಭಗವದ್ವಿತಾ : ಅಧ್ಯಾತ್ಮ ೨, ಶೇಖ್ ೪೦

ಆಚರಿಸಲೇಬೇಕು. ೧೨. ಈ ಕಾರಣಕ್ವಾಗಿ ಈ ಕರ್ಮವನ್ನು ಮಾಡಬೇಕು ಎನ್ನುವುದು ನಿಜವಾಗಿ ನಿಮಿತ್ತಕರ್ಮ. ಎಲ್ಲರೂ ಈ ಸ್ಯೇಮಿತ್ತಕರ್ಮವನ್ನು ಆ ನಿಮಿತ್ತಕ್ವಾಗಿಯೇ ಆಚರಿಸಬೇಕು.^೨ ೧೩. ಹೀಗೆ ಮುಕ್ತಿಯನ್ನು ಬಿಯಸುವವರು ಅಪೇಕ್ಷೆಯನ್ನು ಬಿಟ್ಟು ಅಂತರಂಗಶುದ್ಧಿಯಿಂದ, ಚಿಂತೆಯನ್ನು ತ್ಯಜಿಸಿ ನಿತ್ಯವಾದ ಸ್ಯೇಮಿತ್ತಕ ಕರ್ಮಗಳನ್ನು ಹಷಟದಿಂದ ಆಚರಿಸಬೇಕು. ೧೪. ಇದು ಜಗದೊಡೆಯನ ಅಪ್ರಯೋಗ. ತಾನು ಇದನ್ನು ಆಚರಿಸಬೇಕು ಎಂದು ಆನಂದದಿಂದ ಕರ್ಮಾಚರಣೆಯಲ್ಲಿ ತೊಡಗುವವರಿಗೆ ವಿಪತ್ತು ಇಲ್ಲ, ಎಂದು ಗೀತೆ ಹೇಳುತ್ತದೆ.

ಈ ಕರ್ಮ ಯೋಗದ ಆರಂಭವು ನಿಷ್ಠಲವಾಗದು
ವಿಷ್ಣುವು ಇಲ್ಲ,
ಈ ಧರ್ಮದ ಅಲ್ಲಾಚರಣೆಯೂ
ಮಹಾಭಯದಿಂದ ರಕ್ಷಿಸುತ್ತದೆ.

ಭಗವದ್ವಿತಾ, ಅಧ್ಯಾತ್ಮ ೨. ಶೇಖ್ ೪೦.

ಕಾಯೆಸಕದೊಳಿರೆ ಶೂದ್ರರಾದೊಡಮೂ
ಸ್ತೀಯರಾದೊಡಮೇನವರು
ಆ ಯೋಗಿಗಳದರುವ ಪರಗತಿಗೆ ತಾ
ವಾಯಾಸವಿಲ್ಲದೇರುವರು

೮೫

೭೦ತಪ್ಪದಕ್ಕಂ ಗೀತಾವಚನಂ :

ಶೈಲ್ || ಸ್ತೀಯೋಷ್ಯಾಸ್ತಫಾ ಶೂದ್ರಾ
ಅಸ್ತೀಂಸಿಯಾಂತಿ ಪರಾಂಗತಿಮೂ ||

ಭಗವದ್ವಿತಾ · ಅಧ್ಯಾಯ ೬, ಶೈಲ್ ೨೨

ಶುಭಯಾಗಿರೆ ದೇವತೆಗಳು ಸಲಹುವರು
ಶುಭಯನು ಷತ್ಯಗಳೊಷ್ಟವರು
ಶುಭಗಂಜುವುವು ಜ್ಯೇತ ಭೂತಗಳದರಿಂದ
ಶುಭಯವ್ಯಾದಲ್ಲ ವೇಳೆಯೋಳು

೮೬

ಹಿರಿಯರ “ನಿಷ್ಪಿಸದೊಡನೆ ವ್ರೋಪುದು ಭೀತಿ
ಪರಿದೊಡುವುವು ಪಾಪಗಳು
ಇರದದರಿಂದ ಶ್ರೀ ಹರಿಶರಣರ ದಿವ್ಯ
ಚರಣದರ್ಶನವೇಸಗುವುದು

೮೭

೮೬. ಈ ಕಾರ್ಯದಲ್ಲಿದ್ದರೆ ಶೂದ್ರರಾದರೂ ಸಹ ಯೋಗಿಗಳು ಪಡೆಯುವ ಪರಗತಿಯನ್ನು ಆಯಾಸವಿಲ್ಲದೆ ಪಡೆಯುತ್ತಾರೆ.

ಸ್ತೀಯರೂ ವೃತ್ಯರೂ ಶೂದ್ರರೂ (ನನ್ನನ್ನ ಆಶ್ರಯಿಸಿ)

ಪರಮ ಗತಿಯನ್ನು ಪಡೆಯುವರು. ಭಗವದ್ವಿತಾ - ೬, ಶೈಲ್ ೨೨

೮೭. ಶುದ್ಧವಾದ ನಡತೆಯಳ್ಳಿಪರಾದರೆ ಅವರನ್ನು ದೇವತೆಗಳು ಕಾಪಾಡುತ್ತಾರೆ. ಶುಚಿತ್ವವನ್ನು ತಿತ್ಯದೇವತೆಗಳು ತೀರ್ತಿಸಿತ್ತಾರೆ. ಶುಚಿತ್ವಕ್ಕೆ ಭೂತಪ್ರೇತಗಳು ಹೆದರುತ್ತವೆ. ಆದ್ದರಿಂದ ಎಲ್ಲ ಕಾಲದಲ್ಲಿ ಶುಚಿಯಾಗಿಯೇ ಇರಬೇಕು. ೮೮. ದೊಡ್ಡ ವರನ್ನು ನೋಡಿದರೆ ಭಯ ಹೊರಟುಹೋಗುತ್ತದೆ, ಪಾಪಗಳು ಒಡಿಹೋಗುತ್ತವೆ. ಆದ್ದರಿಂದ ಬಿಡದೆ ಶ್ರೀಹರಿಭಕ್ತರ ದಿವ್ಯಪಾದಗಳ ಸಂದರ್ಶನವನ್ನು ಕೃಪೋಳ್ಳಬೇಕು.

೨. (ಬಿ) ಪ್ರತಿಯಲ್ಲಿ ಈ ಕೆಳಗಿನ ಪಜ್ಞೆಯೂ ಇದೆ :

ಕಂಪನಬೂರ್ಹಕ್ಕಾಃ ಪುಣ್ಯಾ ಭಕ್ತಾ ರಾಜಷಯಸ್ಥಾ

೨. (ಕ, ಗ) ದರ್ಶನದಿಂದ

ಪರಮ ವಿಶ್ವಸರೇಣಿ ವಿಷ್ಣು ವೈಷ್ಣವ
ಚರಣತೀರ್ಥವ ಸೇವಿಸಿದೂಡೆ
ಪರಿದೋಷವುವು ಸಕಲ ಪಾಪಂಗಳು
ಪರಮಪದವಿ ಬಸವಹುದು

೧೮

ತಳಿಯೆ ಮನುಷಲೊಕದಿಂದಾ ಜವನೊರ
ಬಳಿಗ್ರಾಮವ ಪೆಬಂಟ್ಯಾ
ಉಳಿದೆಂಬತ್ತೆಂಟು ಸಾಹಿರ ಗಾವುದ
ದಳತೆಯ ನೀಟವೆನಿಷ್ಟುದು

೧೯

ಉರು ಕೇರಿಗಳಿಲ್ಲ ಒರ್ವರ ನೇರವಿಲ್ಲ^{೨೫}
ನೀರು ನೇಳಲು ತಾನಿಲ್ಲ
ಸೇರಿ ನಿಲುವದೂಂದು ತಾವಿಲ್ಲವೇನಲಾ
ದಾರಿಯನೇಂಜೇಳುವುದು

೨೦

ಪುರಿದಂತೆ ಬೇವುರಿ ಮಳಲ ರಾತಿಗಳಿಂದ
ಹರಹಿದ ಮುಳ್ಳಗಳಿಂದ
ಪರಿಪರಿ ಗೋರುಕಲ್ಲುಗಳಿಂದ ಪಜ್ಜಿಯು
ನುರಿಗೊಳಿಸುವುದೊಡನೊಡನೆ

೨೧

೧೮. ಅತ್ಯಂತ ಶ್ರದ್ದೆಯಿಂದ ವಿಷ್ಣುವಿನ, ವಿಷ್ಣುಭಕ್ತರ ಪಾದತೀರ್ಥವನ್ನು ಸೇವಿಸಿದರೆ ಸಮಸ್ತ ಪಾಪಗಳೂ ಪರಿಹಾರವಾಗಿ ಪರಮಪದವಿ ಕೈವಶವಾಗುತ್ತದೆ. ೧೯. ವಿಚಾರಿಸಿದರೆ ಮನುಷ್ಯಲೊಕದಿಂದ ಯಮನ ಉರಿಗೆ ಹೋಗುವ ಹೆದ್ದಾರಿ ಎಂಬತ್ತೆಂಟು ಸಾವಿರ ಗಾವುದ ಉದ್ದೇಶಿತವಿದೆ. ೨೦. ದಾರಿಯಲ್ಲಿ ಉರಿಲ್ಲ, ಕೇರಿಯಲ್ಲ, ಒಬ್ಬರ ಸಹಾಯವಿಲ್ಲ, ನೀರು ನೇಳಲೂ ಇಲ್ಲ, ಒಂದು ಕಡೆ ಸೇರಿ ನಿಲ್ಲಲು ಒಂದು ನಿಲ್ಲಾಗಾವಿಲ್ಲ, ಎಂದ ಮೇಲೆ ಆ ದಾರಿಯ ಪ್ರಯತ್ನವನ್ನು ಏನೆಂದು ಹೇಳುವುದು ! ೨೧. ಬಾಣಲೆಯಲ್ಲಿ ಹಾಕಿ ಹುರಿದಂತೆ ಬೇಯುವ ಉರಿಯ ಮಳಲ ರಾತಿಗಳು, ಹರಡಿದ ಮುಳ್ಳಗಳು, ನಾನಾ ಬಗೆಯ ಗೋರುಕಲ್ಲುಗಳು - ಇವುಗಳಿಂದ ಇಟ್ಟ ಹೆಚ್ಚೆ ಉರಿಯುತ್ತದೆ. ಮುನ್ನಡೆಯಲು ಕಷ್ಟವಾಗುತ್ತದೆ.

ಆರಯ್ಯ ದಾನವೀಯದ ಪಾಪಗಳೀ
ಧಾರಿವಿಡಿದು ನಡೆತಹರು
ಭೂರಿದಾನಗಳಿತ್ತ ಪೃಣಾಪ್ರರುಪರೀ
ಧಾರಿಯೋಳಿಡರಡಿಗಳನು

೨೨.

ಫ್ರೋಡವಿಯ ಹಾಸಿಕಗೆಳನುಂಬ
ಕುಡಿನೀರ ತುರು ಕುದುರೆಗಳ
ಉಡೆಗಳನೊಳ್ಣಿಗಳನೊಲಿದೀವ್ಯಾದು
ಪಡೆವ್ಯಾದು ಪರಮಗತಿಗಳನು

೨೩.

ಅಲಸದೆ ಮುಕ್ತಯನಾಸಿವಡುವರನ್ನ
ಫಲವ ಬಯಸಿ ಬಣ್ಣಿಗೆಡದೆ
ನೆಲೆಗೊಂಡ ನಿಜಧರ್ಮದ ನೇಮವಳಿಯಬೆ
ವಲವ್ಯ ದಾನವ ಪಣ್ಣಾಪ್ರದು

೨೪

ತಾಳಿಗಯೋಣಗದ ಮುನ್ನಮೆ ನಾಲಗೆ
ಬೀಳದ ಮುನ್ನಮೆ ಬೀಗ
ವೇಳುವುದಂಬುಜಾಕ್ಷನ ವೇಸರುಗಳನು
ವೇಳಲರಿಯದೊಡಾಲವ್ಯಾದು

೨೫

೨೨. ವಿಚಾರಮಾಡಿ ನೋಡಲು, ದಾನ ಮಾಡದ ಪಾಪಿಗಳು ಈ ರಸ್ತೆ ಹಿಡಿದು ನಡೆದುಬರುತ್ತಾರೆ. ದಾನಮಾಡಿದ ಪೃಣಾಪ್ರರುಪರು ಈ ಮಾರ್ಗದಲ್ಲಿ ಹೆಚ್ಚೆಯಿಲ್ಲ ವುದಿಲ್ಲ. ೨೩. ಭೂಮಿಯನ್ನು, ಹಾಸಿಗೆಗಳನ್ನು, ಉಡಿಗಳನ್ನು, ಕುಡಿಯುವ ನೀರನ್ನು, ಹಸುಗಳನ್ನು, ಕುದುರೆಗಳನ್ನು, ವಸ್ತುಗಳನ್ನು, ಒಳ್ಳಿಯ ರತ್ನಗಳನ್ನು ಪ್ರೀತಿಯಿಂದ ದಾನಮಾಡಿ ಪರಮಗತಿಯನ್ನು ಪಡೆಯಬೇಕು. ೨೪. ಮುಕ್ತಿಗೆ ಆಸೆಪಡುವವರು ಇತರ ಫಲಗಳನ್ನು ಅಶಿಸಿ ಬಣ್ಣಿಗೆಡದೆ, ಸ್ಥಿರವಾಗಿ ನಿಂತ ಶ್ವಾಧರ್ಮವನ್ನು ನಿಯಮದಂತೆ ಪಾಲಿಸಿ ಹಲವಾರು ದಾನಗಳನ್ನು ಮಾಡಬೇಕು. ೨೫. ಗಂಟಲು ಒಣಗುವುದಕ್ಕೆ ಮುಂಚೆ, ನಾಲಗೆ ಬಿದ್ದಹೋಗುವುದಕ್ಕೆ ಮುಂಚೆ ಕಮಲಾಕ್ಷನ ನಾಮಗಳನ್ನು ಹೇಳಬೇಕು, ಹೇಳುವುದಕ್ಕಾಗಿದ್ದರೆ ಕೇಳಲಾದರೂ ಬೇಕು.

ಶ್ರೀವಿಷ್ಣುಭಕ್ತಿಯಿಂದತಿವೇಗದೊಳು ದು:
ಖಾವಳಿಯಳಿಪುದೆಂಬುದಕೆ
ಭಾವಿಸೆ ಭಾಗವತದೊಳೊಂದು ಕಢೆಯುಂ
ಟಾ ವಿಧವನು ಬಣ್ಣಿಪ್ಪನು

೨೯

ತಕ್ಷಕನಿಂದ ತನಗೆ ಅಳವಡ್ಟಿ
ನೃಕ್ಷಯಗತಿಗೋಂಬಿಸೆಂದು
ಆ ಕ್ಷಣಾದೊಳು ಶುಕಮುನಿಯಡಿಗೆರಗಿ ಜ
ರೀಕ್ಷತನಿಂತು ಕೇಳಿದನು

೩೦

ಸಾವಡಸಿದ ಸಮಯದೊಳು ಸದ್ಗುತ್ತಿಗಾಗಿ
ಯಾವುದನೊಲಿದಾಲಿಪುದು
ಆಪುದನೋದುವುದನೊಡರಿಷ್ಟ
ದಾಪುದನಿರದೆ ನೆನೆಪುದು

೩೧

ಇಂತು ನುಡಿದ ಪರೀಕ್ಷತರಾಯಗೆ ಏಗೆ
ಸಂತಸವನು ಸಮನಿಸುತ್ತ
ತಾಂ ತಿಳಿದಬಿಲಶಾಸ್ತ್ರದ ತತ್ವಮನೋ
ರಂತರುಹಿದನಾ ಯೋಗಿ

೩೨

೨೯. ಶ್ರೀವಿಷ್ಣುಭಕ್ತಿಯಿಂದ ಅತ್ಯಂತ ಶ್ರೀಪ್ರವಾಗಿ ದುಃಖಸಮೂಹ ನಾಶವಾಗುತ್ತದೆ ಎಂಬುದಕ್ಕೆ ಭಾಗವತದಲ್ಲಿ ಒಂದು ಕಢೆಯಿದೆ. ಅದರ ವಿಧಾನವನ್ನು ವರ್ಣಿಸುತ್ತೇನೆ.
೩೦. “ತಕ್ಷಕರಾಜನಿಂದ ತನಗೆ ಮೃತ್ಯು ಸಂಭವಿಸುತ್ತದೆ. ಆದ್ದರಿಂದ ಕೂಡಲೇ ನಾನು ಕ್ಷಯಿರಹಿತವಾದ (ಗತಿ) ಲೋಕವನ್ನು ಪಡೆಯಬೇಕು” ಎಂದು ಆ ಕ್ಷಣಾದಲ್ಲಿ ಪರೀಕ್ಷತ ಮಹಾರಾಜನು ಶುಕಮುನಿಯ ಪಾದಗಳಿಗೆ ನಮಸ್ಕಾರಮಾಡಿ ಹೀಗೆ ಕೇಳಿದನು.
೩೧. “ಸಾವು ಸನ್ನಿಹಿತವಾದಾಗ ಸದ್ಗುತ್ತಿಯನ್ನು ಹೊಂದಲು ಯಾವುದನ್ನು ಶ್ರದ್ಧಿಯಿಂದ ಕೇಳಬೇಕು? ಏನನ್ನು ಓದಬೇಕು? ಯಾವ ಕೇಲಸವನ್ನು ಮಾಡಬೇಕು? ಯಾವುದನ್ನು ಕುರಿತು ಧ್ಯಾನಿಸಬೇಕು?” ೩೨. ಹೀಗೆ ಕೇಳಿದ ಪರೀಕ್ಷತನಿಗೆ ಸಂತೋಷವನ್ನುಂಟು ಮಾಡುತ್ತ ಶುಕಯೋಗಿ, ತಾನು ತಿಳಿದ ಅವಿಶಾಸ್ತ್ರದ ತತ್ವವನ್ನು ಎಡಬಿಡಿದೆ

ಅರಸ ಕೇಳಬತ್ತಡಸಿದ ವೇಳಗೆ
ಹರಿಕಥೆಗಳನೆ ಕೇಳುವುದು
ಹರಿನಾಮಂಗಳನೊಲಡೋದುವುದು ೩೯
ಹರಿಪದಂಗಳನೆ ನೆನೆವುದು

೩.೦

ಹರಿಪಾದಪದ್ಧದ ಸೇವೆಯಿಲ್ಲದೆ ಪಲ
ವರಿಸಮಿದ್ದೂಡೆ ಘಲವೇನು
ಮುರವೈರಿಯ ನೆನೆದೋಂದು ಮುಹೂರ್ತಕೆ
ಪರಗತಿ ಬಯಸಿದಂತಹುದು

೩.೧

ಅಂದು ಖಟ್ಟಾಂಗನೆಂಬರಸು ತಾನಳಿವುದ
ಕೊಂದು ಮುಹೂರ್ತದೊಳರಿತು
ಕುಂದದೆ ಭಜಿಸಿ ಮುಕುಂದನ ಚರಣವ
ಸಂದನು ಪರಮಪದವಿಗೆ

೩.೨

ವಳಿಲೆ ಭರತವಂಶಾಗ್ನಿ ಬೇಗದೊ
ಕೇಳು ಭಜಿಸು ಮಾಧವನ
ವಳು ದಿವಸದಾಯುವಿಷ್ವದು ನಿನಗಿ
ನ್ನಾಳೋಚನೆಯೇತಕಿದಕೆ

೩.೩

ಹೇಳಿದನು. ೩.೦. “ಅರಸ ಕೇಳು, ಅಪತ್ತ ಒದಗಿದಾಗ ಹರಿಕಥೆಗಳನ್ನು ಕೇಳಬೇಕು, ಹರಿನಾಮವನ್ನು ಶ್ರದ್ಧೆಯಿಂದ ಓದಬೇಕು, ಶ್ರೀಹರಿಯ ಪಾದಗಳನ್ನು ನೆನೆಯ ಬೇಕು. ೩.೧. ಹರಿಯ ಪಾದಕಮಲಗಳ ಸೇವೆಮಾಡದೆ ಹಲವಾರು ವರ್ಷಗಳನ್ನು ಕಳಿದರೆ ಏನೂ ಘಲ ದೊರಕುವುಧಿಲ್ಲ. ಮುರಾರಿಯನ್ನು ನೆನೆದರೆ ಒಂದು ಮುಹೂರ್ತದಲ್ಲಿ ಉತ್ತಮಗತಿಯನ್ನು ಬಯಸಿದಂತೆಯೇ ಆಗುತ್ತದೆ. ೩.೨. ಹಿಂದೆ ಖಟ್ಟಾಂಗ ಎಂಬ ರಾಜನು ತಾನು ಸಾಯುವುದಕ್ಕೆ ಒಂದು ಮುಹೂರ್ತ ಮುಂಚೆ ಮುಕುಂದನ ಚರಣ ಕಮಲವನ್ನು ಭಜಿಸಿ ಪರಮಪದವಿಯನ್ನು ಪಡೆದನು. ೩.೩. ಎಲೆ ಭರತವಂಶ ಲಲಾಮ, ವಳು, ಬೇಗ ಸಿದ್ಧನಾಗು, ಮಾಧವನನ್ನು ಭಜಿಸು, ನಿನಗೆ ಇನ್ನು ವಳೇ ದಿನ ಇರುವುದು ಆಯುಷ್ಯ. ಇದಕ್ಕೆ ಏಕೆ ಯೋಚಿಸುತ್ತೀಯೆ”.

ಈ ವಿಧದೊಳು ಹೇಳಿದ ಶುಕಮುನಿಗೆ ವ

ದಾವನತಿಯನಾಚರಿಗಿ

ಭಾಗವತುಧೀಯೋಳು ಭಾಗವತವ ಕೇಳಿಯಂ

ದಾ ವಿಷ್ಣುಪದವನೈದಿದನು

೩೫

ಆರಯ್ಯ ವಿಷ್ಣುಪುರಾಣ ರಾಮಾಯಣ

ಭಾರತ ಭಾಗವತಗಳ

ಆರು ಹಿರಿಯರಿಂದಾಲಿಪರವರಿಗೆ

ಸೇರುವುವಬಿಳ ಸಿದ್ಧಿಗಳು

೩೬

ಇದಕೆ ಸಮೃತಿ ವಚನಂಗಳು ವಲಪುಂ

ಉದರೋಳೊಂದರದನೋದುವೆನು

ಅದರಭಾಂಗಳನೆಲ್ಲರುಮರಿವಂತೆ

ವದರಚನೆಯೋಳು ಬಣ್ಣಿಫೆನು

೩೭

ಶ್ರೀ ಭಾಗವತೇ ಪ್ರಥಮಸ್ಯಂದೇ, ಪ್ರಥಮೋಧ್ಯಾಯೇ

ಶ್ಲೋ// ಧರ್ಮಃ ಶ್ರೋಜ್ಞತ ಕೈತಪೋತ,

ಪರಮೋ ನಿಮ್ರಾಶ್ವಾಸಾಂ ಸತಾಂ ।

ವೇದ್ಯಂ ವಾಸ್ತವಮತ, ವಸ್ತು

ಶಿವದಂ ತಾಪತ್ರಯೋನೂಲನಂ ॥

ಶ್ರೀಮದಾಧಿಗವತೇ ಮಹಾಮುನಿಕೃತೇ

ಈ ವಾ ಪರ್ಯೋಜ್ಞರಃ ।

ಸದೋ ವ್ಯಾದ್ವಪರುಧ್ಯತೇತ,

ಕೃತಿಭಃ ಶುಶ್ಲಾಪಭಸ್ತತಾಕ್ಷಣಾತ್ ॥

೩೮. ಈ ರೀತಿಯಲ್ಲಿ ಹೇಳಿದ ಶುಕಮುನಿಯ ಪಾದಗಳಿಗೆ ಪರಿಕ್ಷೇತನು ನಮಸ್ಕಾರ ಮಾಡಿ, ಶುದ್ಧಭಾವದಿಂದ ಭಾಗವತಪುರಾಣವನ್ನು ಕೇಳಿ ಅವನು ವಿಷ್ಣುಪದವನ್ನು ಪಡೆದನು. ೩೯. ಆದ್ದರಿಂದ ಯಾರು ವಿಷ್ಣುಪುರಾಣ, ರಾಮಾಯಣ, ಭಾರತ, ಭಾಗವತಗಳನ್ನು ಹಿರಿಯರಿಂದ ಆಲಿಸುವರೋ ಅವರಿಗೆ ಸಮಸ್ತ ಸಿದ್ಧಿಗಳು ಪ್ರಾಪ್ತ ವಾಗುತ್ತವೆ. ೪೦. ಇದಕ್ಕೆ ಆಧಾರವಾಗಿ ಅನೇಕ ವಚನಗಳಿವೆ. ಅದರಲ್ಲಿ ಒಂದೆರಡನ್ನು ಹೇಳುತ್ತೇನೆ. ಅದರ ಅರ್ಥವನ್ನು ಎಲ್ಲರೂ ತಿಳಿಯವಂತೆ ಸುಲಭ ಶೈಲಿಯಲ್ಲಿ ಬಣ್ಣಿಸುತ್ತೇನೆ. ಶ್ರೀ ಭಾಗವತದ ಪ್ರಥಮ ಸ್ಯಂದರ ಮೊದಲ ಅಧ್ಯಾಯದಲ್ಲಿ ಮಹಾರ್ಷಿ ಕೃತವಾದ ಈ ಭಾಗವತದಲ್ಲಿ ನಿವ್ಯಾಜವಾದ ಪರಮ ಧರ್ಮವು ಪ್ರತಿಪಾದಿತ ವಾಗಿದೆ. ಮಾತ್ರಯಿಲ್ಲದ ಸಜ್ಜನಿಗೆ ವೇದ್ಯವಾದ ತತ್ತ್ವವು ಇದೆ. ಇದು ತಾಪತ್ರಯಹಾರಿ. ಕಥಾವಸ್ತು ಸುಖಿಕರವಾದುದು. ಹೆಚ್ಚೆನು? ಶುಶ್ಲಾಪಭಗಳು ಕೂಡಲೇ ಧನ್ಯರಾಗುತ್ತಾರೆ. ಅವರ ವ್ಯಾದಯದಲ್ಲಿ ಈಶ್ವರನು ನೆಲೆಸಿರುತ್ತಾನೆ.

ವೇದವ್ಯಾಸನಣಗನಾ ಶುಕಮುನಿ
ಯಾದರದಿಂದನುಗೈದ
ವೇದ ತತ್ವಾರ್ಥವನೆನಿಷ ಭಾಗವತವ
ನಾದರದಿಂದಾಲಿಪ್ಯದು

೧.೨

ಮದ ಮತ್ತರಂಗಳಡಗಿದ ಮಹಾತ್ಮ
ಸದಮಳ ಧರ್ಮವಿದರೊಳು
ಇದು ತಾಪತ್ಯಯಹರವಿದನಾಲಿಷ
ರೆದೆಯೋಳು ಹರಿ ನೆಲಸುವನು

೧.೩

ಶ್ರೀ ವಿಷ್ಣು ಪುರಾಣೇ ಷಷ್ಟೇ ಅಂಶೇ ಚರಮೇ ಆಧ್ಯಾತ್ಮೇ

ಶ್ಲೋ// ಪುರಾಣಂ ವೈಷ್ಣವಂ ಚೈತತ್ತಾ
ಸರ್ವಕಲ್ಪಿತನಾಶನಂ ।
ವಿಶ್ವಂ ಸರ್ವಶಾಸ್ತ್ರೀಭ್ಯಃ
ಪುರುಷಾಧೀಕ್ರಾಂತವಾದಕಂ ॥

ಯತಾದೌ ಭಗವಾ ಚರಾಚರ
ಗುರುರದ್ವೈ ತಥಾಂತೇ ಚ ಸಃ ।
ಬ್ರಹ್ಮಜ್ಞಾನಮಯೋಚ್ಯತೋಬಿಲ
ಜಗನ್ನಧ್ಯಾಂತ ಸರ್ಗಪ್ರಭುಃ ॥

೧೨. ವೇದವ್ಯಾಸನ ಮಗನಾದ ಆ ಶುಕಮುನಿ ಆದರದಿಂದ ಹೇಳಿದ ವೇದಗಳ ತತ್ವವನ್ನು ಪ್ರತಿಪಾದಿಸುವ ಭಾಗವತವನ್ನು ಶ್ರದ್ಧೆಯಿಂದ ಕೇಳಬೇಕು. ೧೪. ಮದ ಮತ್ತರಾದಿ ಷಡ್ಗರ್ಗಗಳಿಂದ ದೂರರಾದ ಮಹಾತ್ಮರ ಪರಿಶುದ್ಧರಾದ ಧರ್ಮತತ್ತ್ವ ಇದರಲ್ಲಿ ಆಗಿದೆ. ಇದು ಮನುಷ್ಯನ ತಾಪತ್ಯಯವನ್ನು ಕಳೆಯುತ್ತದೆ. ಇದನ್ನು ಕೇಳಿ ದವರ ಹೃದಯದಲ್ಲಿ ಶ್ರೀಹರಿ ನೆಲಸುತ್ತಾನೆ. ಶ್ರೀ ವಿಷ್ಣುಪುರಾಣದ ಆರನೆಯ ಅಂಶದ ಹೊನೆಯ ಆಧ್ಯಾತ್ಮದಲ್ಲಿ ಹೀಗೆ ಹೇಳಿದೆ : ಈ ವಿಷ್ಣುಪುರಾಣವು ಸರಲ ಪಾಪ ಪರಿಹಾರಕವಾದುದು. ಪುರುಷಾಧೀಕ್ರಾಂತವನ್ನು ಪ್ರತಿಪಾದಿಸುವ ಇದು ಎಲ್ಲ ಶಾಸ್ತ್ರಗಳಿಗಿಂತ ಅಧಿಕವಾದುದು. ಇದರ ಆದಿ ಮಧ್ಯ ಅಂತ್ಯಗಳಲ್ಲಿ ಚರಾಚರಗುರುವೂ ಬ್ರಹ್ಮಜ್ಞಾನ ಮಯನೂ ಅವಿಲ ಜಗತ್ತಿನ ಸ್ವಷ್ಟಿ ಸ್ಥಿತಿ ಲಯಗಳಿಗೆ ಕಾರಣನೂ ಆದ ಭಗವಾನ್ ಅಚ್ಯುತನು ನೆಲೆಸಿರುವನು. ಪವಿತ್ರವೂ ಶ್ರೇಷ್ಠನೂ ಆದ ಇದನ್ನು ಭಕ್ತಿಯಿಂದ

ತಚ್ಚಣ್ಣನ್ನರುಃ ಪರಿತ
ಪರಮಂ ಭಕ್ತಾ ಘರನಾರಯನ್ ।
ಷಾಪ್ರೋತ್ಸಿನತತ್ತಮ
ಸ್ತೀಭುವನೇಜ್ಯೇಕಾಂತಸಿದ್ಧಹರಿಃ ॥

ಇದನು ಶ್ರೀ ವಿಷ್ಣು ಶುರಾಣವೆಂಬರು ಮು
ತ್ತಿದರಿಂದ ಪಾಪ ಪರಿವುದು
ಇದು ಸರ್ವಶಾಸ್ತದೊಳುತ್ತಮವೆನಿಸುವು
ದಿದು ಸರ್ವಫಲವ ಸಾಧಿಪುದು

೩೯

ಆದಿ ಮಧ್ಯಾಂತರಹಿತನಚ್ಯಾತನಿದ
ರಾದಿ ಮಧ್ಯಾಂತದೊಳಿಹನು
ಈ ದಿವ್ಯ ವಿಷ್ಣುಪುರಾಣವ ಕೇಳುವ
ರಾ ದೇವನದಿಯ ಸೇರುವರು

೪೦

ಶ್ರೀ ಮಧ್ಯಾಂತರಾಯಕೋ ಯುದ್ಧಕಾಂಡೇ ಚರಮಸ್ವರ್ಗೀಂ

ಶ್ಲೋ// ರಾಮಾಯಣಮಿದಂ ಕೃತ್ಯಾಂ
ಶ್ಯಾಂತಃ ಪರತಸ್ವದಾ ।
ಮೀಯತೇ ಸತತಂ ರಾಮ
ಸ್ವಹಿವಿಷ್ಣುಸ್ವನಾತನಃ ॥

ಪರಿಸತಕ್ಷಮನೂ ಕಲಿಯತಕ್ಷಮನೂ ಆದ ಪ್ರರುಷನಿಗೆ ಶ್ರಿಭುವನದಲ್ಲಿ ಸಮನಾದವನು
ಇನ್ನೊಬ್ಬನಿಲ್ಲ, ಅವನು ವಿಷ್ಣುಪದವನ್ನು ಸೇರುತ್ತಾನೆ. ೩೯. ಇದನ್ನು ವಿಷ್ಣುಪುರಾಣ
ಎಂದೆನ್ನತ್ತಾರೆ ಮತ್ತು ಇದರಿಂದ ಪಾಪ ಪರಿಹಾರವಾಗುವುದು. ಇದು ಸಮಸ್ತ
ಶಾಸ್ತ್ರಗಳಲ್ಲಿ ಉತ್ತಮವಾದದ್ದು. ಇದರಿಂದ ಸರ್ವ ಫಲಗಳನ್ನು ಸಾಧಿಸಬೇಕು.
೪೦. ಆದಿ, ಮಧ್ಯ, ಅಂತ್ಯರಹಿತವಾದ ವಿಷ್ಣು ಇದರ ಆದಿ ಮಧ್ಯ ಅಂತ್ಯದಲ್ಲಿದ್ದಾನೆ.
ಉತ್ತಮಪೂ ಶ್ರೀಷ್ಟನೂ ಆದ ಈ ವಿಷ್ಣುಪುರಾಣವನ್ನು ಯಾರು ಕೇಳುತ್ತಾರೆಯೋ
ಅವರು ಆ ಪರಮಾತ್ಮನ ಪಾದಸೌಖ್ಯವನ್ನು ಪಡೆಯುತ್ತಾರೆ. ಶ್ರೀ ಮಧ್ಯಾಂತರಾಯಣ
ಯುದ್ಧಾಂಡದ ಕೊನೆಯ ಸರ್ವದಲ್ಲಿ ಹೀಗೆ ಹೇಳಿದ : ಈ ರಾಮಾಯಣವನ್ನು
ಯಾವಾಗಲೂ ಪೂರ್ತಿಯಾಗಿ ಕೇಳತಕ್ಷಮನಿಗೆ ಪರಿಸತಕ್ಷಮನಿಗೆ ಶ್ರೀರಾಮನು
ನಿರಂತರವಾಗಿ ಪ್ರಸನ್ನನಾಗುತ್ತಾನೆ. ರಾಮನೆಂದರೆ ಶಾಶ್ವತವಾದ ವಿಷ್ಣುವೇ ಸರಿ.

ಪಾಪಾನ್ಯಾಪಿ ಚಯಃ ಕೃತ್ವಾ
ಅಹನ್ಯಾಹನಿ ಮಾನವಃ
ಪರತ್ಯೇಕಿತ್ಯೋಕಂ
ಪಾಪಾಶ್ವಪರಿಮುಚ್ಯತೇ ॥

ಈ ರಾಮಾಯಣವಲ್ಲವನಿಡಿವಿಡ
ಧಾರ್ಯದು ತಿಳಿದೋದುವರನು
ಶ್ರೀರಾಮಚಂದನೋಲಿದು ಸಲಹುವನಾದಿ
ನಾರಾಯಣನವಸ್ಯೇಸೇ

೪೮

ಒಂದು ಸರ್ಗಮನೋಂದು ಪದ್ಯಮನಲ್ಲಿದೊ
ಡೋಂದು ಹಾದವನೋಂದಿದೊಡೆ
ಅಂದಂದಿನೋಳಿಸಗಿದ ಪಾಪಂಗಳಂ
ದಂದಿಗೆ ಪರಿಹರಿಸುವುವು

೪೯

ಶ್ರೀ ಮಹಾಭಾರತೇ ಸ್ವರ್ಗಾರೋಹಣ ಪರಮಾ ಭರಮೇ ಅಧ್ಯಾಯೇ

ಶೈಲೋಕ ॥ ಕಾಷ್ಟಂ ವೇದಮಿಮಂ ಸರ್ವಂ
ಶ್ಯುಷಿಯಾಧ್ಯಾಷ್ವಮಾಹಿತಃ ।
ಬ್ರಹ್ಮತ್ವಾ ಕೃತಂ ಪಾಪಂ
ತತ್ಕಷ್ಟಾದೇವ ನಶ್ಯತಿ ॥

ಯಾವನು ಪಾಪ ಕಾರ್ಯವನ್ನು ಮಾಡಿದ್ದರೂ ರಾಮಾಯಣದ ಒಂದು ಶೈಲೋಕವನ್ನು
ಪ್ರತಿದಿನವೂ ಪರಿಸ್ತಿದ್ದರೆ ಆತನು ಪಾಪದಿಂದ ಬಿಡುಗಡೆಹೊಂದುತ್ತಾನೆ. ೪೮. ಈ
ರಾಮಾಯಣ ಎಲ್ಲವನ್ನೂ ಅರ್ಥಮಾಡಿಕೊಂಡು ಒಂದೇ ಸಮನೆ, ಯಾರು ಓದು
ತ್ವಾರೆಯೋ ಅಂಥವರನ್ನು ಶ್ರೀರಾಮಚಂದ್ರನು ಪ್ರೀತಿಯಿಂದ ಕಾಪಾಡುತ್ತಾನೆ. ಏಕೆಂದರೆ
ಅವನೇ ಆದಿನಾರಾಯಣ. ೪೯. ಒಂದು ಸರ್ಗವನ್ನು, ಇಲ್ಲವೇ ಒಂದು ಪದ್ಯವನ್ನು
ಅಧಿವಾ ಶೈಲೋಕದ ಒಂದು ಪಾಪವನ್ನು ಓದಿದರೆ ಅಂದಂದು ಮಾಡಿದ ಪಾಪಗಳು
ಅಂದಂದೇ ಪರಿಹಾರವಾಗುತ್ತವೆ. ಶ್ರೀಮಹಾಭಾರತದ ಸ್ವರ್ಗಾರೋಹಣ ಪರಮಾ ಭರಮೇ
ಕೊನೆಯ ಅಧ್ಯಾಯ : ಕೃಷ್ಣದ್ವೈಪಾಯನರು ರಚಿಸಿದ ಈ ವೇದವೆಲ್ಲವನ್ನು ಯಾವನು
ಸಮಾಹಿತನಾಗಿ ಕೇಳುವನೋ ಆತನ ಬ್ರಹ್ಮತ್ವಾದೋಷವು ಆ ಕ್ಷಣಾದಲ್ಲಿಯೇ

ಅಹ್ನಾ ಯುದೇನಃ ಕುರುತೇ
ಇಂದ್ರಿಯೈರ್ಮಾಸಿಂ ಗಿರಾ ।
ಮಹಾಭಾರತಮಾಖ್ಯಾಯ
ಸರ್ವಾಖ್ಯಾಯಃ ಪ್ರಮುಚ್ಯತೇ ॥

ವೇದವಾಯಾಸನೋಲಿಂ ಹೇಳಿದ ಜ್ಗೋಽ
ವೇದವೆನಿಷ ಭಾರತವನು
ಒದಿದ ಮಾತ್ರದೊಳಿವುವು ಬ್ರಹ್ಮಕ್
ತಾಂತಿ ಮಹಾಭಾರತಗಳು

೪೫

ನಡೆ ನುಡಿ ನೆನಹುಗಳಂದಂದಿಂದನೊ
ಳಿಲಡಿಸುವುಗ್ ಶಾಪಗಳು
ಅಡಗುವುವಂದಂದಿಗೆ ಭಾರತದೊಂದು
ನುಡಿಯನೋದಿದ ಮಾತ್ರದೊಳು

೪೬

ಇಂತು ನಡೆವ ನಿತ್ಯ ಸ್ನೇಮಿತ್ವಕರ್ಮ ೩೫
ಕಾಂತನೂಲಿಗಂಂದು ತಿಳಿದು
ಸಂತಸದಿಂಧಾಂಚರಿಸೆ ಸತಿಯರಿಗೆ
ಚಂತಿತ ಘಳ ಸೇರುವುದು

೪೭

ನಾಶಹೊಂದುತ್ತದೆ. ಇಂದ್ರಿಯಗಳಿಂದಲೂ ಮನಸ್ಸಿನಿಂದಲೂ ಮಾತಿನಿಂದಲೂ ಯಾವ ಪಾಪವನ್ನು ಆಚರಿಸಿದ್ದರೂ ಮಹಾಭಾರತವನ್ನು ಪ್ರವಚನಮಾಡಿದರೆ ಸಕಲ ಪಾಪಗಳಿಂದಲೂ ಮುಕ್ತನಾಗುತ್ತಾನೆ. ೪೯. ವೇದವ್ಯಾಸರು ಹೇಳಿದ ಹೊಸವೇದವೆಂದು ಖ್ಯಾತಿಪಡೆದ ಭಾರತವನ್ನು ಒದಿದ ಮಾತ್ರದಿಂದ ಬ್ರಹ್ಮಹತ್ಯಾದಿ ಮಹಾಭಾರತಗಳು ನಾಶವಾಗುವುವು. ೫೪. ನಡೆ, ನುಡಿ, ನೆನಪುಗಳಿಂದ ದಿನದಿನವೂ ಸಂಭವಿಸ ಬಹುದಾದ ಉಗ್ರಪಾಪಗಳು ಭಾರತದ ಒಂದು ನುಡಿ ಒದಿದ ಮಾತ್ರಕ್ಕೆ ನಾಶವಾಗುವುವು. ೫೫. ಹೀಗೆ ನಡೆಯುವ ನಿತ್ಯ ಸ್ನೇಮಿತ್ವಿಕ ಕರ್ಮಗಳನ್ನು ಶ್ರೀಹರಿಯ ಸೇವೆಯೆಂದು ಭಾವಿಸಿ ಆನಂದದಿಂದ ಆಚರಿಸಿದರೆ ಸಾಧ್ಯಾಯರಿಗೆ ಬಯಸಿದ ಘಳಗಳು

ಗುರುಮುಖದಿಂದ ರಹಸ್ಯತ್ಯಾಫ್ರೆದ
ತಿರುಳನರಿತು ತೀವ್ರದೊಳು
ಪರಿಹರಿಪುದು ಮಂತ್ರಾಂತರ ದೇವತಾಂ
ತರ ಸಾಧನಾಂತರಂಗಳನು

೪೬

ಪಂಚಸಂಸ್ಕಾರಗಳನು ವಡೆದೊಡನಫ್ರೆ
ಪಂಚಕತ್ತಾಮನರಿತು
ಪಾಂಚಕಾಲಿಕ ಧರ್ಮವನೆಸಗುತ ನಿ
ಶ್ವಾಸಲ ಚಿತ್ತದೊಳಿಕುದು

೪೭

ಇದು ಮಂತ್ರವಿದು ದೇವತೆಯಿದು ನಡತೆಯೆಂ
ಬುದನರಿತಂತರಂಗದೊಳು
ಮುದದೊಡನಿರ್ಫ್ರೆ ಮುಮುಕ್ಷುಗಳಿಗೆ ಮುಕ್ತ
ಪದವಿ ಕೈಬಿಷಮಾಗಿಹುದು

೪೮

ಪತಿಯೋಲವಕ್ಕೆ ಸತಿಯರೊಳು ಸತಿಯರು
ಪತಿಪಾದಭಕ್ತಿಯರಕ್ಕೆ
ಸತಿಯರ ಮೃಮೆ ಸಕಲ ಜಗದೊಳು ನಿಲ್ತಿ
ಸತಿಧರ್ಮ ಶಾಶ್ವತಮಾರ್ಕೆ

೪೯

ದೊರಕುವುವು. ೪೬. ಗುರುವಿನ ಮೂಲಕ ಮೂರು ರಹಸ್ಯಗಳನ್ನು (ಪ್ರಕೃತಿ, ಆತ್ಮ
ಪರಮಾತ್ಮೆ ತಿಳಿದು ಮಂತ್ರಾಂತರ, ದೇವತಾಂತರ ಮತ್ತು ಸಾಧನಾಂತರಗಳನ್ನು
ಪರಿಹಾರಮಾಡಿ ಹೊಳ್ಳಬೇಕು. ೪೭. ಪಂಚಸಂಸ್ಕಾರಗಳನ್ನು (ತಪ, ಪುಂಡ್ರ, ನಾಮ,
ಮಂತ್ರ, ಯಾಗ) ಪಡೆದ ನಂತರ ಅರ್ಥಪಂಚಕದ (ಏಡು ಉಪಾಯಗಳು :
೧. ಸ್ವಸ್ವರೂಪ ೨. ಪರಸ್ವರೂಪ, ೩. ಪುರುಷಾರ್ಥ ಸ್ವರೂಪ ೪. ಉಪಾಯ
ಸ್ವರೂಪ (ವಿರೋಧಿ ಸ್ವರೂಪ) ತತ್ತ್ವವನ್ನು ತಿಳಿದುಕೊಂಡು ಪಾಂಚಕಾಲಿಕ
(ಅಭಿಗಮನ, ಉಪಾದಾನ, ಇಚ್ಛಾ, ಸ್ವಾಧ್ಯಾಯ ಮತ್ತು ಯೋಗ) ಧರ್ಮಗಳನ್ನು
ಆಚರಿಸುತ್ತ, ನಿಶ್ಚಲವಾದ ಮನಸ್ಸಿನಿಂದ ಕೂಡಿರಬೇಕು. ೪೮. ಇದು ಮಂತ್ರ,
ಇದು ದೇವತೆ, ಇದು ನಡತೆ ಎಂಬುದನ್ನು ಅಂತರಂಗದಲ್ಲಿ ತಿಳಿದುಕೊಂಡು,
ಅನಂದದಲ್ಲಿರುವ ಮೋಕ್ಷಪೇಕ್ಷಿಗಳಿಗೆ ಮುಕ್ತಿಸಾಫಿ ಕೈಪಶಾಗಿಯೇ ಇರುತ್ತದೆ.

೧. ಪ್ರಕೃತಿ . ಪ್ರಕೃತಿ, ಅಪ್ರಕೃತಿ, ತೇಜಸ್ಸು, ವಾಯು, ಆಕಾಶ ಎಂಬ ಪಂಚಭೂತಗಳು (೨) ಆತ್ಮ -
ಪರಮಾತ್ಮೆ ಅಂತ. (೩) ಪರಮಾತ್ಮೆ ಜೀವಕ್ಕೆ ಒಡೆಯ.

ಉರ್ವೀಕರು ಧಾರ್ಮಿಕರಕ್ಕೆ ಜಗದೋಳು
ಪಾರ್ವತಿ ಪದುಳದೊಳಿಕೆ
ಒರ್ವರೋಚರೋಳಿಂಡವರಿಗೆ ದಂಪತಿಗಳು
ಸರ್ವರು ಶಾಶ್ವತದೊಳಿಕೆ

೫೦

ಶ್ರೀವೇದಮಾರ್ಗ ಪ್ರತಿಷ್ಠಾಪನಾಚಾರ್ಯ
ನಾ ವೈಷ್ಣವದರ್ಶನಮೂರ್ತಿ
ಅವನುಭಯ ವೇದಾಂತಾಚಾರ್ಯನೇಂ
ಬೀ ವಿಧದೇಖಿವತ್ತಿಹನು

೫೧

ಶ್ರೀ ಶುಕ ವೇದವ್ಯಾಸ ವಾಲ್ಯಿಕ ಪ
ರಾಶರರನು ಪಡಿಗೊಂಡು
ಶ್ರೀಶಿಂಧವಾ"ಪದಾ"ಬಂಬಾಜಭಕ್ತಿ ತತ್ತ್ವಜ್ಞಾನ
ರಾಶಿಯೆನಿಸಿ ರಾಜಧನು

೫೨

ಕು ಮಹಿಮೆಯೋಳಿಸೆವಳಸಿಂಗರಾಯನು
ದಾಮು ಕೃಪಾಷ್ಟೇಭವಕೆ
ಭೂಮಿಯನಿಸಿ ನೆಗಲಿದ ಮೈಮೆಯಿಂದಾ
ನೀ ಮಹಾಕೃತಿಯ ವೇಳಿದೆನು

೫೩

ಇಂ. ಸಾಂಕ್ಷಿಯರಲ್ಲಿ ಪತಿದೇವರ ಪ್ರೀತಿ ನೆಲಸಲಿ, ಸ್ತ್ರೀಯರು ಪತಿಪಾದದಲ್ಲಿ
ಭಕ್ತಿಯಳ್ಳವರಾಗಲಿ, ಪತಿವೃತೀಯರ ಮಹಿಮೆ ಸಮಸ್ತ ಜಗತ್ತಿನಲ್ಲಿ ನೆಲಸಲಿ,
ಪಾತಿಪ್ರತ್ಯಧರ್ಮ ಅನಂತವಾಗಿರಲಿ, ೫೦. ರಾಜರು ಧರ್ಮಾಷ್ಟರಾಗಲಿ, ಬ್ರಾಹ್ಮಣರು
ಸುಖದಿಂದ ಇರಲಿ, ದಂಪತಿಗಳು ಪರಸ್ಪರ ಹೊಂದಿಕೊಂಡಿರಲಿ, ಪ್ರೀತಿಯಿಂದ
ಸಮಸ್ತರೂ ಸುಖವಾಗಿರಲಿ. ೫೧. ಯೂವಾತನು ಶ್ರೀವೇದಮಾರ್ಗವನ್ನ ಪ್ರತಿಷ್ಠಾಪನೆ
ಮಾಡಿದ ಆಚಾರ್ಯನೇಂದೂ, ವೈಷ್ಣವ ಧರ್ಮಮೂರ್ತಿ, ಉಭಯ ವೇದಾಂತ
ಚಾರ್ಯ ಎಂದೂ ನಾನಾ ಬಗೆಯಾಗಿ ಕೀರ್ತಿಪಡೆದು ಇದ್ದಾನೋ - ೫೨. ಯಾವಾ
ತನು ಶುಕಾಚಾರ್ಯರು, ವೇದವ್ಯಾಸರು, ವಾಲ್ಯಿಕಿಗಳು, ಪರಾಶರರು ಇತರಿಗೆ
ಸಮನೆನಿಸಿ ಶ್ರೀಜನ ಪಾದಕಮಲಗಳಲ್ಲಿ ಭಕ್ತಿ ತತ್ತ್ವಜ್ಞಾನಗಳ ರಾಶಿಯೇ ಎಂದು ಖ್ಯಾತ
ನಾಗಿದ್ದಾನೋ - ೫೩. ೫೦ಫ ಮಹಿಮೆಯಿಂದ ಪ್ರಸಿದ್ಧನಾದ ಅಳಿಸಿಂಗ ರಾಯನ
ಉದ್ದಾಮ ಕೃಪಾಷ್ಟೇಭವಕೆ ನಾನು ಪಾತ್ರಳಾಗಿ ಆತನ ಮಹಿಮೆಯಿಂದ ಈ ಮಹಾ

ಧರ್ಮರಹಸ್ಯವನರಿತಿಪ್ರಸೆನೆಂಬೊಂದು
ಪ್ರಮೇಯೋಳುಮರ್ದಿಪಳ್ಳಿಲ್ಲ^{೨೩}
ಧರ್ಮದ ಸೆನಪು ಮರೆಯದಂತೆ ಕೃತಿಯಾಗಿ
ನಿರ್ಮಾಣ ನೆಲೆಗೊಳಿಸಿದನು

೫೪

ಭಾವಿಸೆ ಬಜ್ಞಗಲಿತ ಪ್ರಮೇಯೆನಗಿಲ್ಲ^{೨೪}
ದೇವತೆಗಳ ವರಮಿಲ್ಲ^{೨೫}
ಅಪ್ಯದನುಪದೇಶವಿಶ್ವಾಯಾನು ತನ
ಗಾ ವಿಧಾದೊಳು ಹೇಳಿದನು

೫೫

ಒಲೆವಿಡಿದು ನಾಮೋದಲೇಕಿದನೆಮ್ಮು^{೨೬}
ಶೀಲವನೆಂದು ಕಳೆಯದೆ
ಬಾಲೆ ಬಣ್ಣಿಸಿ ಬಳಲಿದಳಿಂಬ ಮರುಕದಿಂ
ದಾಲಿಪ್ರದಬಿಲ ಸತಿಯರು

೫೬

ಮಳೆಯಕ್ಕೆ ಕಾಲಕಾಲಕೆ ದೇವರೋಲವಿಂದ
ಬೆಳೆಗ್ಗೆ ಪೆಚುಗೆಯಕ್ಕೆ^{೨೭}
ಇಳೆಯೋಳು ಪತಿ ಪ್ರತ್ಯ ಹೊತ್ತ ಸಂಪದದೊಡ
ನೊಳುವೆಂದಿರೋಪ್ಪದೋಳಿಕೆ

೫೭

ಕೃತಿಯನ್ನ ಹೇಳಿದ್ದೇನೆ. ೫೪. ಧರ್ಮರಹಸ್ಯವೆಲ್ಲ ನನಗೆ ತಿಳಿದಿದೆ ಎಂಬ ಹೆಮ್ಮೆಯಿಂದ ನಾನು ಇದನ್ನು ರಚಿಸಲಿಲ್ಲ. ಧರ್ಮದ ಸೆನಪು ಮರೆಯದೆ ಇರಲೆ ಎಂದು ಈ ಕೃತಿರೂಪದಲ್ಲಿ ಹೇಳಿದ್ದೇನೆ. ೫೫. ವಿಧ್ಯೆಯನ್ನ ಕಲಿತಿದ್ದೇನೆ ಎಂಬ ಹೆಮ್ಮೆನನಗಿಲ್ಲ. ನನಗೆ ಯಾವ ದೇವತೆಗಳ ವರಪೂ ಇಲ್ಲ. ಆಜಾಯರು ನನಗೆ ಯಾವುದನ್ನು ಉಪದೇಶ ಮಾಡಿದರೋ ಅದನ್ನು ಅದೇ ರೀತಿಯಲ್ಲಿ ಹೇಳಿದ್ದೇನೆ. ೫೬. ಇದು ನಮ್ಮ ಶೀಲ, ಒಲೆಯ ಹಾಳೆಗಳನ್ನ ಹಿಡಿದು ಏಕ ಒದಬೇಕು - ಎಂದು ತಿರಸ್ಕರಿಸದೆ, ಹೆನ್ನಾಮುಗಳು ವರ್ಣಸಿ ಆಯಾಸಗೊಂಡಿದ್ದಾಳೆ ಎಂಬ ಕರುಣೆಯಿಂದ ಎಲ್ಲ ಸತಿಯರೂ ಇದನ್ನು ಕೇಳಬೇಕು. ೫೭. ದೇವರ ಕೃಪೆಯಿಂದ ಕಾಲಕಾಲಕ್ಕೆ ಮಳೆಯಾಗಲಿ, ಬೆಳೆ ಬೆಳೆಯಲಿ, ಅಭಿವೃದ್ಧಿಯಾಗಲಿ, ಲೋಕದಲ್ಲಿ ಗಂಡ, ಮಕ್ಕಳು, ಮೊಮ್ಮಕ್ಕಳು ಮೊದಲಾದ ಸಂಪತ್ತಿನಿಂದ ಸಾಧ್ಯಾಯರು ಚೆನ್ನಾಗಿರಲಿ,

ಶ್ರೀರಂಗ ಪಟ್ಟಣದೊಳು ಶಿರಿ ನೆಲಸಿಕೇ

ಭೂರಿವೈಭವ ಪ್ರದಿದಿಕೇ

ಶ್ರೀರಂಗಧಾಮನ ದಿವ್ಯಯಾತೋತ್ಸವ

ದಾರಾಧನೆ ಮಿಗಿಲಕ್ಕೆ

೫೮

ಕನ್ನಡನಾಡೊಳು ಕಲಿಯುಗ ಪ್ರಗದಿಕೇ

ಕನ್ನಡಿಗರು ಭಾನರಕೆ

ಉನ್ನತಿವಡೆಗೆಯವರ ದೇಗುಲಗಳು

ಸನ್ನತಿವಡೆಗೆ ಸತ್ತಗಳು

೫೯

ಈ ವಸುಧೀಯ ಧರ್ಮದೊಳು ಹಾಲಿಸುಗೆ ಚಿಕ

ದೇವರಾಜೇಂದ್ರಚಂದ್ರಮನು

ದೇವಗೋವಿಪ್ರಸಂತತಿ ಸಂತಸದೊಳಿಕೇ

ಗೋವಿಂದಗಾನಂದಮುಕ್ಕೆ

೬೦

ಚೆನ್ನಿಗ ಚಿಕದೇವರಾಯನ ಸಂಚಯ

ಹೊನ್ನಮ್ಮನ್ನಸುದ್ರ ಕಬ್ಜಿದೊಳು

ಮನ್ಮಂತ್ರವಡೆದೊಷಿತೊಂಬತ್ತನೆಯ ಸಂಧಿ

ಸನ್ನತ ಗುಣಸಂಬಂಧಿ

೬೧

ಹದಿಬದೆ ಧರ್ಮಂ

ಸಂಪೂರ್ಣಂ

ಜಿಲ್ಲ. ಶ್ರೀರಂಗಪಟ್ಟಣದಲ್ಲಿ ಲಕ್ಷ್ಮೀ ನೆಲಸಿರಲಿ, ಅವಿಂಡ ವೈಭವ ತುಂಬಿರಲಿ, ಶ್ರೀರಂಗ ವೈಯಾತ್ಮೇತ್ವವದ ಆರಾಧನೆ ಬೆಳೆಯಲಿ. ಜಿಲ್ಲ. ಕನ್ನಡನಾಡಿನಲ್ಲಿ ಕಲಿಯುಗ ಪ್ರವೇಶದ ಇರಲಿ, ಕನ್ನಡಿಗರಲ್ಲಿ ದೊಡ್ಡವರಾಗಲಿ, ಅಗ್ರಹಾರಗಳೂ ದೇವಾಲಯಗಳೂ ಉನ್ನತವಾಗಲಿ, ಸತ್ತಗಳು ಪ್ರಸಿದ್ಧವಾಗಲಿ, ೬೦. ಚಿಕ್ಕದೇವರಾಜೇಂದ್ರಚಂದ್ರನು ಈ ಲೋಕವನ್ನ ಧರ್ಮದಿಂದ ಪಾಲಿಸಲಿ. ದೇವತೆಗಳು, ಗೋಪಗಳು, ಬೂಹಣಿಸಮೂಹ ಸಂತೋಷದಿಂದಿರಲಿ. ಗೋವಿಂದನಿಗೆ ಆನಂದವುಂಟಾಗಲಿ. ೬೧. ಚೆನ್ನಿಗ ಚಿಕ್ಕದೇವರಾಯನ ಸಂಚಯ ಹೊನ್ನಮ್ಮೈರಚಿಸಿದ ಕಾವ್ಯದಲ್ಲಿ ಗುಣಯುತ್ತ ವಾದ ಉನ್ನತವಾಗಿ ಗೌರವ ಪಡೆದ ಒಂಬತ್ತನೆಯ ಸಂಧಿ ಸಮಾಪ್ತವಾಯಿತು.

ಹದಿಬದೆಯ ಧರ್ಮ ಮುಗಿಯಿತು

೮. ಪ್ರಾವಚಕಧೆ

ಸಂಧಿ ೨ : ಪದ್ಯ ೪೬

ಅತಿಮುನಿ ಸಪ್ತಾರ್ಥಿಗಳಲ್ಲಿ ಒಬ್ಬರು. ಅವರ ಪತ್ತಿ ಅನಸೂಯ. ಆಕೆ ಪತಿವೃತ್ಯಾಶಿರೋಮಣಿ. ಪಾತಿವೃತ್ಯದ ಶಕ್ತಿಯನ್ನು ವಿವರಿಸುವಾಗ ಅನಸೂಯೆಯ ಶಕ್ತಿ ಬಗ್ಗೆ ಬಂದು ಕಢೆ ಇದೆ.

ಅನಸೂಯೆಯ ಪಾತಿವೃತ್ಯದ ಕೀರ್ತಿ ಮೂರುಲೋಕವನ್ನು ಮುಟ್ಟಿತ್ತು. ಅವಳ ಈ ಶಕ್ತಿಯಿಂದ ದೇವೇಂದ್ರ ಹೆದರಿ ಶ್ರಿಮೂರ್ತಿಗಳಲ್ಲಿ ಮೊರೆಯಿಟ್ಟನು. ಶ್ರಿಮೂರ್ತಿಗಳು (ಬ್ರಹ್ಮ ವಿಷ್ಣು, ರುದ್ರ) ಭಿಕ್ಷುಕರ ವೇಷದಿಂದ, ಅತಿಖಿಂಜಿಗಳು ಮನೆಯಲ್ಲಿಲ್ಲದಾಗ ಭಿಕ್ಷೆ ಬೇಡಲು ಅವರ ಮನೆಗೆ ಬಂದರು. ಆಕೆ ಅವರನ್ನು ಭೋಜನಕ್ಕೆ ಆಹ್ಲಾಸಿಸಿದಳು. ಖಂಟಿಗಳು ಬರುವುದನ್ನೂ ಕಾಯಲಾರದೆ ಶ್ರಿಮೂರ್ತಿಗಳು ಉಂಟಾಗಿ ಅವಸರ ಪಡಿಸಿದರು. ಆಕೆ ಆಗಬಹುದು ಎಂದು ಒಟ್ಟಿಕೊಂಡಳು. ಆದರೆ ಅತಿಧಿಗಳು ಅನಸೂಯೆ ವಿವಸ್ತಾಳಾಗಿ ತಮಗೆ ಬಡಿಸಬೇಕೆಂದೂ ಹಾಗಾದರೆ ಮಾತ್ರ ತಾವು ಭಿಕ್ಷುವನ್ನು ಸ್ವಿರ್ಕರಿಸುವೆವೆಂದೂ ನಿಯಮ ಹಾಕಿದರು. ‘ಅತಿಧಿಗಳನ್ನು ಶಿಶುಗಳಿಂದು ಭಾವಿಸಬೇಕೆಂಬ ಪದ್ಧತಿಯಂತೆ ಅವರನ್ನೇಲ್ಲ ಶಿಶುಗಳಿಂದು ಭಾವಿಸಿ ಪತಿಯ ಪಾದ ತೋಳಿದ ನೀರನ್ನು ಅವರ ಮೇಲೆ ಪ್ರೋತ್ಸಿಸಿದಳು. ಅವರು ಕೂಸುಗಳಾದರು. ಅನಸೂಯೆ ಆ ಮಕ್ಕಳನ್ನು ಸತ್ಯರಿಸಿದಳು. ಅಷ್ಟರಲ್ಲಿ ಅತಿಖಿಂಜಿಗಳು ಪರ್ವತಶಾಲೆಗೆ ಬಂದು, ಮಕ್ಕಳಾಗಿರುವ ಶ್ರಿಮೂರ್ತಿಗಳನ್ನು ಸಂದರ್ಶಿಸಿ ಆ ಮಕ್ಕಳಿಗೆ ನಮಸ್ಕರಿಸಿದರು. ಶ್ರಿಮೂರ್ತಿಗಳು ತಮ್ಮ ದಿವ್ಯಸ್ವರೂಪವನ್ನು ತೋರಿಸಿ ಅನಸೂಯೆ ದೇವಿಯ ಪಾತಿವೃತ್ಯ ಮಹಿಮೆಯನ್ನು ಕೊಂಡಾಡಿ ದಂಪತಿಗಳನ್ನು ಅನುಗ್ರಹಿಸಿದರು. ಆ ಮೂರರೂ ಮುಂದೆ ತಮ್ಮ ತಮ್ಮ ಅಂಶಗಳಿಂದ ಚಂದ್ರ, ದತ್ತಾತ್ರೇಯ ಮತ್ತು ದೂರ್ವಾಸ ಮಕ್ಕಳಾಗಿ ಆಕೆಯ ಹೊಟ್ಟೆಯಲ್ಲಿ ಜನಿಸಿದರು.

ಸಂಧಿ ೨ : ಪದ್ಯ ೨ ; ಸಂಧಿ ೩ : ಪದ್ಯ ೪೬

ರಾಮಾಯಣದಲ್ಲಿ ಬರುವ ಸೀತಾದೇವಿ ಅನುಭವಿಸಿದ ಕಷ್ಟವನ್ನು, ಆಕೆ ತನ್ನ ಪಾತಿವೃತ್ಯವನ್ನು ಸಿದ್ಧಪಡಿಸಿ ತೋರಿಸಲು ಅಗ್ನಿಪ್ರವೇಶ ಮಾಡಿ ನಿಷ್ಪಳಂಕಳಾಗಿ ಹೊರ ಬಂದುದನ್ನೂ, ಅವಳ ಪಾತಿವೃತ್ಯದ ಮಹಿಮೆಯಿಂದ ಅಗ್ನಿಯೂ ಶೀತಲವಾಯಿತು, ಎಂಬುದನ್ನು ಇಲ್ಲಿ ಹೇಳಿದೆ.

ಸಂಧಿ ೨ : ಪದ್ಯ ೪೭

ತಾರಕಾಸುರನಿಗೆ ಮೂರುಜನ ಮಕ್ಕಳು. ತಾರಾಕ್, ಕಮಲಾಕ್. ವಿದ್ಯನಾಳ್

ಎಂಬುದು ಅವರ ಹೇಸರುಗಳು. ಅವರು ಜಿನ್, ಬೆಳ್ಳಿ, ಕಬ್ಬಿಣಿದ ಲೋಹಗಳಿಂದ ಮೂರು ಪಟ್ಟಣಗಳನ್ನು ಕಟ್ಟಿದರು. ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ಲೋಕದಲ್ಲಿ ಅಜೇಯರಾಗಿ ಮೇರೆದರು. ಅವರು ಕಟ್ಟಿದ ಮೂರು ಪಟ್ಟಣಗಳು ಸಂಚಾರಿ ಪಟ್ಟಣಗಳು. ಅವು ಸ್ಥಗ್ರ, ಅಂತರ್ಕೃ, ಭೂಮಿಗಳಲ್ಲಿ ಸಂಚರಿಸುತ್ತಲೇ ಇರುತ್ತವೆ. ಹಾಗೆ ಸಂಚರಿಸುವಾಗ ಮೂರೂ ಒಮ್ಮೆ ಒಟ್ಟಿಗೆ ಸೇರುತ್ತವೆ. ಹೀಗೆ ಸೇರುವುದು, ಬಹು ಅಪ್ರಾವ್ಯ. ಸೇರಿದಾಗ ಮಾತ್ರ ಅವಕ್ಕೆ ನಾಶ ಸಂಭಿವಿಸಬಹುದು. ಈ ಅಸುರರ ಕಾಟ ಹೇಳಿದಾಗ ಪರಮೇಶ್ವರ ಶ್ರಿಪುರವನ್ನು ನಾಶಮಾಡಲು ನಿಶ್ಚಯಿಸಿದ. ಆದೆ ಅವನು ಯಾದ್ವಾದುವಾಗಲೇಲ್ಲ ಶಿವಭಕ್ತೀಯರಾದ, ಪತಿಪ್ರತೀಯರಾದ ರಾಕ್ಷಸಸ್ತೀಯರು ಶ್ರಿಪುರವನ್ನು ರಕ್ಷಿಸಲು ಮುಂದೆ ಬರುತ್ತಿದ್ದರು. ಅವರ ಪಾತಿಪ್ರತ್ಯ ಮಹಿಮೆಯ ಮುಂದೆ ಮಹೇಶ್ವರನ ಶಕ್ತಿ ಕುಂದುತ್ತಿತ್ತು. ಹೀಗೆ ಬಹುವರ್ವಾಳಾಲ ಶ್ರಿಪುರವನ್ನು ರಾಕ್ಷಸಸ್ತೀಯರು ರಕ್ಷಿಸಿದರು ಎಂಬುದು ಶೈವಪುರಾಣದಲ್ಲಿನ ಒಂದು ಸಂದರ್ಭ.

ಸಂಧಿ ೨ : ಪದ್ಯ ೪೯-೫೦

ಮಿಥಿಲೆ ಜನಕಮಹಾರಾಜನ ರಾಜಧಾನಿ. ಅದು ಧರ್ಮದ ನೇಲೆ. ಅಲ್ಲಿರುವ ವರಲ್ಲಿ ಧರ್ಮದ ನಿಜವನ್ನು ಬಲ್ಲವರು. ಅಲ್ಲೋಬ್ಜಿ ಧರ್ಮವಾಯಾಧ. ಅವನ ವೃತ್ತಿ ಮಾಂಸ ವ್ಯಾಪಾರ. ಪತಿಪ್ರತೀಯೊಬ್ಬಳಿ ತನ್ನ ಮನೆಗೆ ಬಂದ ಮುನಿಮುಖೀನನ್ನು ಧರ್ಮದ ತಿಳಿವಿಗಾಗಿ ಧರ್ಮವಾಯಾಧನಲ್ಲಿಗೆ ಕಳಿಸುತ್ತಾಲೆ. ಇವನು ಬಂದುದನ್ನು ನೋಡಿ ಆ ಧರ್ಮವಾಯಾಧ ‘ನಿನ್ನನ್ನು ಆ ಪತಿಪ್ರತಾಶಿರೋಮಣಿ ಕಳಿಸಿದಳೆ?’ ಎಂದು ಕೇಳಿ ಅವನನ್ನು ಮನೆಗೆ ಅಹ್ವಾನಿಸಿ ಆ ಮುಷಿಪುಂಗವನೆಗೆ ಧರ್ಮಸೂಕ್ಷ್ಮವನ್ನು ಬೋಧಿಸುತ್ತಾನೆ.

ಸಂಧಿ ೩ : ಪದ್ಯ ೫೧

ಇಲ್ಲಿ ನಳಿದಮಯಂತಿಯರ ಕಥೆಯನ್ನು ದೃಷ್ಟಾಂತವಾಗಿ ಕೊಟ್ಟಿದೆ. ಎಷ್ಟೇ ಕರ್ಷ್ಯಾಂದರೂ ದಮಯಂತಿ ಗಂಡನನ್ನು ಬಿಡಲಿಲ್ಲ. ತಿರಸ್ಕರಿಸಲಿಲ್ಲ. ಪತಿಯ ಮೇಲಿನ ಶ್ರೀತಿ ಗಾಥವಾಗಿ ಅವನನ್ನು ಪುನಃ ಪಡೆಯುವ ಅವಳ ಪಾತಿಪ್ರತ್ಯದ ಶಕ್ತಿ ಎಷ್ಟು ಬಲವಾದದ್ದು ಎಂಬುದೇ ಉದಾಹರಣೆ.

ಸಂಧಿ ೪ : ಪದ್ಯ ೫೨

ವಸಿಪ್ಪ-ಅರುಂಧತಿ, ಅತ್ರಿ-ಅನಸೂಯ, ಅಗಸ್ತ್ಯ-ಲೋಪಾಮದ್ರೇ ಇವರ ದಾಂಪತ್ಯ ಅದರ್ಶವಾದದ್ದು. ಪತ್ನಿಯರು ತಮ್ಮ ಗಂಡಂದಿರ ಬಗ್ಗೆ ನಡೆದುಕೊಂಡ ರೀತಿ ಸುಖಿದಾಂಪತ್ಯಕ್ಕೆ ಪಾತಿಪ್ರತ್ಯ ಮಹಿಮೆಗೆ ಮಾರ್ಗದರ್ಶಕವಾದದ್ದು, ಲೋಪಾಮದ್ರೇ ಯೆಂಬ ರಾಜಕುಮಾರಿ ಮುಷಿಗಳ ಕೈಹಿಡಿದ ಮೇಲೆ ಮುಷಿಜೀವನವನ್ನು ಸಂತೋಷ ದಿಂದ ಕೈಕೊಂಡಳ್ಳು.

ಸಂಧಿ ೪ : ಪದ್ಯ ೫

ಹಿಮವಂತನ ಮಗಳು ಪಾರ್ವತಿ, ಭೃಗುವಿನ ಮಗಳು ಲಕ್ಷ್ಮಿ ಜನಕನ ಮಗಳು ಸೀತೆ. ಈ ಹೆಣ್ಣುಮಕ್ಕಳಿಂದ ಹಿಮವಂತನೇ ಮೊದಲಾದವರು ಕೀರ್ತಿವಂತರಾದರು.

ಯೋಗದಶಾ : ಸಂಧಿ ೨ : ಪದ್ಯ ೪

ಅತ್ಯದ ಉನ್ನತಿಗಾಗಿ ಮಹಿಗಳು ತೋರಿಸಿರುವ ಶಮದಮಾದಿ ಪ್ರಾಯೋಗಿಕ ಪ್ರಯತ್ನಗಳೇ ಯೋಗಿಗಳು, ಯೋಗಾಭಾಸದ ಸ್ಥಿತಿಗೆ ಅಥವಾ ಅವಸ್ಥೆಗೆ 'ಯೋಗದಶಾ' ಎಂದು ಹೆಸರು.

ಕರ್ಮಯೋಗಿ : ಸಂಧಿ ೩ : ಪದ್ಯ ೧

ಯೋಗಗಳಲ್ಲಿ ಸಾಮಾನ್ಯವಾಗಿ ಜ್ಞಾನಯೋಗ, ಕರ್ಮಯೋಗ ಮತ್ತು ಭಕ್ತಿಯೋಗ ಎಂದು ಮೂರು ವಿಧಗಳಂಟು. ಇವುಗಳಲ್ಲಿ ಕರ್ಮಯೋಗಕ್ಕೆ ಹೆಚ್ಚು ಪ್ರಾಶ್ನೆಗಳನ್ನು ಮನುಷ್ಯ ಕರ್ಮಮಾಡದೆ ಮೋಕ್ಷವನ್ನು ಪಡೆಯಲಾರನು. ಅವನು ಮನುಷ್ಯನಾಗಿ ಹುಟ್ಟುವುದು ಕರ್ಮವನ್ನು ಆಚರಿಸಲಿಕ್ಕೆ, ಬದುಕಿಗೆ, ಮುಕ್ತಿಗೆ ಎರಡಕ್ಕೂ ಕರ್ಮ ಅನಿವಾಯ. ಈ ಕರ್ಮವನ್ನು ಆಚರಿಸುವಾಗ ನಿಷ್ಘಾಮದಿಂದ ಆಚರಿಸಬೇಕು. ಹಾಗೆ ಆಚರಿಸುವ ನಿಷ್ಘಾಮಕರ್ಮಕ್ಕೆ 'ಕರ್ಮಯೋಗ' ಎಂದು ಹೆಸರು.

ರಹಸ್ಯತ್ಯಯ : ಸಂಧಿ ೪ : ಪದ್ಯ ೪

ಪ್ರಕೃತಿ, ಆತ್ಮ ಪರಮಾತ್ಮೆ ಇವೇ ರಹಸ್ಯತ್ಯಯಗಳು. ಪ್ರಕೃತಿ ಐದು ಅಂಶಗಳಿಂದ ಕೂಡಿದೆ. ಪೃಥ್ವಿ, ಅಷ್ಟ (ನೀರು), ತೇಜಸ್ಸು (ಆಗ್ನಿ), ವಾಯು (ಗಾಳಿ), ಆಕಾಶ. ಇವಕ್ಕೆ ಪಂಚಭೂತಗಳಿಂದೂ ಹೆಸರು. ಆತ್ಮ : ಜೀವಕ್ಕೆ ಆತ್ಮ ಎಂದು ಹೆಸರು. ಪರಮಾತ್ಮೆ : ದೇವರು, ಸೃಷ್ಟಿಗೊಡೆಯ.

ಪಂಚ ಸಂಸ್ಕಾರಗಳು ಸಂಧಿ ೫ : ಪದ್ಯ ೪

ತಪ, ಪುಂಡ್ರ, ನಾಮ, ಮಂತ್ರ, ಯಾಗ. ಇಲ್ಲಿ ಶ್ರೀವೈಷ್ಣವ ಸಂಪ್ರದಾಯದ ಸಂಸ್ಕಾರಗಳನ್ನು ಹೇಳಿದೆ.

ಅಧ್ಯಾತ್ಮಪಂಚಕ : ಸಂಧಿ ೫ : ಪದ್ಯ ೪

ಮೋಕ್ಷ ಸಾಧಕರಾದ ಐದು ಉಪಾಯಗಳಿಗೆ ಅಧ್ಯಾತ್ಮಪಂಚಕಗಳೆಂದು ಹೆಸರು. ಈ ಸಾಧನೆಗಳು ಸಾಮಾನ್ಯವಾಗಿ ಶ್ರೀವೈಷ್ಣವಮತಾನುಸಾರವಾಗಿ ಅವರಲ್ಲಿ ರೂಢಿ ಯಲ್ಲಿದೆ. ಈ ಐದು ಸಾಧನೆಗಳಿಂದರೆ ಸ್ವಸ್ವರೂಪ. ಪರಸ್ಪರಾಪ, ಪುರುಷಾಧ್ಯಾತ್ಮಸ್ವರೂಪ, ಉಪಾಯಸ್ವರೂಪ ಮತ್ತು ವಿರೋಧಿಸ್ವರೂಪ.

ಸ್ವಾಸ್ಥರೂಪ : ಎಂದರೆ ಅಸಂಶ್ಯಾತ ಜೀವಿಗಳು ತಮ್ಮ ಆತ್ಮಸ್ವರೂಪವನ್ನು ಕಂಡುಕೊಂಡು ಉದಾರವಾಗುವುದು ಎಂದರೆ ಪುನರ್ಜ್ಞನ್ವಿಲ್ಲದೆ ನಾರಾಯಣನ ಸಾಮೀಪ್ಯ ಸುಖವನ್ನು ಪಡೆಯುವುದು. ಜೀವಿಗಳಲ್ಲಿ ಬದ್ಧ, ಕೇವಲ, ಮುಮುಕ್ಷು, ಮುಕ್ತ, ನಿತ್ಯ ಎಂಬ ಏದು ಅವಸ್ಥೆಗಳುಂಟು. ಕೊನೆಯ ಹಂತದ ಜೀವಿಯೂ ಈ ಮೂಲಕ ಪರಮಾತ್ಮನ ಸಾಮೀಪ್ಯಸುಖವನ್ನು ಪಡೆಯಬಹುದು.

ಪರಸ್ಯರೂಪ : ಭಗವಂತನ ರೂಪ, ಮಹಿಮೆ, ಶಕ್ತಿ ಮೌದಲಾದ ಆತನ ಅವಿಂಡಜ್ಞನವನ್ನು ವಿಚಾರದಿಂದ ತಿಳಿಯುವುದು.

ಪುರುಷಾರ್ಥಸ್ವರೂಪ : ಧರ್ಮ, ಅರ್ಥ, ಕಾಮ, ಮೋಕ್ಷಗಳಿಂಬಿ ಚತುರ್ವಿಧ ಪುರುಷಾರ್ಥಗಳ ವಿವರಗಳನ್ನು ತಿಳಿದು ಜೀವಿ ತನ್ನ ಧೈಯವನ್ನು ಅರಿತುಕೊಳ್ಳುವುದು.

ಉಪಾಯಸ್ವರೂಪ : ಚತುರ್ವಿಧ ಪುರುಷಾರ್ಥಗಳನ್ನು ಸಾಧಿಸಿ ಹೊಡಬಲ್ಲ ಸಾಧನಗಳು. ಇವು ಏದು ವಿಧಾನ. ಕರ್ಮಯೋಗ, ಜ್ಞಾನಯೋಗ, ಭಕ್ತಿಯೋಗ, ಇವು ಪ್ರಸಿದ್ಧವಾಗಿರುವ ಯೋಗಗಳೇ. ಇವುಗಳ ಜೊತೆಗೆ ಪ್ರಪತ್ತಿಯೋಗ ಎಂಬುದು ‘ಪರಮಾತ್ಮನಲ್ಲಿ’ ‘ಅನ್ವಯಾ ಶರಣಂ ನಾಸ್ತಿ’ ಎಂಬಂತೆ ಆತನಲ್ಲಿ ಪೂರ್ಣವಾಗಿ ಆತ್ಮಾರ್ಪಣ ಮಾಡಿಕೊಳ್ಳುವುದು. ಗುರುಭಾಯ್ಬಿಮಾನ : ಜೀವಿಯ ಎಳ್ಳಿಗಾಗಿ ಸಾಧನೆ ಮಾಡುವುದು. ಅಂಥಲ್ಲಿ ಜೀವಿ ಅಚಾರ್ಯನನ್ನು ಪೂರ್ಣವಾಗಿ ನಂಬುವುದು ಮತ್ತು ಅವಲಂಬಿಸಿ ಅಭಿಮಾನ ತಳೆಯುವುದು.

ವಿರೋಧಿಸ್ವರೂಪ : ಪುರುಷಾರ್ಥಸಾಧನೆಗೆ ಅಡ್ಡಬರುವ ಏದು ತೊಂದರೆಗಳು : ೧. ಭೂರಂತಿ ೨. ಮೋಹ ೩. ಅಪನಂಬಿಕೆ ೪. ಭಗವಂತನ ವಿಚಾರದಲ್ಲಿ ಅಪಚಾರ ೫. ಭಗವಂತನ ಮತ್ತು ಭಾಗವತರ ವಿಚಾರದಲ್ಲಿ ವಿರೋಧಿತ್ವ. ಈ ಎಡರುಗಳನ್ನು ಗೆಲ್ಲುವುದು ಒಂದು ಸಾಧನೆ.

ಪಾಂಚಕಾಲಿಕ ಧರ್ಮ : ಸಂಧಿ ೬ : ಪದ್ಮ ಇಂ

ವಿಷ್ಣುಸೇವೆಯ ಏದು ಪ್ರಕಾರಗಳು. ೧. ಅಭಿಗಮನ : ನಾರಾಯಣ ಸೃಷ್ಟಿ ಇ. ಉಪಾಧಾನ : ಪೂಜೆಗೆ ಪತ್ತೆ ಪ್ರವ್ಯಾದಿ ಪೂಜಾದ್ವಯಗಳ ಸಂಗ್ರಹ ೫. ಇಜ್ಞಾ : ಭಕ್ತಿಯಿಂದ ಲೋಕೇಶ್ವರನ ಪೂಜೆ. ೬. ಸ್ವಾಧ್ಯಾಯ : ಧರ್ಮಗ್ರಂಥಗಳ ಪರನ ಮತ್ತು ಮನನ. ೭. ಯೋಗ : ದೇವರಲ್ಲಿ ಮನಸ್ಸನ್ನು ಲೇನಗೊಳಿಸುವುದು ; ಧ್ಯಾನ.



೨. ಶಬ್ದಕೋಶ

ಅ

ಅಕಲುಹೆ	೧-೧೪	ಮಲಿನತೆಯಿಲ್ಲದವರು
ಅಗರ	೨-೫೯	ಸಂ. ಅಗ್ರಹಾರ
ಅಗ್ನಿ	೨-೩೨	ಹೊದಲು, ತುದಿ, ಶೈಷ್ವ
ಅಡಕ	೪-೬, ೭-೨	ವಿಧೇಯತೆ, ಹತೋಟಿ, ವಶ
ಅಸದು	೨-೨೦	ಒದಗು, ಸಂಭವಿಸು
ಅಡಿ	೨-೧೫, ೪-೨೬	ಪಾದ, ಕಾಲು
ಅಣ್ವಿ	೨-೮	ಲೇಪನ, ಬಳಿಯುವುದು
ಅತಿಥಿ	೮-೨೨	ಕರಸಿಕೊಂಡು ಮನೆಗೆ ಬಂದವನು
ಅಧವ	೮-೨೨	ದೀನ, ಪ್ರಾಣಕರಿಲ್ಲದವ
ಅನು	೪-೨೨	ಹದ, ಜೀಚಿತ್ತ
ಅನುನಯ	೬-೪೦	ಸ್ವೇಹ
ಅನುಪಮ	೨-೧	ಹೋಲಿಕೆಯಿಲ್ಲದ
ಅನುರಾಗ	೨-೪೨	ಭಕ್ತಿ, ಪ್ರೀತಿ
ಅನುವದಿಸು	೫-೨	ತಿಳಿಸು, ಹೇಳು
ಅನುವೃತ್ತಿ	೪-೨	ಅನುಸರಣೆ
ಅಪಾಂಸುಲೆ	೨-೨೦	ಪರಿಶುದ್ಧಿ, ಪತಿಪ್ರತೆ
ಅಬಲೆ	೪-೪೨	ಬಲವಿಲ್ಲದವರು, ಹೆಂಗಸು
ಅಪುದ್ರು	೫-೧	ಅಪ್ಯುತ್ತ
ಅರಿದು	೨-೨೬	ಕಷ್ಟ, ಅಸಾಧ್ಯ
ಅಲುಗು	೨-೧೪	ಅಲುಗಿಸು, ಕದಲಿಸು
ಅಲೋಯ್	೫-೨೨	ಹಿಂಸೆಮಾಡು
ಅವಮತಿ	೪-೧೦	ಅವಮಾನ
ಅಪ್ಯೈಶ್ಯರ್	೧-೧೫	ಎಂಟು ಬ್ರಹ್ಮಯುಗಗಳು : ರಾಜ್ಯ. ಭಂಡಾರ ಸ್ವೇಷ, ಆನೆ, ಕುದುರೆ, ಥತ್ತಿ, ಜಾಮರ, ಪಲ್ಲಕ್ಕಿ
ಅಳ್ಳು	೨-೨೦	ಮುಳುಗಿ
ಅಳ್ಳಲು	೫-೨೨, ೨-೨೬	ಸಂಕಟ, ದುಃಖ
ಅಳ್ಳವು	೨-೨೮	ಬಲ, ಶಕ್ತಿ
ಅಳ್ಳವಡು	೮-೨	ಹೊಂದು
ಅಳ್ಳರು	೨-೨೨	ಮಮತೆ

೧೭

ಹದಿಬದೆಯ ಧರ್ಮ

ಅಳಿ	೨-೨೫	ನಾಶವಾಗು
ಅಳುಕು	೩-೪೦	ಹೆದರಿಕೆ, ದಿಗಿಲು
ಅಂಕೆ	೬-೧೮	ಹಿಡಿತ, ಸ್ವಾಧೀನ
ಅಂಗವಿಸು	೮-೨೬	ಹೊಂದಿಸು
ಅಂಗಹಾರ	೬-೨೭	ಅಂಗವಿಕ್ಷೇಪ
ಅಂಗ	೮-೨೭	ಒಡಲು, ದೇಹ
ಅಂಡಲೆ	೪-೫, ೮-೪೨	ಹೀಡೆ, ತೊಂದರೆ
ಅಂದ	೨-೪೮, ೨-೧೪	ರೀತಿ, ಬಗೆ
ಅಂಬುಜ	೩-೪	ತಾವರೆ

ಆ

ಆಂತಿ	೧-೨೨, ೨೦೫	ಅಪ್ಪಣಿ
ಆಂತ್ರ	೧೦೧೬, ೫-೨೨	ಒಡೆಯ, ಸ್ವಾಮಿ
ಆತ್ಮ	೪-೫	ತನ್ನ
ಆನ	೧-೪೪	ತಾಳು, ಧರಿಸು
ಆಪ್ತ	೪-೫೬	ಅಪ್ತ್ಯ, ಸಾಮಘ್ಯ
ಆರಭಟೆ	೩-೨೫	ಅಭೂರ್
ಆಯ	೩-೨೬, ೬-೪೨	ವರಮಾನ, ಹುಟ್ಟಿವಳಿ
ಆರ್	೩-೨೫	ಕೂಗು, ಗರ್ಜಿಸು, ಶಕ್ತಿನಾಗು
ಆರಯ್	೨-೨೯, ೩-೨೬	ಯೋಚಿಸು, ವಿಚಾರಮಾಡು
ಆರೋಗ್ಯ	೮-೧೪	ಉಪ
ಆಲ	೨-೪೪	ಕೊಳ್ಳುಗುಡೈ
ಆಸುರ	೩-೨೩	ಜುಗುಪ್ಪೆ

ಇ

ಇಂದಿರ	೨-೨	ಚಂದ್ರ
ಇಂಗಿತ	೩-೨೫, ೬-೨೨	ಅಶಯ, ಅಭಿಪ್ರಾಯ, ಮನೋಭಾವ
ಇಂಗೋಲ	೨-೨	ಕಬ್ಬಿನ್ನು ಬಿಲಾಗಿ ಉಳ್ಳವ, ಮನಸ್ಥ
ಇಂದೀವರ	೪-೨	ಕನ್ನೆದಿಲೆ
ಇಂದು	೪-೨	ಚಂದ್ರ
ಇನಿಯ	೩-೨೫, ೪-೨೨	ಪ್ರಯು
ಇಂಪ್ರೌಲ್	೨-೫	ತಾಳೆಹೊಂದು, ಸುಖಪಡು
ಇಂಬು	೨-೧೮	ಅವಕಾಶ, ಎಡ
ಇರವು	೨-೪೨	ಸ್ಕಿತ್

ಇರುಳು	ಅ-ಜಂ	ಕತ್ತಲೆ
ಇಹ	ಝ-ಳಲ	ಕ್ಷಿ ಲೋಕ, ವಹಿಕ

ಕ್ಷಿ

ಕ್ಷಾದು	ಎ-ಳೆ	ಪಾತ್ರ, ಸಮು
ಕ್ಷಾಡು	ಒ-ಱಜ	ಎಸೆ, ಬೀಸಾಡು

ಉ

ಉಗ್ರ	ಎ-ಎಲ, ಎ-ಎಟ	ಕ್ಲೂರ, ಕಲಿಣಿವಾದ
	ಎ-ಳಳ	
ಉಗುನು	ಎ-ಎಂ	ಸುರಿ, ಸ್ವಿಷು
ಉಜ್ಞವ್ಗ	ಎ-ಎಂ, ಎ-ಎಂ	ಉದ್ದೋಗ, ಕೆಲಸ
ಉಡಿ	ಎ-ಲ	ಒಡೆ, ಮುರಿ
ಉಡುಗುನು	ಎ-ಲ	ಕುಗುನು, ಕಡವೆಯಾಗು
ಉದ್ದಂಢ	ಎ-ಳಿಗ	ಹೆಚ್ಚಿಕೊಂಡಿರುವ, ಗರ್ವಿಷ್ಟು
ಉನ್ನತಿ	ಎ-ಎಜ	ದೊಡ್ಡಿಸ್ತೀಕೆ, ಫಾನತೆ
ಉಪಕರಣ	ಎ-ಎಂ	ಸಾಮಾನು, ಸಲಕರಣೆ
ಉಪಸ್ಥಿತ	ಎ- ಎಂ	ಪದಾರ್ಥ
ಉರವಣಿಸು	ಎ-ಎಂ	ದುಡುಕು
ಉರು	ಎ-ಎಟ, ಎ-ಎಟ	ಹೆಚ್ಚು
ಉಲ್ಲಿ	ಎ-ಎಟ	ಶಭ್ಯಮಾಡು, ಘ್ರನಿಮಾಡು

ಉಂ

ಉಂಡು	ಎ-ಎಂ	ತೆನ್ನಿಸು, ಉಂಡಮಾಡಿಸು
ಉಂಡೆಯ	ಎ-ಎಂ	ಕುಂದು, ಲೋಪ
ಉಂಡಿಗ	ಎ-ಎಂ, ಎ-ಎಂ	ಸೇವೆ, ಪರಿಚಯೆಂ

ಎ

ಎಡೆ	ಎ-ಎಂ, ಎ-ಎಟ,	ಸ್ಥಳ, ಅವಕಾಶ
	ಎ-ಎಟ	
ಎಣಿಸು	ಎ-ಎಟ, ಎ-ಎಟ	ಯೋಚಿಸು, ಹಂಬಲಿಸು
ಎಣೆ	ಎ-ಎಟ, ಎ-ಎಟ	ಸಮು, ಸರಿ
ಎರಕ	ಎ-ಎಟ, ಎ-ಎಟ	ಅಂತಕರಣ, ಪ್ರೇಮ
	ಎ-ಎಟ	

ಎರಗು	೨-೮, ೯-೨೭	ನಮಸ್ಕರಿಸು, ಬಾಗು
ಎರವು	೯-೫೦, ೨-೪೮	ದೂರ, ಅಂತರ, ಭೇದ
ಎರಯ	೨-೪೨	ಪ್ರಭು, ಸ್ತಾಮಿ
ಎರೆ	೪-೧೯	ಸುರಿ, ಹನಿಸು, ಯಾಚಿಸು
ಎಲರ್	೨-೨, ೨-೩೩	ಗಾಳಿ
ಎಸಕೆ	೨-೮, ೯-೨೬	ಕೆಲಸ, ಸಾಮಧ್ಯ
	೯-೨೪, ೨-೩೫	
ಎಸಗು	೨-೩೫, ೯-೧೬	ಮಾಡು
	೪-೨, ೨-೧೦	
ಎಸೆ	೧-೧೦, ೨-೨೦	ಹೆಚ್ಚೆ, ಪ್ರಕಾಶಿಸು
	೯-೪೬	
ಎಳಮೆ	೪-೪೨	ಚಿಕ್ಕತನ, ಬಾಲ್ಕ
ಎಳಸು	೧-೨೧, ೯-೧೯	ಬಯಸು, ಅಶಿಸು

ಏ

ಎಳಸು	೨-೨	ತಿರಸ್ಕರಿಸು
ಎಳ್ಳೆ	೧-೨೧, ೯-೧೯	ಹೆಚ್ಚೆ, ಅಭಿವೃದ್ಧಿ

ಇ

ಇಸಲೆ	೧-೨೯, ೨-೧೫	ಅಲ್ಲವೆ
ಇತರು	೨-೩	ಹತ್ತಿರಕ್ಕೆ ಬರು
ಇದೆ	೧-೨೯	ಚೆನ್ನಾಗಿ

ಈ

ಈಗೆ	೧-೬, ೯-೧೦	ಹುಟ್ಟು, ಉಂಟಾಗು
ಒಡಬಡು	೯-೨೦	ಸಮೃತಿಸು, ಒವ್ವು
ಒಡರಿಸು	೯-೧೫, ೯-೬	ಉಂಟಾಗು, ಉಂಟುಮಾಡು
	೯-೪೮	
ಒತ್ತು	೧-೨೯, ೪-೮	ಮಾಡಿಸು
ಒದವಿಪುದು	೯-೧೧	ಹತ್ತಿರ, ನಿಕಟ
ಒಪ್ಪು	೨-೧೬, ೮-೨೨	ಒದಗಿಸುವುದು
ಒಯ್ಯನೆ	೯-೧೬, ೮-೨೬	ಚೆಲುವು, ಮೆರುಗು
ಒರಲು	೨-೨೯	ಮೆಲ್ಲಗೆ, ಮೃದುವಾಗಿ
ಒರೆ	೨-೨೯	ನರಳು, ಸಂಕಟಪಡು

ಒಲವು	೨-೨೦	ಶ್ರೀತಿ
ಒಲುಮೆ	೬-೨೦	ಪ್ರೇಮ
ಒಲೆ	೭-೨೨	ಬಾಗು, ಬಳುಕು
ಒಸೆ	೪-೨೬, ೫-೧೦	ಶ್ರೀತಿಸು, ಪ್ರಸನ್ನಾಗು
ಒಳವು	೨-೨೨	ಉಂಟು

ಈ

ಒಪ್ಪ	೩-೪೮	ಶ್ರೀತಿಸು
ಒರಗೆ	೨-೨	ಶ್ರಿಯ, ಪತಿ, ಗಂಡ
ಒರಂತೆ	೪-೨೯	ಸಮಾನ, ಒಂದೇ ವಯಸ್ಸಿನ
ಒವು	೮-೨೦, ೫-೪೫	ಚೆನ್ನಾಗಿ
ಒಸರಿಸು	೨-೨೧	ಹಿಮೆಟ್ಟಿ, ಪಕ್ಕೆ ಸರಿ

ಕೆ

ಕಕ್ಕುಸು	೨-೨೪, ೪೦೨೯	ಕಕ್ಕಣ, ಶ್ರಮ, ದುಷ್ಪತನ
ಕಜ್ಞ	೫-೨೫	ಕಾಯ್
ಕಪ್ಪುನೀ	೮-೨೨	ಚಿನ್ನದ ಮಣಿಗಳಿಂದ ಮಾಡಿದ ಸರ
ಕಡಲು	೬-೨	ಸಮುದ್ರ
ಕಡೆಗೆಂಸು	೫-೨, ೬-೬	ಅಲಕ್ಷ್ಯಮಾಡು
ಕದುಬು	೮-೨೫, ೯-೧೧	ಇತ್ತಹ, ಚಿಂತೆ, ಅಗ್ರಹ
	೨-೨೨	
ಕನಲು	೨-೧೮, ೬-೪೦	ಸಿಟ್ಟಾಗು, ಕೊಳಿಸು
ಕಬ್ಬಿ	೮-೨೯	ಕಾವ್ಯ
ಕರಣ	೬-೨೬, ೨-೧೬	ಇಂದ್ರಿಯ
	೫-೨೨	
ಕರೆಗಳು	೨-೨	ದಡವನ್ನು ತೊಳೆ
ಕಲ್ಲು	೨-೨೨, ೫-೪೦	ಬಹುಕಾಲ, ಸಾವಿರ ಯುಗಗಳಷ್ಟು ಅವಧಿ
ಕಲೆ	೫-೪೦	ನಿಮಿಷ
ಕವಿ	೮-೨೧, ೨-೪೨	ಮುಸುರು, ದಡ್ಡಾಗು
ಕವೇಕೋಡು	೨-೨೨	ವೋಸ, ತಟವಟ
ಕಾತರಿಸು	೨-೨೪	ತಹತಹವಡು, ಕಳವಳಿಸು
ಕಾಪು	೨-೨೨	ಕಾವಲು, ರಕ್ತಕೌ
ಕಾಯು	೪-೨೦, ೨-೧೧	ಒಡಲು, ಶರೀರ
ಕಾಳಾಂಜಿ	೮-೧೬	ಉಗಿಯುವ ಪಾತ್ರೆ

ಕಿಟ್ಟು	ಇ-೨೬	ಸೋಂಕು, ಸ್ವರ್ವಿಸು
ಕಿಲುಬು	ಲ-೨೪	ಕಪ್ಪು, ಕಲಂಕ, ಕರೆ
ಕುಂಚ	ಒ-೧೯	ಹಾಮರ
ಕುತ್ತ	ಉ-೨೦	ತಪ್ಪು, ದೋಷ, ಸಂಕಟ, ರೋಗ
ಕುರುಪು	ಇ-೪೮, ಲ-೪೭	ಗುರುತು, ನೆನಪು
ಕುಲಪಾಲಿಕೆ	ಎ-೨೬, ಉ-೨೫	ಪತಿವ್ರತೆ
ಕೂತುರ್	ಎ-೨೪	ಇಷ್ಟಪಟ್ಟು
ಕೂಮೇರ್	ಇ-೨೫, ಇ-೪೯	ಪ್ರೀಮ, ವಾಣಿಲ್ಯ
ಕೈಫ್ಫಿ	ಎ-೧೩	ಕಪ್ಪಸಾಧ್ಯವಾದ, ಕರ್ತಿಂ
ಕೆಳದಿ	೨-೨, ಲ-೪೫	ಸವಿ, ಸ್ವೀಹಿತೆ, ಜಡಿಗಾತಿ
ಕೇಣ	ಉ-೪೨, ೨-೨೦	ಮತ್ತರ, ಅಸಹನೆ
ಕೇಳಿ	ಇ-೪೮	ಆಟ
ಕೈಗಡೆ	ಉ-೨೪	ವಶ, ಅಧಿನ
ಕೊಂಕು	ಉ-೧೮	ವಕ್ರ, ದೊಂಕು
ಕೊನಬು	ಇ-೨೫	ಕೋಪ, ಮುನಿಸು
ಕೊನರು, ಕೊನರಿಸು	ಎ-೨೬, ಇ-೨೬	ಚಿಗಿರು, ಹೆಚ್ಚಿಮಾಡು
ಕೊಂಟಲೆ	ಉ-೧೨	ತೊಂದರೆ
ಕೊಂದಿದ	ಉ-೪೮, ಇ-೧೧	ಕುಶಲ, ನಿಪ್ಪಣಿ
ಗಂಪು	ಒ-೨೬	ಪರಿಮಳ, ಸುವಾಸನೆ

१३

四

ಗಡ್ಡೆ	ಇ-ಟ, 2-ರ್ಡ	ಸಮೂಹ
ಗನ್ನಗದುಕ	ಇ-ರ್ಟ	ಮರೊಮೋಸ
ಗರತಿ	ಇ-ರ್ವಿಟ, ಇ-ರ್ವಿಟ, 2-ರ್ಟ	ಗೃಹ್ಯತ್ವ, ಪರಿಪ್ರತೆ
ಗಲಗು	ಇ-ರ್ಲ, ಈ-ರ್ಲ	ಗಡ್ಲ, ಗಲಾಚೆ
ಗಳಪ್ಪ	ರ-ರ್ಡ	ಹರಟ್ಟಿ
ಗಾಡಿ	ಈ-ರ್ಗ	ಚೀಲುವು, ಸೂಬಗು
ಗಾಂಪ	ಇ-ರ್ಲ	ದಡ್ಡೆ
ಗಾರುವಡು	ಇ-ರ್ಜ	ಬಿರುಸಾಗು, ಕೆರೊವಾಗು
ಗಾವಿಲ	ಇ-ರ್ಜ	ಗ್ರಾಮೀಣ, ಮೂರಢ
ಗಾವುದ	ರ-ರ್ಟ, ರ್ರ-ರ್ಡ	ಹರಡಾರಿ (ಇ ಮೇಲಿ)

ಗ್ರಾಸ	೨-೨೧	ತುತ್ತು, ಅಹಾರ
ಗಾಳು	೨-೨೧	ತುತ್ತು, ಅಹಾರ
ಗಾಳು	೨-೨೧	ಕೀಳು, ದುಷ್ಪ
ಗೀಷ್ಟತಿ	೨-೭೫	ಬೃಹಸ್ಪತಿ
ಗುಣಕರುಗೊಳ್ಳು	೬-೪೯, ೨-೮	ಇಷ್ಟವಾಗು, ಶ್ರೀತಿಪಡು
ಗ್ರೀಮೆ	೧-೨೪, ೬-೨೫	ಕೆಲಸ, ದುಡಿಮೆ
ಗ್ರೀಸು	೩-೨೪	ಮಾಡಿಸು

ಘ

ಘಾರಿಕ್ಕನೆ	೬-೨೮	ಸರ್ನನೆ, ತಟ್ಟನೆ
ಘಾಳಲನೆ	೨-೪೫	ಬೇಗನೆ

ಚ

ಚತುಷ್ಪತ್ನಿ	೧-೧೮	ಅರುವತ್ತುನಾಲ್ಕು
ಚರಾಚರ	೮-೧	ಜಂಗಮ ಸ್ಥಾವರ, ಚಲಿಸುವ, ನೆಲಸಿರುವ
ಚಲ್ಲ	೬-೧೪	ಸರಸ
ಚಾದರೆ	೬-೨೬	ಚಾತಕ
ಚಾಂದ್ರಾಯಣ	೨-೧೨	ಒಂದು ಪ್ರತ, ನೇಮ
ಚಾರಿವರೆ	೩-೨೨	ಸುತ್ತಾಟಿ
ಚುನ್ನ	೪-೧೫, ೬-೨	ಸುಳ್ಳ
ಚೆಂಬೋನ	೧-೨೫	ಚಿನ್ನ, ಬಂಗಾರ
ಚೊಲ್ಲೆಹ	೨-೧೮	ತುರುಬು

ಳ

ಫಲ	೨-೨೨	ಹಟ, ಮೊಂಡುತನ
----	------	-------------

ಇ

ಇಸ	೩-೪೮, ೪-೫	ಯಶರ್
ಜಾನ	೨-೪೯	ಧ್ಯಾನ
ಜಾವ	೨-೨೧	ಯಾಮ ಮೂರುಗಂಟೆಗಳ ಕಾಲ
ಜೊನ್ನವಕ್ಕೆ	೬-೨೫	ಜ್ಯೋತಿಂಜ್ಞ ಪಕ್ಷಿ ; ಚಕೋರ
ಜೋಗಿ	೨-೨೪	ಯೋಗಿ
ಜವ್ವನ	೬-೨, ೪-೨೫	ಯೌವನ ; ಪ್ರಾಯ
ಜಂಪು	೬-೮	ಗುಂಪು, ಸಮುದಾಯ

ರ

ತಾವು

೯-೨೦

ಸಾನ್, ಎಡೆ, ತಾವು

ತ

ತಣೆ	೫-೧೧, ೨-೪೮	ತೈಪ್ತಿಹೊಂದು
ತನಿ	೧-೪೩, ೨-೨೬	ಹೆಚ್ಚಾದ
ತರಿಳ, ತರಿ ?	೬-೨೮	ತರಿಲು, ಒರಡು, ಕೊ
ತರಿಸಲ್	೬-೨೬	ನಿಶ್ಚಯಿಸು
ತವಕೆ	೨-೨೧	ಕುತೂಹಲ, ಅತುರ
ತವರು	೫-೨೨	ತಾಯಿಯ ಮನೆಯವರು
ತಳುವು	೨-೧೫	ತದಮಾಡು
ತಳೆ	೬-೪೬	ತಾಳು
ತಾಪತ್ತುಯ	೯-೨೮	ಆಧ್ಯಾತ್ಮಿಕ, ಆಧಿಕ್ಯಾತ್ಮಿಕ ಸಂಬಂಧವಾದ ತೊಂದರೆಗಳು
ತಾಳಿಗೆ	೯-೨೫	ಸಂ. ತಾಲುಕಾ ಜಿ ಗಂಟಲು
ತಿಲಕ	೮-೧೦	ಹಣೆಬೋಟ್ಟು, ಲಾಂಭನ
ತೀವ್ರ	೮-೧೪	ತುಂಬು
ತುಂಗ	೨-೨೦	ಶೈಷ್ಣಿ, ಎತ್ತರವಾದ
ತುಡುಕು	೬-೨೮	ಹೀಡಿ, ಮುಟ್ಟು
ತುರುಚನ ಗಿಡು	೨-೨೬	ದುಸ್ಕರ್ಮದ ಗಿಡ
ತುರು	೮-೮, ೯-೨೨	ಹಸು,ದನ
ತೆಂಕಣ	೧-೨	ದಕ್ಷಿಣಾದ
ತೆತ್ತಿಗೆ	೪-೨೧	ನಂಬಿ, ಆಪ್ತ
ತರ	೪-೪೬	ರೀತಿ, ಆಪ್ತ
ತೇಡಿ	೨-೮	ಕುದುರೆ
ತೋಟ	೬-೨	ಜಗತ್, ಕಲಕ

ದ

ದುಗುಲ	೫-೨೦, ೬-೪೩	ದುಕೂಲ ; ರೇಷ್ಯೆ ಬಟ್ಟೆ
ದ್ವಾತ	೬-೪೮	ಜೂಜು
ದೆಸೆ	೪-೨೦	ಅಪ್ಪೆ
ದೇಗುಲ	೨-೯	ದೇವಕುಲ ; ದೇವಾಳ್ವಾನ, ಗುಡಿ

ದೇಶ	೮-೨೨	ಸದ್ಗುರು
ದೇಸಿ	೯-೧೯	ಸೋಗಸು
ದೂರೆ	೭-೨೪, ೯-೪೦	ಸಮಾನ, ಶೈಪ್ಪು

ಧ

ಧಾಮ	೮-೧	ವಾಸಸ್ಥಳ
ಧುರ	೮-೧೯	ಯುದ್ಧ

ನ

ನಗ	೯-೨	ಪರ್ವತ, ಬೆಟ್ಟ
ನತಿ	೮-೨೨	ನಮಸ್ಕಾರ
ನಲವು	೭-೨೨, ೭-೮	ಸಂತೋಷ, ಪ್ರೀತಿ
ನಲ್ಲ	೪-೪೨	ಪ್ರಿಯ, ಒಳ್ಳೆಯವ
ನಳನ	೨-೪೪	ಕಮಲ
ನಿಗಮ	೧೦೫೨	ವೇದ
ನಿಟ್ಟಿಸು	೬-೧೫, ೮-೨೨	ನೋಡು
ನಿಧಿ	೨-೪೧	ದ್ರವ್ಯ, ಭಂಡಾರ
ನಿರವಿಸು	೯-೨೨	ನಿರಳಪಿಸು, ಹೇಳು
ನೀಕರಿಸು	೪-೨೨, ೫-೨೧	ತಾತ್ಕಾರಮಾಡು, ಧಿಕ್ಕರಿಸು
ನೀಟ	೬-೧೯	ಉದ್ದ, ಸಮನಾದ
ನೀತ	೯-೨೬	ವಿಹಿತ, ಯೋಗ್ಯ, ತಕ್ಳಂಭ
ನೆಗಳು	೬-೧೦	ಮಾಡು
ನೆರೆ	೯-೪೦	ಚೆನ್ನಾಗಿ, ಸರಿಯಾಗಿ
ನೆಲೆ	೧-೬, ೯-೧೦, ೨-೮	ಸ್ಥಳ, ಮನಸ್ಸಿನ ದಾಢ್ಯ
ನೇಮ	೯-೨೬, ೨-೮, ೮-೨೨	ವಿಧಿ, ನಿಷ್ಠೆ, ಕ್ರಮ, ಸಂಯಮ
ನೇಹ	೮-೪೪	ಸ್ವೇಹ ; ಗೆಳೆತನ, ಪ್ರೀತಿ
ನೋಂಹಿ : ನೋನ್	೨-೨೨	ವ್ರತ ; ವ್ರತವನ್ನು ಕ್ರೈಕೊಳ್ಳು

ಪ್ರ

ಪಚನ	೮-೨೬	ಜೀರ್ಣ, ಬೇಯಿಸುವುದು
ಪಡಿ	೧-೧೯, ೯-೬	ಪ್ರತಿ ; ಸರಿಸು
ಪಡಿಗ	೯-೨೨	ಪ್ರತಿಗ್ರಹ
ಪಡಿಮೋಗ	೨-೨೬	ಪ್ರತಿಮುಖ ; ಎದುರು
ಪಡಿವಿಡಿ	೬-೪೪	ಅನುಸರಿಸು

ಪಡಿಬಿರಸು	೨-೪೮	ಪ್ರತಿಭಟಿಸು
ಪಣ್ಣ	೨-೪೯, ೩-೨೪	ಮಾಡು
ಪತಿಕರಿಸು	೫-೨೨	ಲಾಪಚರಿಸು
ಪತ್ತುಗ್ಗೆ	೪-೨೧, ೫-೧೨	ಹೊಂದಿಕೆ, ಸಂಬಂಧ
ಪದ್ಧತಿಪವ	೬-೬	ತಾವರೀಯಲ್ಲಿ ಹುಟ್ಟಿದವನು, ಬ್ರಹ್ಮ
ಪದುಳ	೫-೧೪, ೮-೪೨	ಹದುಳ, ಶೈಮ
ಪರ	೬-೬	ಸ್ತ್ರೀಗ್ರಂಥ
ಪರಕೆ	೫-೨೫	ಹರಕೆ, ಆಶೀರ್ವಾದ
ಪರಿ	೨-೨೫, ೨-೪೮	ಸುತ್ತು, ರೀತಿ, ಬಗೆ, ಕತ್ತರಿಸು, ಹರಿ
ಪರಿಕರ	೨-೨೧	ಪದಾರ್ಥ, ಸಲಕರಣೆ
ಪರಿಕಿಸು	೫-೬	ಪರೀಕ್ಷೆಸು
ಪರಿಜು	೧-೧೮	ವೇಷ, ಆಕಾರ, ರೂಪ
ಪರಿಣಾತಿ	೨-೪೨	ಸಿದ್ಧಿ ನೈಪುಣ್ಯ, ಕೌಶಲ್ಯ
ಪರಿಭವ	೬-೨೬	ತಾತ್ವಾರ್ಥ, ಹೀನಾಯ
ಪರಿಸರ	೨-೧೨	ಸಮೀಪ, ಸುತ್ತುಮುತ್ತು
ಪರವರ್ಗೆ	೧೦೨೬	ಹೊಂದಿಕೆ
ಪರ್ವ	೫-೨೯	ಹಬ್ಬ, ವಿಶೇಷ ದಿನ
ಪಸದನ	೫-೧೪	ಪ್ರಸಾಧನ ; ಅಲಂಕಾರ
ಪಸುಗೆ	೫-೧೦	ಪಾಲು, ಭಾಗ
ಪಳಿ	೨-೬, ೫-೧೯, ೨-೨೨	ನಿಂದೆ, ದೂರು
ಪಾಟಿ	೨-೨೨	ಸಮಾನ
ಪಾಡು	೨-೨೨, ೪-೧೯	ಕಪ್ಪೆ, ತೊಂದರೆ
ಪಾರು	೨-೨೫	ನಿರೀಕ್ಷೆಸು
ಪಾರಕೆ	೨-೨೯	ಲಾಪವಾಸ ಮುಗಿಸುವ ದಿನ
ಪಾಸಟಿ	೨-೨೨	ಸಮಾನ, ಸದೃಶ
ಪಾಸು	೨-೨೫	ಹಾಸಿಗೆ
ಪಾಸಿಕೆ	೬-೨೨	"
ಪಾವಗೆ	೨-೨೨, ೬-೧	ಪಾದುಕೆ ; ಪಾದರಕ್ಷೆ
ಪ್ರತ್ಯಾಳಿ	೧-೨೨	ಚೊಂಬೆ
ಪ್ರಯಡಿಸು	೫-೨೨	ಸ್ವಧಿಸು
ಪ್ರಯಾಳು	೧೦೨೬, ೫-೧೧	ದ್ರವ್ಯ, ಸಾರ, ಅರ್ಥ
ಪ್ರಾರ್ಥ	೨-೨೦	ಶೈಮ
ಪ್ರಂಜ	೧-೧೦	ರಾಶಿ, ಗುಂಪು
ಪಚುಗೆ	೬-೪೪	ಹಚ್ಚಿಗೆ, ಆಧಿಕ್ಯ

ಪೆಮ್	ಇ-೪೦, ಈ-೫೭	ದೊಡ್ಡತನ, ಹೆಗ್ಗಳಿಕೆ,ಹಿರಿಮೆ
ಪೆಂಪು	೮-೧೯	ಅತಿಶಯ
ಪೆರ	ಇ-೨೨, ಇ-೩೫	ಹಿಂದೆ, ಇತರ
ಪೇಸು	ಇ-೧೪	ಹೇಸು, ಅಸಹ್ಯಪಡು
ಪೋದಮದು	ಇ-೮	ನಮಸ್ಕರಿಸು
ಪೋಡೆ	ಇ-೫೦	ಹೊಟೆ
ಪೋಂಜೆಲೆ	೬-೨೯	ಪೋನ್+ಸೆಲೆ, ಚಿನ್ನದ ಬೆತ್ತ (=ತೆಳ್ಳಿಗಿರುವ, ಬಳುಕುವ)
ಪೋದ್ದು	೮-೧೯	ಪೋದ್ದು ; ಸಮೀಕೀಸು
ಪೋರು	೬-೧೦	ಹೊರು, ಧರಿಸು
ಪೋರೆ	ಇ-೨	ಕಾಪಾಡು
ಪೋಸತ್ತಿಲ್	ಇ-೪೨	ಪೋಸತ್ತಿಲ್ ; ಹೋಸತ್ತಿಲ್,ಹೋಸ್ತಿಲ್
ಪ್ರಾಯಶ್ಚಿತ್ತ	೨-೨೪	ದೋಷಪರಿಹಾರಕ ವಿಧಿ

ಒ

ಒಗೆ	ಇ-೧೯, ಈ-೨೨	ಮನಸ್ಸು, ರೀತಿ
ಒಟ್ಟೆ	೬-೧೯	ದಾರಿ
ಒನ್ನೆಗೆ	೬-೧೯, ಈ-೨೦	ರಚನೆ
ಒನ್ನಕೆ [ಒಣ್ಣನೆ]	೮-೧೯	ವರ್ಣನೆ
ಒಲವರು	೨-೧೦	ಸುತ್ತು, ಪ್ರದಕ್ಷಿಣಮಾಡು
ಒಲವ್ಯೆರಿ	೮-೧೯	ಇಂದ್ರ
ಒಸವಳಿ	೨-೨೫	ಶಕ್ತಿಗುಂದು
ಒಸರು, ಒಸಿರು	೮-೯, ಇ-೨೫, ಇ-೧೦	ಹೊಟೆ
ಒಂಟ	೮-೧೯, ಇ-೨೨, ೬-೧೮	ಜಂಬಿ, ಗವ್ರ
ಒಜ್ಞಣೆಗೆ	೮-೧೯, ೪೧೮	ಬೀಸಣೆಗೆ
ಒಜ್ಞೆ	೮-೨೯, ೬-೨೧	ವಿದ್ಯೆ
ಒಡುಗ್ನು	ಇ-೨	ದೇವತೆ
ಒತ್ತರ	೨-೧೯, ೨-೨	ವಿಸ್ತೂರ ; ಅಗಲ
ಒನದ	೬-೨೫, ೬-೨೯	ವಿನೋದ
ಒರುಬು	೨-೨೬	ಒರಟುತನ, ಕಾರಿಷ್ಯ
ಒಳುವಕ್ಕೆ	೨-೨೨	ಪಾರಿವಾಳ
ಒಿಡು	೮-೨	ಇಳಿಯುವ ಸ್ಥಳ, ಮನೆ
ಒಿಯ	೬-೪೨, ೨-೧೨	ವ್ಯಯ
ಒಿಳು	ಇ-೧೯	ಹೀನ, ಅಯೋಗ್ಯ

ಬಂಡ	೨-೨, ೮-೪೪	ಬಂಟಾಟೀ, ಕಪಟ
ಬೆಳ್ಳಸ	೨-೨೨	ಸೋಜಿಗ, ಅಶ್ವಯುಃ
ಬೆಲ್ಗೈ	೫-೧೯	ಮಾರು, ಮಾರಾಟ ಮಾಡು
ಬೆಸ್‌ಗೊಳ್ಳು	೨-೨೪	ಕೇಳು, ಪ್ರಶ್ನೆ ಮಾಡು
ಬೆಸನ್	೮-೪೮	ವ್ಯಾಸನ
ಬೆಳ್ಗೈ	೨-೪೪, ೮-೩೨	ಗಡ್ಡೆ, ಹೂಲ
ಬೇನ್	೪-೧೪	ವೇದನೆ, ವ್ಯಥೆ, ರೋಗ
ಬೊಳ್ಳಿರಿ	೬-೨೫	ಕೂಗಾಡು
ಬಂದಿಗೊಳ್ಳು	೬-೧೨	ಸರ್ಗೈ, ವಶಪಡಿಸಿಕೊ

ಭ್ರ

ಭವನ	೨-೧೪	ಮನೆ, ಮಹಲು
ಭಾವ	೨-೪೪, ೪-೨೨, ೮-೨೯	ಮಹಿಳೆ, ಚೆಲುವೆ
ಭಿನ್ನಗೈ	೨-೪೯	ಒಡೆ, ದೂರಮಾಡು
ಭೂರಿ	೮-೨೨	ಹೆಚ್ಚಿದ
ಭೂರುಹ	೨-೨೯	ಮರ
ಭೇದ	೨-೨೨, ೫-೨೫	ತಂತ್ರ, ವ್ಯಾತ್ಯಾಸ
ಭೋಂಕನೆ	೨-೨೯	ಬೇಗ

ಮು

ಮಡಮುರಿ	೨-೨೮	ಹಿಮ್ಮಣಿಪ್ಪಿ, ಹಿಂದೆಗೆ
ಮನೆ	೮-೮	ತಲೆಬಾಗು, ವಿನಯಕೋರು
ಮನದನ್ನು	೨-೨೬, ೫-೨೬, ೨-೧೯	ಮನಸ್ಸು ಒಸ್ಪಿರುವ ಪ್ರಯು, ಪತಿ
ಮನ್ಸುಕೆ	೨-೧೧, ೫-೨೫	ಗೌರವ, ಮಯಾದ
ಮನಿಸ	೫-೨೮	ಸಂ. ಮನಸ್ಸು
ಮನಸಾಶ್ಚ	೨-೨೫, ೨-೨೦, ೨-೧೭	ಮನಗೆಲಸ
ಮಬ್ಬು	೮-೪೮	ಮವ್ರು, ಕತ್ತಲೆ, ಮಂಕು
ಮಮ್	೨-೧೯, ೮-೪೮	ಸಂಕ್ಷಿಪ್ತ ಗೂಪ್ತಿ
ಮರವಡು	೨-೨೧	ನಿಶ್ಚೇಪ್ತಬಾಗು
ಮರುಕ	೨-೨೧, ೪-೨೫	ಕನಿಕರ, ದಯೆ
ಮರುಳು	೮-೪೪, ೨-೪೯, ೨-೧೭	ಹುಳ್ಳು, ದಢ್ಳು
ಮಸಳು	೮-೫೨	ಮಂಕಾಗು, ಉಂದು
ಮಾಟ	೨-೨೧	ರೀತಿ, ತರ
ಮಾಡ	೨-೮	ಮನೆಯ ಮಹಡಿ

ಮೀಹ	ಉ-ಅಳ, ಅ-ಅಂ	ಸ್ವಾನ್
ಮೀಸಲು	ಅ-ಗಡ	ಉಪಯೋಗಿಸದೆ ಇರುವ, ಪರಿತ್ಯಾದ
ಮುಡಿ	ಉ-ಇಳ, ಅ-ಇ,	ತಲೆ, ತಿರಸ್ಸು, ತಲೆಗೂಡಲು
	ಇ-ಇಳ, ಅ-ಇ	
ಮುಪ್ಪರ	ಅ-ಇಲ್	ಮೂರು ಪಟ್ಟಣಗಳು
ಮೂದಲಿಸು	ಉ-ಇಲ್	ಹೀಯಾಳಿಸು, ಜರೆದಾಡು
ಮೇಳ	ಇ-ಇಳಿ	ಜತೆ, ಸಹವಾಸ
ಮೊನೆ	ಇ-ಇಂ, ಇಲ	ಜಗಟ
ಮೊಳೆ	ಇ-ಇಂ, ಅ-ಒಳಿ	ಮೊಳಕೆ, ಅಂಕುರ
ಮೋಡಿ	ಇ-ಗೂ, ಇ-ಇಂ, ಇ-ಒಳಿ	ಬಿಗುಮಾನ, ಗವೆ
ಮಂದಿ	ಇ-ಇಂ	ಬಹಿರಂಗ, ಗುಂಪು
ಮಂದಿವಾಳ	ಇ-ಇಂ	ಅತಿಸಲುಗೆ, ಅಲಷ್ಟು

ಯ

ಯತಿ	ಅ-ಇಂ, ಅ-ಇಲ್	ಸಂನ್ಯಾಸಿ, ಸಾಧು
ಯುಗ	ಇ-ಇಂ	ಸೃಷ್ಟಿಯ ಕಾಲಮಾನ

ರ

ರಯ್ಯ	ಅ-ಇಂ	ಸುಂದರ, ಮನೋಹರ
ರಾಗ	ಇ-ಇಂ	ಪ್ರೀತಿ

ಎ

ಲಹರಿ	ಇ-ಇಂ	ಅಲೆ, ತರಂಗ
ಲಾವಣ್ಯ	ಅ-ಇಂ	ಸತ್ಯ, ಹೊಳೆಹು
ಲೋಗರು	ಇ-ಗೂ	ಜನರು
ಲಂಬಣ	ಉ-ಇಂ	ಹಾರ, ಸರ, ಮಾಲೆ

ವ

ವಂದಾರು	ಇ-ಒ	ಹೊಗಳುವವರು, ಭಕ್ತರು
ವಸನ	ಇ-ಒಂ	ಬಾಷ್ಟಿ, ಉಡಿಗೆ
ವಾಂಭಿತ	ಇ-ಒ	ಬೇಕಾದ, ಇಷ್ಟವಾದ
ವಾಧಿ	ಉ-ಒ	ಸಮುದ್ರ
ವಿಜ್ಞಾನ	ಇ-ಒ	ತಿಳಿವಳಿಕೆ
ವಿದಿತ	ಅ-ಒಂ	ತಿಳಿದದ್ದು

ವೈತ್ತಿ	೭-೩	ಸಂಗತಿ, ಸಮಾಜಕರ
ವೇಲೆ	೨-೪	ಸಮುದ್ರದ ಅಲೆ
ವೇದನೆ	೨-೨೭	ಸಂಕಟ, ಕಳವಳ
ವೈಗ್ಯ	೬-೨೭	ಆರಾಕವ್ಯಾಳ್ತ, ಸೂಚಕ
ವೈಯಂತಿ	೧-೨	ಬಾವುಟ, ಪತಾಕೆ, ಹಾರ

ಶ್ರೀ

ಶಾಕ	೮-೧೯	ಕಾಯಿಪಲ್ತ
ಶೌರಿ	೬-೨	ವಿಷ್ಟು
ಸರ್ವ	೬-೪೨	ಅಧ್ಯಾತ್ಮ, ಪ್ರಕರಣ
ಸಜ್ಜವದು	೮-೨೬	ಸಿದ್ಧಾಗು, ಗೋಚರಿಸು
ಸದ್ಗು	೮-೨	ಮನ
ಸದೆದಟ್ಟು	೧-೨೬	ಹೊಡೆದೋಡಿಸು
ಸನ್ವಾಹ	೧-೨೬	ಸಮೂಹ
ಸಮನಿಸು	೪-೧೯	ಮಾಡಿಸು, ಒದಗಿಸು
ಸವನಿಸು	೨-೧೮	” ”
ಸರ್ವಂಸಹ	೬-೧೦	ಭೂಮಿ
ಸಾರು	೨-೨೬	ಹತ್ತಿರ ಬರು
ಸಿಡಿಮಿಡಿಗೊಳ್ಳು	೪-೨	ರೇಗು, ಸಿಟ್ಟಾಗು
ಸಿದ್ಧಿ	೪-೪೮	ಉಪದೇಶದ ಸಫಲತೆ
ಸುಯ್ಯೆ	೨-೨೫	ಉಸಿರು, ಉತ್ತಾಪ್ತ
ಸುಯಿಧಾನ	೮-೨೬	ಜಾಗರೂಕತೆ
ಸೂಸು	೪-೧೮	ಚಿಮುಕಿಸುವುದು
ಸೇಡ್	೨-೬	ಹಾಸಿಗೆ
ಸೇಕ	೨-೪೯	ಚಿಮುಕಿಸು
ಸೃಷ್ಟಿತು	೮-೫	ಸರಿಪಡಿಸು
ಸೃಷ್ಟ	೨-೧೮	ಪುಣ್ಯ
ಸೂಗ	೧-೪೨	ಸುಖ
ಸೂಗಸು	೫-೧೫	ಚಂದುಳ್ತ, ಲಕ್ಷ್ಮಿವಾದ
ಸೂಬಿಗು	”	” ”
ಸೂದೆ	೬-೨೫	ಅಮೃತ
ಸೂರೀಗೆ	೬-೧೪, ೨-೪	ನವಿಲು
ಸೌಸವ	೨-೬೨	ಸುಗಂಧ
ಸಂಗೂತಿ	೨-೧೦	ಜತೆಯವಳು

ಸಂಚಿ	೧-೨೯	ಎಲೆ ಅಡಿಕೆಯ ಚೀಲ
ಸಂದರ್ಭಸು	೨-೧೨	ಒಟ್ಟಿಗೂಡಿಸು, ಗುಂಪಾಗು
ಸಂದ	೧-೩೦	ಹೇಸರುವಾಸಿಯಾದ, ಪ್ರಸಿದ್ಧ
ಸಾಂಗ	೨-೨೦	ಚೆನ್ನಾಗಿ, ಸಂಪೂರ್ಣ
ಸಾಂತಪನ	೨-೧೫	ಉಗ್ರ ತಪಸ್ಯ
ಸಿಂಗರ	೨-೧೨	ಶೃಂಗಾರ
ಸೊಂಪು	೧-೮	ಅಂದ, ಒತ್ತು

ಹ

ಹದನು	೧-೬೧	ರೀತಿ, ಸಂಗತಿ
ಹದಿಬದೆ	೨-೧೫, ೨-೪೮	ಪತಿಪ್ರತೆ ; ಸಾಧ್ಯ
ಹದುಗು	೧-೨೬	ಗುಹ್ಯ, ಸಂಹಳಿತವಾಗು
ಹನ್ನಸ	೨-೨೨	ಕಿರುಹುಳ ?
ಹಮ್ಮು	೪-೧೫	ಅಹಂಕಾರ, ಸೊಹ್ಯ
ಹಯನು	೪-೪೫	ಕರೆಯುವ ಹಸು
ಹೆಕ್ಕಳಿಸು	೪-೧೫	ಹೆಚ್ಚು



ಸ್ತುಯ ಕನ್ನಡ ಬಂಧುಗಳೇ,

ರಾಗಿಭರಲ್ಲಿ ಸಾಪನೆಗೊಂಡ ಕನ್ನಡ ಸಾಹಿತ್ಯ
ಪರಿಷತ್ತು ಈನೇ ವರ್ಷದ ಮೌಸ್ತಿಲಲ್ಲಿದೆ.

ಸಾಪನೆಗೊಂಡಂದಿನಿಂದ

ಇಂದಿನವರೆಗೂ ಕನ್ನಡ - ಕನ್ನಡಿಗ - ಕನಾಕಟಕದ
ಒಳಿತ್ತಿಗೆ ಶ್ರಮಿಸುತ್ತಾ, ಕನ್ನಡಿಗರಲ್ಲಿ ಸಾಹಿತ್ಯ ಮತ್ತು
ಸಾಂಸ್ಕೃತಿಕ ಇಚ್ಛರ ಮೂಡಿಕುವಲ್ಲಿ ಪರಿಷತ್ತಿನ
ಪ್ರಕಟಣೆಗಳು ಮಹತ್ವದ ಜಾತ್ರ ಪಟ್ಟಿಸುತ್ತಾ ಬಂದಿದೆ.
ನಮ್ಮ ಪ್ರಕಟಣೆಗಳು ಓದುಗರ ಜೀಬಿಗೆ
ಭಾರವನಿಸುವಂಥವಲ್ಲ. ಆದವ್ಯಾಪಕಿಯೇ ಬೆಲೆಯಲ್ಲಿ
ಮೊಲಕ ಕೃತಿಗಳನ್ನು ಸಹ್ಯದಯಿಸಿಗೆ
ಕೊಡಬೇಕೆನ್ನುವ ನೀತಿಗೆ ಪರಿಷತ್ತು ಕಗಲೂ
ಬಧಿಸಾಗಿದೆ. ಕನ್ನಡಿಗರನ್ನು ಪ್ರಾಣಾಪಂತರಾಗಿ,
ಅಭಿಮಾನಧನರಾಗಿ, ವಿಶ್ವಮಾನವರಾಗಿ ರೂಪಿಸಲು
ಪರಿಷತ್ತು ಪ್ರಕಟಿಸುವ ಸಾಹಿತ್ಯಪ್ರ
ಮೂರಕವಾಗಿರಬೇಕೆನ್ನುವ ಆರ್ಥಿಕ ನನ್ನದು.

ಪರಿಷತ್ತು ಈಗಾಗಲೇ ಪ್ರಕಟಿಸ ಅತ್ಯಂತ
ಜನಪ್ರಿಯವಾಗಿರುವ ವಾಗ್ಯ ಮೊಸ ಮುಸ್ತಕಗಳನ್ನು
ಬೆಂಗಳೂರಿನಲ್ಲಿ ನಡೆಯುತ್ತಿರುವ ೨೨ನೇಯ ಅವಿಲ
ಭಾರತ ಕನ್ನಡ ಸಾಹಿತ್ಯ ಸಮೈಳನದ
ಸಂಘರ್ಷದಲ್ಲಿ ಮುದ್ರಣಗೋಳಿಸಿ ಕನ್ನಡಿಗರ
ಕೃಗೋಪಿಸುವುದಕ್ಕೆ ನಮಗೆ ಹೆಮ್ಮೆಯೆನಿಸುತ್ತದೆ.
ಸಹ್ಯದಯಿರು ಈ ಮುಸ್ತಕಗಳನ್ನು ಎಂದಿನ
ಶ್ರೀತ್ಯಾದರಗಳಿಂದ ಬರಮಾಡಿಕೊಳ್ಳುವರೆಂದ
ಭರವಸೆ ನನಿಡೆ.

ಡಾ. ನಲ್ಲಿರು ಪ್ರಸಾದ್ ಆರ್.ಕೆ.

ಅಧ್ಯಕ್ಷರು

ಕನ್ನಡ ಸಾಹಿತ್ಯ ಪರಿಷತ್ತು



ಕನ್ನಡ ಸಾಹಿತ್ಯ ಪರಿಷತ್ತು
ಪಂಪಮಹಾಕವಿ ರಸ್ತೆ
ಡಾಮರಾಡಪೇಟೆ ಬೆಂಗಳೂರು-೫೬೦೦೧೮